

ವರ್ಷದವರೆಗೆ ತೊಂದರೆ ಬರಲಾರದು ಎಂದು ಹೇಳಿದಾಗ ಅವರ ಮಾತನಂತೆ ಶಸ್ತ್ರೀಯೆ ನಡೆಸಲಿಲ್ಲ.

ಆದ್ದರಿಂದ ಅವರು ತಮ್ಮ ದೃಹಿಕ ಚಟುವಟಿಕೆಗಳನ್ನು ಮನಸ್ಸಿನ ನಿಯಂತ್ರಣಕ್ಕೆ ಒಳಪಡಿಸಿ ರೂಪಿಸುತ್ತಿದ್ದರು. ಬೆಳಿಗ್ಗೆ ಉ.ಎಂಕ್ಯೆ ಎದ್ದು ಯೋಗಾಭಾಸ, ಧ್ವನಿ, ವ್ಯಾಜಿ, ಓದು, ಬರವಣಿಗೆ – ಎಲ್ಲವನ್ನೂ ಕ್ಷಮ್ಮವಾಗಿ ಮಾಡುತ್ತಿದ್ದರು. ಮನೆಯಂದ ಹೋಗುವಾಗ ಹೆಗಲಿಗೊಂದು ಚೀಲಹಾಕಿಕೊಂಡು ಏತವೇಗದಿಂದ ಲಯಬದ್ದವಾಗಿ ನಡೆಯುತ್ತಿದ್ದರು. ಸ್ವಲ್ಪ ಆಯಾಸವಾದರೆ ಸಾಕು ದಾರಿಯಲ್ಲಿ ಸಿಕ್ಕಿದ ಪರಿಚಯಸ್ಥ ರೊಂದಿಗೆ ಮಾತಾಡುವ ನೆಪಡಲ್ಲಿ ನಿಂತ ಸುಸ್ತು ಪರಿಹರಿಸಿಕೊಂಡು ಹೋಗುತ್ತಿದ್ದರು. ಈರೀತಿಯ ನಿರಾಯಾಸದ ಕ್ರಿಯೆಯಿಂದಾಗಿ ಬಲ್ಲಾಳ್ ಎಂದೂ ಸೋಮಾರಿಯಾಗದೆ ಸದಾ ಕಾರ್ಯತತ್ವರರಾಗಿರುತ್ತಿದ್ದರು. ಅವರ ದೇಹದ ಭಾರ ಕೇವಲ ೫೦-೬೫ ಕಿಲೋ. ಆದರೂ ಲವಲವಿಕೆಯ ಆರ್ಕಣ ಕ್ಷಮ್ಮತ್ವ. ಒಮ್ಮೆ ಒಬ್ಬ ಸ್ವಾಮೀಜಿ ತನ್ನ ದೇಹದ ತೂಕ ಕೇವಲ ೩೫ ಕಿಲೋ, ಇನ್ನು ಹೆಚ್ಚು ವರ್ಷ ತಾನು ಬದುಕುವುದಿಲ್ಲ ಎಂದು ನನ್ನಲ್ಲಿ ಹೇಳುತ್ತಿದ್ದಾಗಲೇ ಅಲ್ಲಿಗೆ ಮುರಾರಿಯ ಪ್ರವೇಶ. ಮುರಾರಿಯವರಲ್ಲಿ ವಿಷಯ ಹೇಳಿದಾಗ ಮುರಾರಿ ಹೇಳಿದರು, ‘ನನ್ನ ತೂಕ ನಿಮಗಿಂತ ಕಡೆಮೆ ಇದ್ದರೂ ನಾನು ಆ ಬಗ್ಗೆ ಯೋಚಿಸದೆ ಕ್ರಿಯಾತ್ಮಕರನಾಗಿದ್ದೇನೆ.’ ಇದರಿಂದ ಸ್ವಾಮೀಜಿಗೂ ತಾನು ಇನ್ನೂ ಬದುಕಬಲ್ಲೇ ಎಂಬ ದೃಷ್ಟಿಯಿಂದಿತು.

ದೇಹದ ತೂಕ ಹೆಚ್ಚಿದಂತೆ ಶ್ವಾಸಕೋಶಕ್ಕೆ ಒತ್ತುಡು ಜಾಸ್ತಿಯಾಗುತ್ತದೆ. ಅದಕ್ಕಾಗಿ ಮುರಾರಿ ಏತಾಹಾರಿ. ಸದಾ ಗಾಂಧಿಯ ಅಸ್ವಾದದ ಬಗ್ಗೆ ಬಿತ್ತ ಬಿಡುವ ಮುರಾರಿಗೆ ಸ್ವಾದದ ಬಗ್ಗೆ ಅತೀವ ಆಸಕ್ತಿ. ಉಂಟಕ್ಕೆ, ದೋಸೆಗೆ, ಇಡ್ಲಿಗೆ ತುಪ್ಪ ಬೆಣ್ಣೆ ಬೇಕು. ಮನೆಯ ಡಬ್ಬಿಗಳಲ್ಲಿ ಸದಾ ಎಣ್ಣೆ ತಿಂಡಿಗಳು, ಸಿಹಿತಿಂಡಿಗಳು ತುಂಬಿರುತ್ತಿದ್ದವು. ಆತ್ಮಿಯರ ಮನೆಯಲ್ಲಿ ತಿಂಡಿಮಾಡಿದ್ದರೆ ಎಂದು ತಿಳಿದರೆ ನನಗೆ ತಂದುಕೊಡಿ ಎಂದು ಕೇಳುತ್ತಿದ್ದರು. ಏಶೇಷದ ಉಂಟವನ್ನು ಮುರಾರಿ ತಪ್ಪಿಸಿಕೊಳ್ಳುವುದಿಲ್ಲ. ಹೊಣೆಲ್ಲ ತಿಂಡಿ ಎಂದರೆ ಆವರಿಗೆ ಪೆಂಚಪೂಣಿ. ಮನೆಯಲ್ಲಿ ತಿಂಡಿಯ ತುಣುಕೊಂಡನ್ನು ಬಾಲಿಗೆ ಹಾಕಿಕೊಂಡು ಉಳಿದ್ದನ್ನು ಪುಡಿಮಾಡಿ ಅಂಗಳಕ್ಕೆ ಚಿಲ್ಲುತ್ತಿದ್ದರು. ಅದು ಹುಳುಮುಖುಗಳಿಗೆ ತಿನ್ನಲಿಕ್ಕೆ ಎಂದು ಅಲ್ಲಿದ್ದ ನಮಗೆ ಸಮಜಾಯಿಸಿ ಹೇಳುತ್ತಿದ್ದರು. ಹೊಣೆಲ್ಲಿನಲ್ಲಿ ಸ್ವಲ್ಪಮಾತ್ರ ತಿಂದು ಉಳಿದ್ದು ಬಿಡುತ್ತಿದ್ದರು. ನಾವು ಹೇಳಿಟೆಗೆ ಹೋದಾಗಿ, ‘ಬಿಡಲಿಕ್ಕಿಲ್ಲ, ನಿಮಗೆ ಎಷ್ಟುಬೇಕೋ ಅಷ್ಟು ಇಟ್ಟುಕೊಂಡು ಉಳಿದ್ದು ಮೊದಲೇ ನನ್ನ ಫ್ಲೇಟಿಗೆ ಹಾಕಿಬಿಡಿ’ ಎಂದು ಮೊದಲೇ ನಾನು ಹೇಳಿಬಿಡುತ್ತಿದ್ದೇ.

## ವಿಸ್ತೃಯದಲ್ಲಿ ಬದುಕಿದ ಅಪರೂಪದ ವ್ಯಕ್ತಿ ಡಾ. ನಿ. ಮುರಾರಿ ಬಲ್ಲಾಳ್

ಪ್ರೊ. ಕೆ.ಎಸ್. ಕೆದ್ದಾಯ

ಅಲ್ಕಾಂಡರ್ ಭಾರತದ ಮೇಲೆ ಆಕ್ರಮಣಕ್ಕಾಗಿ ಬಂದಾಗ ಉತ್ತರಪ್ರದೇಶದ ಕಾಡುಗಳಲ್ಲಿ ಅರೆಬತ್ತಲೆಯಾಗಿ ತಳಾಯಿಸುತ್ತಿದ್ದ ಅರೆಹೊಟ್ಟಿಯ ಬ್ಯಾರಾಗಿಗಳನ್ನು ನೋಡಿದ. ಅವರ ದೈನಿಕ್ಕಿಂತಿಯನ್ನು ನೋಡಿ ‘ನೀವೆಲ್ಲ ನನ್ನೊಂದಿಗೆ ಬನ್ನಿ, ಹೊಟ್ಟಿತಂಬ ಉಂಟಕೊಡುತ್ತೇನೆ’ ಎಂದ. ಅವರು ಹೋಗಲು ಒಪ್ಪಲಿಲ್ಲ. ಎಷ್ಟು ಒತ್ತಾಯಿಸಿದರೂ ಅವನೋಂದಿಗೆ ಹೋಗಲು ನಿರಾಕರಿಸಿದಾಗ, ‘ನಾಳಿಬೆಳಿಗ್ಗೆ ನಾನು ಬರುವಾಗ ನೀವೆಲ್ಲ ಸಿದ್ಧರಾಗಿಲ್ಲದಿದ್ದರೆ ನಿವು ಹೇಳಲ್ಲಿ ಕೊಲ್ಲುತ್ತೇನೆ’ ಎಂದು ಗದರಿಸಿಹೋದ. ಮಾರನೆಯ ದಿನ ಬ್ಯಾರಾಗಿಗಳೆಲ್ಲ ಅವನ ಬಿಡಾರದ ಮುಂದೆ ಹಾಜರು. ಅಲ್ಕಾಂಡರನಿಗೆ ಸಂತೋಷ. ‘ಬನ್ನಿ ಹೊರಡೋಣ’ ಎಂದ. ಅವರು ‘ನಾವು ಬರುವುದಿಲ್ಲ. ನೀನು ಕೊಲ್ಲುತ್ತೇನೆ ಎಂದಿದ್ದೆಯಲ್ಲ. ನಾವು ಸಾಯಲು ಸಿದ್ಧರಾಗಿ ಬಂದಿದ್ದೇವೆ’ ಎಂದರು. ಈ ಕಢೆಯನ್ನು ಇತ್ತಿಳಿಗೆ ಅಪಘಾತದಿಂದ ನಮ್ಮನ್ನು ಅಗಲಿದ ಡಾ. ನಿಡಂಬಾರಬೀದು ಮುರಾರಿ ಬಲ್ಲಾಳರು ಆಗಾಗ್ಗೆ ಹೇಳಿ ಅಡಕ್ಕೆ ಭಾಷ್ಯವನ್ನು ಹೇಳುತ್ತಿದ್ದರು. ‘ನಾವು ಬರುತ್ತದೆಂದು ತಿಳಿದಾಗ ಹೆದರಿ ಓಡಿದರೆ ಅದು ಅಟ್ಟಿಸಿಕೊಂಡು ಬರುತ್ತದೆ. We have to face the death in the half-way.’

ಡಾ. ಬಲ್ಲಾಳ್ ಹುಟ್ಟಿನಿಂದಲೇ ಹೃದೇತ್ರೀಗಿ. ಹೃತ್ಯಾಕ್ಷಿಗಳ ಮಾದ್ದ ಭಿತ್ತಿಯಲ್ಲಿಯ ರಂದ್ರದಿಂದಾಗಿ ಅಶುದ್ಧ ಮತ್ತು ಶುದ್ಧರಕ್ತ ಯಿಶ್ವಿಣಿವಾಗುವುದರಿಂದ ದೇಹಕ್ಕೆ ಸದಾ ಅಪ್ಯಜನಕದ ಕೊರತೆ. ಸ್ವಲ್ಪ ವೇಗವಾಗಿ ನಡೆಯಲು ಸಾಧ್ಯವಾಗ ದಂತಹ ದುರುಲತೆ. ಅಸ್ಥಿಪರಂಜರಕ್ಕೆ ಚರ್ಮ ಹೊದಿಸಿದಂತೆ ಕಾಣುವ, ಕೊಬ್ಬು ವಾಂಸವಿಂಡಗಳು ಕಡಿಮೆಯಿರುವ ದೇಹಯಷ್ಟಿ. ಬಾಲ್ಯದಲ್ಲೇ ಅನೇಕ ಹೃದೇತ್ರಗತಜ್ಞರಿಂದ ಪರೀಕ್ಷೆಯಾಗಿ ಶಸ್ತ್ರೀಯೆ ಮಾಡಬೇಕೇ ಬೇಡವೇ ಎಂಬ ವಿಚಾರದಲ್ಲಿ ಭಿನ್ನಮತವಿತ್ತು. ಪ್ರಸಿದ್ಧ ಹೃದೇತ್ರಗತಜ್ಞರೊಬ್ಬರು ಶಸ್ತ್ರೀಯೆ ಮಾಡಿದಲ್ಲಿ ಈತನಿಗೆ ಸಾವು ತಕ್ಷಣ; ಹಾಗೆಯೇ ಜಾಗ್ರತೆಯಾಗಿ ಬದುಕಿದಲ್ಲಿ ೪೦

ಮುರಾರಿ ಲಪ್ಪಿಗಳಲ್ಲಿ ಬಂದುಕುವುದು. ನಿಸ್ಕಾರದ ಎಲ್ಲದರಲ್ಲಿ — ಧರ್ಮ  
ಆಚರಣೆ, ತಿಂಡಿ, ಕರಕುಶಲತೆ, ಕಲೆ, ಸಂಗೀತ, ಸಾಹಿತ್ಯ, ನಾಟಕ, ಪರಿಸರ —  
ಎಲ್ಲದರಲ್ಲಿ ಆಸಕ್ತಿ. ಎಲ್ಲದರ ಬಗ್ಗೆ ವಿನ್ಯಸ ಯಾಗಿ, ಬೆರಗು. ವಿನ್ಯಸ ಯಾಗಿ ಬದುಕುವವ  
ಎಂದೇ ನಾವೆಲ್ಲ ಅವರಿಗೆ ತಮಾಹೆ ಮಾಡುತ್ತಿದ್ದೇವು.

ಮುರಾರಿ ಉಡುಪಿ ಪಟ್ಟಣದ ಹೋರ ಅಂಚಿನಲ್ಲಿರುವ ಅಂಬಲಪಾಡಿಗೆ  
ಸೇರಿದವರು. ಇವರ ತಂದೆ ಅಲ್ಲಿರುವ ಶ್ರೀ ಜನಾರ್ಥನ ಮಹಾಕಾಳೀ ದೇವಸ್ಥಾನದ  
ವಂಶ ಪಾರಂಪರ್ಯದ ಧರ್ಮದ ಶಿಖಗಳಾಗಿ ಬಂದವರು, ಶ್ರೀ ನಿಡಂಬಾರಾಜಿಂದು  
ಅಣ್ಣಾಜಿ ಬಿಲ್ಲಾಳರು. ದೇವಸ್ಥಾನದ ತೋಟಕ್ಕೆ ತಾಗಿಕೊಂಡೆ ಇರುವ ಅರ್ಥ ಎಕರೆ  
ತೋಟದಲ್ಲಿ ಮುರಾರಿ ಬಿಲ್ಲಾಳರ ಮನೆ ‘ಮಾನಸ’. ಅದಮಾರು ಮಾರಾಂಶ ಶ್ರೀ  
ವಿಭಾಗೀಶ ತೀರ್ಥ ಸ್ವಾಮಿಜಿಯವರು ಇವರ ಸೋದರಮಾವ. ತಂದೆ ಅಣ್ಣಾಜಿ  
ಬಿಲ್ಲಾಳರು ಇತ್ತಿಳಿನವರಗೆ ಅದಮಾರು ಮಾರದ ದಿವಾನರೂ ಆಗಿ ಮಾರದ  
ಕೆಲಸಕಾರ್ಯಗಳನ್ನು ಮಾಡುತ್ತಿದ್ದರು. ಅದಮಾರು ಮಾರ ಅಷ್ಟವುತ್ತಿರುತ್ತಿದ್ದ  
ಸೋದೆಮರವನ್ನು ಬಿಟ್ಟರೆ ಅಧಿಕ ಹುಟ್ಟುವಳಿ ಇರುವ ಮಾರ. ಬೇರೆ ಬೇರೆ ಉರುಗಳಲ್ಲಿ  
ಅದಮಾರು ಮಾರದ ಶಾಬೀಗಳೂ ಇವೆ. ಈ ಆಸ್ತಿಯ ಗೇರೆ ವಸೂಲಿ, ಸಕಲ ಲೆಕ್ಕ  
ಪತ್ರದ ಜವಾಬ್ದಾರಿ ಅಣ್ಣಾಜಿ ಬಿಲ್ಲಾಳರದು. ಮುರಾರಿ ಅಣ್ಣಾಜಿ ಬಿಲ್ಲಾಳರ  
ಹಿರಿಯಮಗ. ಇವರ ತಮ್ಮ ಭರತ್ತಾ ಬಿಲ್ಲಾಳರು ಸದ್ಯ ಮುಂಬ್ಯಿಯ ಬ.ಬ.ಟಿಯಲ್ಲಿ  
ಫೌಥಿಸರ್ ಆಗಿದ್ದಾರೆ. ಇಬ್ಬರೂ ಉಡುಪಿಯಿಂದ ೧೦-೧೫ ಕೆ.ಮೀ. ದೂರದ  
ಮಾನಿಪುರ ಮಾರದಲ್ಲಿದ್ದ ಶಾಲೆಗೆ ಹೋದವರು. ಅಲ್ಲಿದ್ದ ಜವ ಆಟ್ಟಿಕೆ  
ಪಾರಾಯಣವನ್ನು ಕಲಿತವರು. ಅದಮಾರು ಮಾರದ ಆನೆಯನ್ನೇರಿ ಶಾಲೆಗೆ ಹೋಗುವ  
ಭಾಗ್ಯವೂ ಮುರಾರಿಗೆ ಬಂದಿತ್ತು.

ಮುರಾರಿ ಬಿಲ್ಲಾಳರಿಗೆ ಬಿ. ಕೃಷ್ಣಮೂರ್ತಿಯ ಸಿದ್ಧಾಂತಗಳು ಬಹಳ ಪ್ರಿಯ. ಜೊತೆಗೆ ರೆಖ್ನಾ ತತ್ತ್ವಶಾಸ್ತ್ರ, ಉಪನಿಷತ್ತುಗಳು, ಬೌದ್ಧಧರ್ಮ, ಪರಂಜಲಿಯ  
ಯೋಗಶಾಸ್ತ್ರ, ಯೋಗವಾಸಿಷ್ಠ, ಜೊತೆಗೆ ಓಶೋನ ಗ್ರಂಥಗಳಲ್ಲಿ ಆಸಕ್ತಿ.  
ಇವುಗಳಿಂದ ರೂಪಿಸಿಕೊಂಡ ಜೀವನತ್ಯಾಲ್ಕಿ, ಸೌಂದರ್ಯದ್ವಿಷಿ, ತಾತ್ತ್ವಿಕತೆ, ಪರಿಸರಾಸಕ್ತಿ  
ಅವರನ್ನು ಅವರಿಸಿಬಿಟ್ಟಿದೆ. ಗಾಂಧಿಎಂದ ಅವರ ರಾಜಕೀಯ ಒಲವು. ಇದರ  
ಜೊತೆಗೆ, ಸಮಾಜವಾದೀ ಸಿದ್ಧಾಂತಗಳು, ಪರ್ವಾಯ ವಿಚಾನವ ಚಿಂತನೆ, ‘ಲೋಕವಿದ್ಯಾ’  
ಅವರು ಮಾತಾಡುವ ವಿಚಾರಗಳು. ಸಂಗೀತ, ಅದರಲ್ಲಿ ಉತ್ತರಾದಿ ಸಂಗೀತ  
ಎಂದರೆ ಅವರಿಗೆ ಅತ್ಯಂತ ಆಸಕ್ತಿ. ಸಂಗೀತಸಭಾದ ಮೂಲಕ ರಾಜನ್ ಮಿಶ್ರ ಸಾಜನ್  
ಮಿಶ್ರ, ಡಾಗರ್ ಬ್ರಿಡ್ಸ್‌ರ್ ಮೋದಲಾದ ಸಂಗೀತ ದೀಗ್ಜರ್ ಉಡುಪಿಗೆ ಬರುವಂತೆ

ಮಾಡಿದವರು ಮುರಾರಿ. ಉಡುಪಿಯ ಪರ್ಯಾಯ ಸ್ವಾಮಿಜಿಯ ಮನವೋಲಿಸಿ  
ರಾಷ್ಟ್ರಮಟ್ಟಿದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ. ಬೇಂದ್ರೆ, ಕುವೆಂಪು,  
ಕಾರಂತರ ಬಗ್ಗೆ ಸಾರಕ್ಕು ಒಂದಿಕೊಂಡ ಅವರು ಆಯಾ ಲೇಖಕರ ಬಗ್ಗೆ ಮಾತಾಡುವಾಗ  
ಹೋಸ ಹೋಳಬುಗಳನ್ನು ನೀಡಿದ್ದಾರೆ. ಕಾಲೇಜು ವಿದ್ಯಾಭ್ಯಾಸದಲ್ಲಿ ಅವರು  
ಗಟ್ಟಿಗಾಗಿದ್ದರು. ಕಾನೂನು ಪದವಿಯಲ್ಲಿ ಮೂರನೇ ರೂಪ್ಯಂಕ್, ಮುಸ್ಲಿಂ ಲಾದಲ್ಲಿ  
ಸ್ವಾರ್ಥಪದಕ ವಿಚೇತರು. ಅರ್ಥಶಾಸ್ತ್ರದ ಎಂಬ ಪದವಿಯಲ್ಲಿ ಮೈಸೂರು  
ವಿಶ್ವವಿದ್ಯಾನಿಲಯದಲ್ಲಿ ಆ ಹಿಂದಿನ ಇಂವರ್ಷನಗಳ ದಾಖಲೆಯನ್ನು ಮುರಿದು ದಾಖಲೆ  
ಸ್ವೀಕ್ಷಿಸಿದ್ದು ಮಾತ್ರವಲ್ಲದೆ ಮೂರು ಸ್ವಾರ್ಥಪದಕ ಗಳಿಸಿದರು. ಕೇವಲ ಎರಡು  
ವರ್ಷಗಳಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಗಳಿಸಿದರು. ಇಂಗ್ಲೀಷ್  
ಪರಿಸರಕ್ಕೆ ಸಂಬಂಧಿಸಿ ಮಾಡಿದ ಕೆಲಸಗಳಿಗಾಗಿಯೂ ಡಾಕ್ಟರೇಟ್ ಪದದರು.

ಮೈಸೂರಿನಲ್ಲಿ ಎಂಬ ಕಲಿಯಾತ್ಮಿದ್ದಾಗ ಡಾ. ಅನಂತಮೂರ್ತಿಯಂಥವರ  
ಸಾಹಚರ್ಯದಿಂದ ಸದಭಿರುಚಿಯ ಸಾಹಿತ್ಯಸಕ್ತಿ ಬೆಳೆಸಿಕೊಂಡರು. ಸಿಂಡಿಕೇಟ್  
ಬ್ಯಾಂಕಿನ ಯೋಜನಾ ವಿಭಾಗದ ಅಧಿಕಾರಿಯಾಗಿ ಬ್ಯಾಂಕಿನ ಮಾಸಿಕ ಬುಲೆಟಿನ್‌ನ  
ಸಂಪಾದಕತ್ವ ನಡೆಸಿದರು. ಮಾಣಿಪಾಲದ ಮಾಹಿಯ ಮಾನವಿಕ ವಿಭಾಗದ  
ಮುಖ್ಯಸ್ಥರಾಗಿದ್ದಾಗ ಮಾನವಿಕಶಾಸ್ತ್ರದ ಅನೇಕ ದಿಗ್ಜರನ್ನು ಕರೆಸಿ ಮೆಡಿಕಲ್  
ಕಾಲೇಜಿನ ವಿದ್ಯಾರ್ಥಿಗಳಿಗೆ ಅಧ್ಯಾತ್ಮರಸಕಿಗೆ ಪ್ರಿಚಯಿಸಿದರು. ರಥಭಿಂದಿ ಗೆಳೆಯಿರು  
ಸಂಸ್ಥೆಯ ವರ್ತಿಯಿಂದ ರಾಷ್ಟ್ರೀಯ ವಿಚಾರ ಸಂಸೀರಣ ನಡೆಸಿ ದೇವಲಿಯ ಪಿಠೀವಾಂಕಿಯ  
ಅನೇಕ ವಿದ್ಯಾಂಸರನ್ನು ಉಡುಪಿಗೆ ಪರಿಚಯಿಸಿದರು. ಪರಿಸರ, ಶಿಕ್ಷಣ, ಸಂಗೀತ,  
ಚಿಕಿತ್ಸಾರಥಾರ್ಥಿ, ಗಾಂಧಿಚಿಂತನೆ, ಉಪನಿಷತ್ತು — ಇತ್ಯಾದಿ ಹಲವು ಆಸಕ್ತಿಗಳಿಂದಾಗಿ  
ಆ ಎಲ್ಲ ಶಿಸ್ತಗಳ ದೇಶವ್ಯಾಪೀ ವಿದ್ವಾಂಸರೆಲ್ಲ ಉಡುಪಿಗೆ ಬಂದು ಉಪನಿಷತ್ತು  
ನೀಡುವಂತೆ ಮಾಡಿದರು. ಉಡುಪಿಯಲ್ಲಿ ಇಂತಹ ಒದು ರಾಷ್ಟ್ರಮಟ್ಟಿದ ವಿಚಾರ  
ಸಂಕೀರಣಗಳನ್ನು ನಡೆಸಿದ ಹೆಗ್ಲಿಕೆ ಮುರಾರಿ ಬಿಲ್ಲಾಳರದು.

ಸಾಹಿತ್ಯ ವಿಮರ್ಶೆ, ಅರ್ಥಶಾಸ್ತ್ರ, ಗ್ರಾಮೀಣ ಆಧ್ಯಯನ, ಸಾಂಸ್ಕೃತಿಕ ಚಿಂತನೆ,  
ಸಾಮಾಜಿಕ ಚಿಂತನೆಗಳು, ಪರಿಸರ, ಸಂಗೀತ, ತತ್ತ್ವಶಾಸ್ತ್ರ, ಕೋಮುಸಾಮರಸ್ಯ,  
ಶಿಕ್ಷಣ, ಬಳಕೆದಾರರ ಜ್ಞಾನ, ಕಲೆ, ಜಾಗತಿಕರಣ, ಕುದುರೆಮುಖ ಗಣಗಾರಿಕೆ,  
ಬಹತ್ರಾ ಕೃಗಾರಿಕೆ — ಇವೇ ಮುಂತಾದ ವಿಚಾರಗಳ ಬಗ್ಗೆ ನಾಡಿನ ಇಂಗ್ಲಿಷ್ ಕನ್ನಡ  
ಪತ್ರಿಕೆಗಳಲ್ಲಿ ಭಿನ್ನ ಕಾದಿಯಂಗಳಲ್ಲಿ ಬರೆದು ಜನಚಾಗ್ಯತಿಗೆ ಯಶ್ವಿಸಿದವರು ಮುರಾರಿ.  
ಮೇಲಿನ ವಿಷಯಗಳ ಕುರಿತು ಮಾತಾಡಲು ಸಾಹಿತ್ಯ ಸಂಘದಿಂದ ಹಿಡಿದು  
ವಿಶ್ವವಿದ್ಯಾನಿಲಯದವರೆಗಿನ ಸೆವಿನಾರುಗಳಿಗೆ ಹೋಗುತ್ತಿದ್ದರು. ಈಚಿನ

ಎಂಟು-ಹತ್ತು ವರ್ಷಗಳಲ್ಲಿ ಕನ್ನಡ ಅರವತ್ತು ಕಡೆಗಳಲ್ಲಿ ಸೇಮಿನಾರುಗಳಲ್ಲಿ ಭಾಗವಹಿಸಿ ಭಾಷಣವಾಡಿದ್ದಾರೆ; ಭಾಷಣಗಳಲ್ಲಿ ಹಲವನ್ನು ಲೇಖನರೂಪಕ್ಕೆ ಇಳಿಸಿ ಪ್ರಕಟಿಸಿದ್ದಾರೆ. ಕನ್ನಡ ನಿಯತಕಾಲಿಕಗಳಲ್ಲಿ ಮಾತ್ರವಲ್ಲದೆ, Economic Times, Business Standard, Independent, Times of India, The Hindu, Indian Express, Southern Economist, Eastern Economics ಮುಂತಾದ ಪ್ರಸಿದ್ಧ ಅಂಗ್ಗಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.

ಸತ್ಯದ ನವದರ್ಶನ, ಉದ್ಯಾಪಿಯ ಸಾಂಸ ತಿಕ ಕಥನ, ಜಿದ್ದು ಕೃಷ್ಣಮೂರ್ತಿ, ಒಂಟಿಧ್ವನಿ, ಸಾಹಿತ್ಯ ಸಮುದ್ರ, ಧಾರ್ಮಿಕ ಚಿಂತನ, ವಿಶ್ವ ವರ್ತನಾ, Sustainable Development, Rural Development with a Difference, Rural Youth Employments ಇವು ಅವರ ಪ್ರಕಟಿತ ಗ್ರಂಥಗಳು. ಅವರು ತೀರಹೋಗುವಾಗ ಬಿಡುಗಡೆಗೆ ಸಿದ್ಧಾದ ಗ್ರಂಥ, ಕನ್ನಡ ಪ್ರಸ್ತುತ ಪ್ರಾಧಿಕಾರದಿಂದ ಪ್ರಕಟಿತವಾದ ‘ಕಿಂಕಿಗಳು ಕನ್ನಡಿಗಳು’.

ಅವರು ವಿಶ್ವವಿದ್ಯಾನಿಲಯದಲ್ಲಿ ರ್ಯಾಂಕ್ ಪಡೆದದ್ದಾಗಲಿ, ಭಾಷಣಕಾರರಾದ ದಾಗಲಿ, ಗ್ರಂಥ ಬರೆದದ್ದಾಗಲಿ ದೊಡ್ಡವಿಷಯವಲ್ಲ. ಏಕೆಂದರೆ ಅವರು ಒಳೀಯ ವಾಗ್ಯ ಯಾಗಿರಲಿಲ್ಲ. ಅರ್ಥಶಾಸ್ತ್ರದ ಬಗ್ಗೆ ಆಕಡೆಮಿಕ್ ಆಗಿ ಮಾತಾಡಬಲ್ಲ ಓದು ಅರ್ಥವಾ ಆಸಕ್ತಿ ಅವರಿಗರಲಿಲ್ಲ. ಪರಿಸರದ ಬಗ್ಗೆ ಮಾತಾಡಬಲ್ಲ ವೈಜ್ಞಾನಿಕ ಪರಿಶ್ರಮವಾಗಲಿ, ಅಂಕಿಅಂಶವಾಗಿಲ್ಲ ಅವರಿಗರಲಿಲ್ಲ. ಆದರೆ ಅವರ ಲೇಖನಗಳಲ್ಲಿ ಮಾತಿನಲ್ಲಿ ಹೋಸಹೋಳಹುಗಳಿದ್ದವು, ನಾಈನ್ಯವಿತ್ತು. ಹೋಸತಾತ್ಮಿಕತೆಯನ್ನು ಹೋಸ ಕೂಡಿಯಂನಲ್ಲಿ ಮಾತಾಡಲು ಹಷಪಹಿಸುತ್ತಿರುವದನ್ನು ಕಾಣಬಹುದಿತ್ತು. ಹೋಸತು ಅವರ ಮಾತಿನ ವೇಗಕ್ಕಿಂತ ಮುಂದೆ ಹೋಗಿ ಅವರು ಅರ್ಥಧರ್ವಾಕ್ಯ ಮಾತಾಡುವುದು ಸಾಮಾನ್ಯ. ಆದ್ದರಿಂದ ಬಲ್ಲಾಳರ ಮಾತನ್ನು ಕೇಳಿದ ಜನ ಅವರ ಮಾತಿನ ಮೋಡಿಗೆ ಮರುಳಾಗುತ್ತಿದ್ದರು. ಸೇಮಿನಾರ್ನ ಲಿಚಿಗೆ ಬುಹತ್ ಹಣಸಂಗ್ರಹಗಳ ಬೇಕಾದಾಗ ಬಲ್ಲಾಳ ಒಬ್ಬರೇ ಹೋಗಿ ಯಾವುದೇ ಸಂಕೋಚಗಳಿಲ್ಲದೆ ಅವರದೇ ವಿಶ್ವ ಶೈಲಿಯಲ್ಲಿ ಆ ಸೇಮಿನಾರ್ನ ಹಿರಿಮೆಯನ್ನು ಹೇಳಿ ವಿವರಿಸಿ, ಅದಕ್ಕೆ ಹಣಕೋಟಿಗೆ ಮಾತ್ರ ತನ್ನ ಜೀವನ ಸಾರ್ಥಕ ಎಂಬ ಭಾವನೆಯನ್ನು ಕೊಡುವವನಲ್ಲಿ ಮೂಡಿಸುತ್ತಿದ್ದರು.

ಮುರಾರಿ ಮೂಲತಃ ಭಾವಚೀವಿ, ಏಕಾಂತಪ್ರಿಯ, ಜೊತೆಗೆ ಅತಿಭಾಳಿ. ದಿನಗಳ್ಲುಲ್ಲಿ ಯಾರ ಭೀಟಿಗೂ ಹೋಗದೆ ಭೂತದ ಹಾಗೆ ಓದು ಬರವಣಿಗೆ ನಡೆಸುವ ಮುರಾರಿ ಮೂಡುಬಂದಾಗ ಹೋರಣುಬಿಡುತ್ತಾರೆ. ಆತ್ಮೀಯರಲ್ಲಿಗೆ ಹೋಗಿ ಗಂಟೆಗಳ್ಲು ಭಾಷಣ ಬಿಗಿಯುತ್ತಾರೆ. ತನ್ನ ವಿಶಾಲವಾದ ತೋಟದಲ್ಲಿ ನೆಲಕ್ಕೆ ಲಾನಾ

ಬೆಳೆಯಲು ಬಿಟ್ಟಿದ್ದಾರೆ. ಎಲ್ಲೊಂದರಲ್ಲಿ ಮರಗಳು, ಗಡಗಳು. ‘ಗಾಡನ್ ಹೇಗಿರಬೇಕೆಂದರೆ ಮನುಷ್ಯನ ಹಸ್ತಕ್ಷೇಪವಾಗಲಿಲ್ಲ ಎಂದು ತೋರುವಂತೆ ಹಸ್ತಕ್ಷೇಪ ನಡೆಸಿ ಗಾಡನ್ ಬೆಳೆಸಬೇಕು’ ಎಂದು ರ್ಯಾನ್ ಸಿದ್ಧಾಂತವನ್ನು ಮುಂದಿಟ್ಟು ಗಾಡನ್ ಬೆಳೆಸಿದ್ದಾರೆ. ಅವರ ತೋಟದ ಲಾನ್ ಯಾವುದೋ ವೈಲ್‌ಗ್ರಾಸ್. ಅದಕ್ಕೆ ನೀರನ್ನು ಬಿಟ್ಟರೆ ಬೇರೆ ಅರ್ಯೇಕೆಯ ಅಗತ್ಯಲ್ಲ. ತೋಟದಲ್ಲಿ ಅಲ್ಲಲ್ಲಿ ಬಡ್‌ಬಾತ್, ಹಾಸುಕಲ್ಪಗಳು. ಮನೆಯ ಹೋರಗಡೆ ವಿಶಾಲವಾದ ಜಗಲಿ. ಅಲ್ಲೇ ಮರದ, ಬೆತ್ತದ ಆಸನಗಳು. ಮನೆಗೆ ಬಂದವರಿಗೆ ಒಳಗೆ ಹೋಗಬೇಕು ಅನ್ನಿಸುವುದಿಲ್ಲ. ‘ಮನೆಯ ಒಳಗಿರುವವರಿಗೆ ಬಂದವರಿಂದ ಯಾವುದೇ ಅಡಚಣೆ, ಸಂಕೋಚಗಳಿರುವುದಿಲ್ಲ’ ಎಂದು ತನ್ನ ಮನೆಯ ಜಗಲಿಯನ್ನು ಹೊಗಳುತ್ತಾರೆ. ಹಾಗಂತ ಬಲ್ಲಾಳರ ಮನೆಯ ಒಳಗೆ ಆಗಾಗ್ಗೆ ಬಂದು ಹೋಗುವ ಅಡುಗೆ ಮಾಡುವ ಉದುಪರನ್ನು ಬಿಟ್ಟರೆ ಬೇರಾರೂ ಇಲ್ಲ. ಹೋದು, ಬಲ್ಲಾಳರ ಲಹರಿಯ ಬದುಕಿಗೆ ಸಂಸಾರ ಬಗ್ಗೆಲ್ಲ. ಸದಾ ಸಮಷ್ಟಿಯ ಬಗ್ಗೆ ಮಾತಾಡುವ, ಸಂದರ್ಭ ಸವಾಜದ ಕನಸನ್ನು ಕಾಣುವ ಬಲ್ಲಾಳ ‘ಸಹಬಾಳ್ಜೆ ಮಾಡಲು ನನಗೆ ಸಾಧ್ಯಾಲ್ಲ, ಆದ್ದರಿಂದ ನಾನು ಹೀಗೆಯೇ ಇರಬೇಕು’ ಎನ್ನುತ್ತಾರೆ. ಮನೆಯಲ್ಲಿ ವಿವಿಧ ಶಿಸ್ತಗಳಿಗೆ ಸಂಬಂಧಿಸಿದ ಸಾರಿಗಟ್ಟಿಲ್ಲ ಅಮೂಲ್ಯ ಗ್ರಂಥಗಳನ್ನು ಹೊತ್ತುನಿಂತ ಆಕರ್ಷಕ ಮರದ ಕಪಾಟಗಳು. ಜಿಲ್ಲೆಯ ಶಿಥಿಲ ಗುತ್ತಿನ ಮನೆಗಳಿಂದ ಆಯ್ದುತ್ತಂದ ಮರದ ಕುಸುರಿಕಲೆಯ ಕಂಬಗಳು. ಕಾವಿಶಿಲ್ಪದ ದೇವರಕೋಣೆ, ಹಳೀಯಕಾಲದ ಆಯ್ದು ಪಾತ್ರೆಗಳು, ಬ್ರಹ್ಮ ಬಾಗಿಲಾಗಳು, ಕಂಚಿನ ಹಿತ್ತಾಳೆಯ ಮೂರ್ತಿಗಳು, ಹಳೀಯ ರೋಮಾನ್ ಅಂಕೆಯ ಗಡಿಯಾರಗಳು, ಹಳೀಯ ಶಾಂದಿಲಿಯರಾಗಳು ಇತ್ಯಾದಿ ಮನೆಯಲ್ಲಿ ಅಲಂಕೃತವಾಗಿವೆ. ಇವುಗಳ ನಡುವೆ ಬಲ್ಲಾಳರು ಉತ್ತರಾದಿ ಸಂಗೀತವನ್ನು ಮಂದ್ರಸ್ವರದಲ್ಲಿ ಆಸ್ತಾದಿಸುತ್ತಾ ಭಾವುಕನಾಗಿ ಬದುಕುತ್ತಾರೆ.

ಒಮ್ಮೆ ಬಲ್ಲಾಳ ಬೆಕ್ಕುಮಗಳೂರಿಗೆ ಭಾಷಣಕ್ಕೆ ಹೋಗಿದ್ದರು. ಒಂದು ವಿಕ್ಕೆಪಿಡ್ಯೂ ವಿದ್ಯಾರ್ಥಿಸಮೂಹಕ್ಕೆ ಪರಿಸರದ ಬಗ್ಗೆ ಭಾಷಣ ಮಾಡುತ್ತಿದ್ದರು. ‘ಇಂದ ಮಿಲಿಯ ವರ್ಷಗಳ ಹಿಂದೆ ಒಂದು ಬ್ರಾಹ್ಮೇರಿಯಾದ ಸಂತತಿ ಇತ್ತು. ಅದು ತನ್ನ ಸುತ್ತ ಎಷ್ಟು ಕಷ್ಟ ಲಿಂಗಿಸಿದ ಕಷ್ಟ ಲದಲ್ಲೇ ಆ ಬ್ರಾಹ್ಮೇರಿಯಾದ ಸಂತತಿ ನಿಮೂರಲನ್ನಾಯ್ತು’ ಎಂದರು. ಆಗ ವಿದ್ಯಾರ್ಥಿನಿಯೊಬ್ಬಿಲ್ಲ ‘ಅಷ್ಟು ಮಿಲಿಯ ವರ್ಷಗಳ ಹಿಂದೆ ಬ್ರಾಹ್ಮೇರಿಯಾ ಇರಲಿಲ್ಲ ಸಾರ್’ ಎಂದಜ್ಞ. ‘ಕೋಟಿ, ಮಿಲಿಯ ಸಂಖ್ಯೆಗಳು ಮುಖ್ಯವಲ್ಲ; ನನ್ನ ಮಾತಿನ ಹಿಂದಿರುವ ಫಿಲಾಸಫಿಯನ್ನು ಅರ್ಥವಾಡಿಕೊಳ್ಳಿ’ ಎಂದರು ಮುರಾರಿ. ಒಮ್ಮೆ ವಿದೇಶದಿಂದ ಭಾರತಕ್ಕ ಹಾಲು

ಆಮದಾಗುವುದರ ಬಗ್ಗೆ ಬರೆಯುತ್ತಾ ಅವರ ಕನಿಷ್ಠದರದಿಂದಾಗಿ ದೇಶೀಯ ಹಾಲು ಉತ್ಸಾಹನೆಗೆ ಹೊಡೆತಬೀಳುತ್ತದೆ ಎಂದರು. ಅಂಕಿಅಂಶಗಳ ಬಗ್ಗೆ ಕರಾರುವಾಕ್ಷಾಗಿ ಮಾತಾಡುವ ಶಾಸಕರೊಬ್ಬರು (ಬಲ್ಲಾಳರು ಅವರ ಮನೆಗೆ ಹೋದಾಗಿ) ಬಲ್ಲಾಳರಿಗೆ ವಿದೇಶೀ ಹಾಲಿನ ಭಾಟಲಿಯ ಮೇಲಿದ್ದ ಮುಣ್ಣತ ದರವನ್ನು ತೋರಿಸಿ ಬಲ್ಲಾಳರ ತಪ್ಪನ್ನು ಸ್ವಷ್ಟಪಡಿಸಿದರು. ಬಲ್ಲಾಳರಿಗೆ ಅದೇ ಉತ್ತರ: ‘ನನ್ನ ಉದ್ದೇಶ ಒಂದು ಥಿಲಾಸಫಿ ಹೇಳುವುದು ಮಾತ್ರ, ಅಂಕಿಅಂಶ ನನಗೆ ಅಪ್ರಸ್ತುತ.’ ಹೀಗೆ ಬಲ್ಲಾಳರು ಆಡುವ ಮಾತುಗಳು, ಬರೆಯುವ ವಾಕ್ಯಗಳೆಲ್ಲವೂ ಯಾವುದೋ ಥಿಲಾಸಫಿಯನ್ನು ಹೇಳುವ ವಾಹಕಗಳು, ಪ್ರತಿಮುಗಳು. ಆದ್ದರಿಂದಲೇ ಬಲ್ಲಾಳರು ಜನಸ್ಥಿಯ ಲೇಖಕ, ಮಾತುಗಾರ. ಆದ್ದರಿಂದಲೇ ಬಲ್ಲಾಳರಿಗೆ ಡಿ.ಆರ್. ನಾಗರಾಜರಂಧರವರು ಆದರ್ಶ.

ಪರಿಸರದ ಬಗ್ಗೆ ಬಲ್ಲಾಳರು ಏನು ಮಾಡಿದರು ಎಂದು ಕೇಳಿದರೆ, ಆ ಬಗ್ಗೆ ಒಂದು ಸಂಘಟನೆಯನ್ನು ಕಟ್ಟಿಲ್ಲ ಎಂದೇ ಉತ್ತರ. ಕೋಮುಸೌಹಾದರತೆ ಬಗ್ಗೆ ಯಾವುದೇ ಸಂಘಟನೆಯನ್ನು ಕಟ್ಟಿಲ್ಲ. ಆ ಬಗ್ಗೆ ಆಕಡೆಯಿಕ್ ಆಗಿ ಮಾತಾಡಲಾರಿ ಬಲ್ಲಾಳರು. ಆದ್ದರಿಂದ, ಅನೇಕ ಕಡೆ ಆಕಡೆಯಿತ್ಯಾನರು, ವಿಶೇಷಿಷ್ಟಗಳು ಮತ್ತು ವಿಜ್ಞಾನಿಗಳಿಗೆ ಬಲ್ಲಾಳರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಮುಜುಗರ. ಬಲ್ಲಾಳರ ಹಿರಿಮೆ ಬೇರೆ ಬಗೆಯಾದು. ಉಭಯ ಜಿಲ್ಲೆಗಳಲ್ಲಿ ಪರಿಸರದ ಬಗ್ಗೆ ಕೆಲಸಮಾಡುವ ವಿಶೇಷಿಷ್ಟ ಗುಂಪುಗಳಿಗೆ, ಅವರ ಕೆಲಸಗಳಿಗೆ ತಾತ್ತ್ವಿಕ ನೆಲೆಗಳನ್ನು ಒಬಗಿಸುತ್ತಿದ್ದರು. ಮಾರ್ಗದರ್ಶನ ನೀಡುತ್ತಿದ್ದರು. ಗುರುವಾಯಾನಕೆರೆಯ ಪರಿಸರಾಸಕ್ತರ ಒಕ್ಕೊಟ್ಟಿ, ನಾಕರಿಕ ಸೇವಾಸಮಾಜಿ, ಕುಂದಾಪುರದ ನಮ್ಮೆಭೂಮಿ, ಮಂಗಳೂರು ವಿಶ್ವವಿದ್ಯಾ ನಿಲಯದ ಕೈಸ್ತೆ ಅಧ್ಯಯನ ಪೀಠ, ದಲಿತ ಸಂಘರ್ಷ ಸಮಿತಿ, ಕೋಮುಸೌಹಾದರತಾ ವೇದಿಕೆ, ಅಲ್ಲವುತ್ತೀರು ವೇದಿಕೆ, ಗನಿಗಾರಿಕೆಯ ವಿರೋಧಿ ಚಳುವಳಿ ಗುಂಪುಗಳು, ವಿದ್ಯುತ್ತಾಸಾಧಾರ ವೇದಿಕೆಗಳು ಇಂತಹ ನೂರಾರು ಗುಂಪುಗಳ ಸಂಸ್ಥೆಗಳ ಜೊತೆಗೆ ಬಲ್ಲಾಳರು ನಿಟ್ಟ ಸಂಪರ್ಕಹೊಂದಿದ್ದರು. ಬಲ್ಲಾಳರ ಮಾರ್ಗದರ್ಶನದಲ್ಲಿ ಅವರು ಅನೇಕ ಸಾಧಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಪರಿಸರಾಸಕ್ತರ ಒಕ್ಕೊಟಿವು ಕುದುರೆಮುಖಿದ ಬಗ್ಗೆ ‘ಯಾರದೋ ದೇಹ, ಯಾರದೋ ಮುಖ ಕುದುರೆಮುಖ’ ಎಂಬ ವರೋಲಿಕ ಗ್ರಂಥ ಪ್ರಕಟಿಸಿತು. ಬಲ್ಲಾಳರು ಎಷ್ಟು ಕೆಲಸ ಮಾಡಿದರು ಎಂದು ಈಗ ತಿಳಿಯುತ್ತದೆ. ಇಂದು ಉಭಯ ಜಿಲ್ಲೆಗಳಲ್ಲಿ ಪರಿಸರ ವಿನಾಶದ ವಿರುದ್ಧದ ಸ್ವರ ಕ್ಷೀಣಸಿದೆ. ಅಧ್ಯಾತ್ಮ ಆ ಸ್ವರ ಪತ್ರಿಕೆಯಲ್ಲಿ ಪ್ರಕಟ ವಾಗುವುದಂತೂ ಕರ್ತೃಯಾಗಿದೆ.

ಮತಗಳಿಂದ, ದೇವಸ್ಥಾನ ಮನೆಯ ಪರಿಸರದಿಂದ ಮಾಡುತ್ತಿವರ್ಣಿಸುತ್ತಿದ್ದ

ಎಲ್ಲ ಆಚರಣೆಗಳನ್ನೂ ಬಲ್ಲಾಳರು ಮಾಡುತ್ತಿದ್ದರು. ಬೆಳಿಗ್ಗೆ ವಿಷ್ಣುಸಹಸ್ರನಾಮ ಪಾರಾಯಣ, ಮತಕ್ಕೆ ಹೋಗಿ ಸ್ವಾಮಿಗಳಿಂದ ಮುದುಧಾರಣ, ಯುಗಾದಿ ಹಬ್ಬದ ದಿನ, ಹುಟ್ಟುಹಬ್ಬದ ದಿನ ಪರ್ವತ್ಯಾಯ ಸ್ವಾಮಿಜಿಗೆ ಸಾಪ್ತಾಂಗ ವಂದನೆ ಇತ್ಯಾದಿ ಇತ್ಯಾದಿ ಎಲ್ಲ ಆಚರಣೆಯಲ್ಲಿ ಬಲ್ಲಾಳರಿಗೆ ತಿಂಬು ನಿಷ್ಪೇ. ಕೋಮುದ್ದೇಷ, ಮತೀಯ ದ್ವೇಷದ ಬಗ್ಗೆ ಬಲ್ಲಾಳರು ಬರೆಯುತ್ತಾರೆ, ಮಾತಾಡುತ್ತಾರೆ, ಸಭೆ ಸಮಾರಂಭ ಸಂಘಟಿಸುತ್ತಾರೆ. ಕೋಮುಸಾಮರಸ್ಯದ ಬಗ್ಗೆ ನಡೆಸಿದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಪೇಚಾವರ ಸ್ವಾಮಿಜಿ, ಟಿಬೆಟಿಯನ್ ಧರ್ಮಗುರು ರಿಂ ಪ್ರೋಟೆ, ಚಿತ್ರದುಗರ ಬ್ಯಾಹನ್ ತದ ಸ್ವಾಮಿಜಿ, ಜಿಪ್ಪು ಸೆಮಿನೆರಿಯ ರೆ.ಫಾ. ಜಾನ್ ಫೇನಾಂಡಿಸ್ ಇಂಥವರನ್ನು ಕರೆಸಿಡಾ. ಯು.ಆರ್. ಅನಂತಮೂರ್ತಿಯಂಥವರ ಜತೆ ಮುಖಾಮುಖಿಗೊಳಿಸುತ್ತಾರೆ. ಪರಧರ್ಮವನ್ನು ಗೌರವಿಸುವವನು ಮಾತ್ರ ಧಾರ್ಮಿಕ ಎನ್ನುತ್ತಾರೆ. ಇಂಥ ಬಲ್ಲಾಳರ ಬಗ್ಗೆ ಆತ್ಮ ಹಿಂದೂವಾದಿಗಳಿಗೂ ಇತ್ಯ ಬುದ್ಧಜೀವಿಗಳಿಗೂ ಸಂದೇಹ. ಅವರನ್ನು ನಾಸ್ತಿಕರು ಎಂದು ಹಿಂದೂವಾದಿಗಳು ಕರೆದರೆ, ಸ್ವಾಮಿಗಳ ಕಾಲಕೆಳಗೆ ಹೊರಳುವವರು ಎಂದು ಬುದ್ಧಜೀವಿಗಳು ಹೇಳಿದ್ದಿದೆ. ಅವರು ತೀರಿಹೋದಾಗ ಆ ಬಗ್ಗೆ ಪತ್ರಿಕೆಯಲ್ಲಿ ಸಂಪಾದಕೀಯ ಬರೆದವರಿದ್ದಾರೆ. ಧಾರ್ಮಿಕ ಆಚರಣೆಯಲ್ಲಿರುವ ಮರಗಳಿಗೆ ಹೋಗುತ್ತಿರುವ, ಆದರೆ ಮಾತೀಯನಾಗದ ವ್ಯಕ್ತಿ ಬಲ್ಲಾಳರು. ಎಡಪಂಥೀಯರ ಜೊತೆಗಿಡ್ಡರೂ ಮನಸ್ಸಿನ ಧಾರ್ಮಿಕ ಭಾವನೆಯನ್ನು ಬೆಳ್ಳಿಗೆ ಉಳಿಸಿಕೊಂಡ ಅಪರೂಪದ ವ್ಯಕ್ತಿ. ಬಲ್ಲಾಳರಿಗೆ ಧಾರ್ಮಿಕತೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ತಂತ್ರವಲ್ಲ. ಅದು ಅವರ ಜೀವನದ ಅನಿವಾರ್ಯ ಅಂಗ. ಕೋಮುಸಾಮರಸ್ಯ, ಧಾರ್ಮಿಕತೆ ಏರಡೂ ಬಲ್ಲಾಳರ ಬದುಕಿನ ಅವಿನಾಭಾಗ ದಲ್ಲಿರುವ ವಿಕತಸಕ್ತಿ. ಈ ಸಕ್ತಿವನ್ನು ಭಾರತೀಯ ಸನಾತನ ಜೀವನಕ್ರಮದಲ್ಲಿ ನಾವು ಗುರುತಿಸಬಹುದು.

ಉಡುಪಿ ಜಿಲ್ಲೆ ಬೇರೆಯಾದ ಮೇಲೆ ಇಲ್ಲಿಗೆ ಬಂದ ಎಲ್ಲ ಜಿಲ್ಲಾಧಿಕಾರಿಗಳ ಜತೆ ಆತ್ಮೀಯ ಸಂಬಂಧವನ್ನು ಮುರಾರಿ ಬೆಳಿಸಿಕೊಂಡಿದ್ದರು. ಎಲ್ಲ ಪ್ರೋಲೀನ್ ಪರಿಪೂರ ಜೊತೆ, ಮನ್ನಿಪಲ್ ಕಮಿಷನರ ಜೊತೆ, ಅರಣ್ಯ ಅಧಿಕಾರಿಗಳ ಜೊತೆ, ಚುನಾಯಿತ ಜನಪ್ರತಿನಿಧಿಗಳ ಜೊತೆಗೆ ಆತ್ಮೀಯ ಸಂಪರ್ಕ ಇರಿಸಿಕೊಂಡಿದ್ದರು. ಅವರನ್ನು ಮನೆಗೆ ಕರೆದು ಆತ್ಮೀಯತೆಯನ್ನು ಗಾಢವಾಗಿಸಿಕೊಳ್ಳುತ್ತಿದ್ದರು. ಸಂಭರ ಸಿಕ್ಕಿದಾಗಲೆಲ್ಲಾ ಅವರ ಬಗ್ಗೆ ಅವರ ಸತ್ಯಾರ್ಥದ ಬಗ್ಗೆ ಮಾತನಾಡಿ ಜನಾಭಿಪ್ರಾಯ ರೂಪಿಸುತ್ತಿದ್ದರು. ಇಷ್ಟಾದರೂ ಅವರಿಂದ ಯಾವುದೇ ಆಧಿಕ ಅಧ್ಯಾತ್ಮ ಸಾಧನವಾನದ ಅಪೇಕ್ಷೆ ಅವರಿಗಿರಲೀಲ್ಲ. ಈ ಜಿಲ್ಲೆಗೆ ಏನು ಆಗಬೇಕಾಗಿದೆ,

ಗಿಡನೆದುವುದು, ಹೂಳಿತ್ತುವುದು, ನಗರ ಸೌಂದರ್ಯ ಇತ್ಯಾದಿ ವಿಚಾರಗಳ ಬಗ್ಗೆ ಅವರಿಗೆ ತಿಳಿಹೇಳುತ್ತಿದ್ದರು. ಆತ್ಮೀಯ ಒತ್ತಡ ಹೇರುತ್ತಿದ್ದರು. ಕಲಾವಿದರು, ಸಾಹಿತ್ಯಗಳು, ವಕ್ಷೀಯಿಷ್ಟ್ ಗುಂಪುಗಳ ಪರಿಚಯ ವಾಡಿಸುತ್ತಿದ್ದರು. ಬಡ ಕರಕುಶಲಿಗಳಿಗೆ ಉಚಿತ ನಿವೇಶನ ನೀಡುವಂತೆ ಒತ್ತಾಯಿಸುತ್ತಿದ್ದರು. ‘ನನಗಾಗಿ ನಿಮ್ಮಲ್ಲಿ ಏನೂ ಕೇಳುವುದಿಲ್ಲ; ಇದನ್ನು ಮಾಡಿ’ ಎನ್ನುವುದು ಅವರ ಸ್ತೋಗನ್ ಆಗಿತ್ತು. ಡಿ.ಸಿ. ಆಫೀಸಿನ ಅವರಾದಲ್ಲಿ ನೀನಾಸವರ್ ಮರು ತಿರುಗಾಡಿದ ನಾಟಕವನ್ನಾಡಿಸಿ ಜಿಲ್ಲಾಧಿಕಾರಿಗಳ ಕಣೀರಿಗೆ ಹೊಸ ಪರಿವೇಶವನ್ನು ಒದಗಿಸಿದರು. ತಮ್ಮ ಎಲ್ಲ ವಿಚಾರಸಂಕಿರಣಗಳಿಗೆ ಜನಪ್ರತಿನಿಧಿಗಳು ಬರುವಂತೆ ಒತ್ತಡ ಹೇರುತ್ತಿದ್ದರು. ‘ರಾಜಕಾರಣೆಗಳನ್ನು ನಾವು ಕರೆಯಲೇಬೇಕು, ಅವರನ್ನು ಎಜ್ಯೂಕೇಷನ್ ಮಾಡಬೇಕು’ ಎನ್ನುತ್ತಿದ್ದರು. ಉದುಪಿಯಲ್ಲಿ ಮುನ್ಸಿಪಲ್ ಪಾರ್ಕನ ವಿಸ್ತರಣೆ, ನೀರೆರಣ, ಕುಂಡಾಪುರದಲ್ಲಿ ಬಯೋ ಟೆಕ್ನಿಕಲ್ ಪಾರ್ಕನ ಯೋಜನೆ, ಉದುಪಿ ಮುನ್ಸಿಪಲ್ ಆಫೀಸಿನ ಕಟ್ಟಡವನ್ನು ಸುಂದರಗೊಳಿಸಲು ಸಲಹೆ, ಕೃಷ್ಣಮರದಲ್ಲಿ ರಥದ ಶುಭ್ರೀಕರಣ, ಹೊಸ ಶಿಲ್ಪಾಧ್ಯಾತ್ಮೆಯ ಬಗ್ಗೆ ತಿಳಿಹೇಳಿ ಅದರ ಅನುಷ್ಠಾನ, ಜಿಲ್ಲೋತ್ತರವದ ಶ್ರೀಷ್ಟಿತ್ವಾಗಿ ಪ್ರಯತ್ನ, ಉದುಪಿಗೆ ಹಸಿರು ಹೊದಿಸಲು ಅರಣ್ಯಾಧಿಕಾರಿಗಳಿಗೆ ಕುಮ್ಮುಕು ಇತ್ಯಾದಿಯಾಗಿ ಒಟ್ಟು ಜಿಲ್ಲೆಯ ಸರಾಂಗೀಣ ಅಭಿವೃದ್ಧಿಯ ಬಗ್ಗೆ ಎಲ್ಲ ಅಧಿಕಾರಿಗಳಿಗೆ, ಎಲ್ಲ ಸಂಘಸಂಸ್ಥೆಗಳಿಗೆ ಸಲಹೆ ಮಾರ್ಗದರ್ಶನ ಮಾಡುತ್ತಿದ್ದರು. ಅಧಿಕಾರಿಗಳು, ಎಂಎಲ್ ಎಗಳು ಮತ್ತು ಮಾರ್ಧಿಪತಿಗಳ ದೊರ್ಚಲ್ ಅವರಿಗೆ ತಿಳಿದಿತ್ತು. ಅಗತ್ಯಕಂಡರೆ ಆ ಬಗ್ಗೆ ಅವರಲ್ಲಿಗೆ ಹೋಗಿ ಜಗಳವಡುತ್ತಿದ್ದರು. ಸಾರ್ವಜನಿಕವಾಗಿ ಅವರ ಸುಂದರಮುಖಗಳನ್ನು ಮಾತ್ರ ತೊರಿಸುವುದು ಅವರ ಅಭ್ಯಾಸ. ಜಗಳ ವಿಚಾರದ ಬಗ್ಗೆ ಮಾತ್ರವೇ ಏನಾ ವ್ಯಕ್ತಿಯೊಂದಿಗೆ ಎಂದೂ ಇರಲಿಲ್ಲ. ವ್ಯಕ್ತಿ ಸಂಬಂಧವನ್ನು ಅವರು ಎಂದೂ ಕಳೆದುಕೊಳ್ಳುತ್ತಿರಲ್ಲ. ‘ಕ್ಷಾತ್ರಾಯದಲ್ಲಿ ಇನ್ನು ಹೋಸ ಆತ್ಮೀಯತೆ ಗಳಿನುವುದು ಕಷ್ಟ; ಇರುವುದನ್ನು ಉಳಿಸಿಕೊಳ್ಳಬೇಕು’ ಎನ್ನುತ್ತಿದ್ದರು. ಸರಕಾರಿ ಅಧಿಕಾರಿಗಳ ಹಾಗೂ ಶಾಸಕರ ಮಾತಿಗೆ ಹೋದಪನ್ನಂತೆ ತಲೆದೂಗಡೆ ತನ್ನ ಅಭಿಭೂತವನ್ನು ನೇರವಾಗಿ ಹೇಳುವ ಬಲ್ಲಾಳ ಯಾರಿಗೂ ತೀರಾ ಆತ್ಮೀಯರಾಗಲಿಲ್ಲ. ಆದರೆ ದೂರಸರಿಸುವಷ್ಟು ಕ್ಷುಲ್ಲರೂ ಆಗಿರಲಿಲ್ಲ. ಬಲ್ಲಾಳರೊಂದಿಗೆ ಎಲ್ಲರಿಗೆ ಗೌರವ, ಅವಜ್ಞೆ, ಸಂದೇಹ ಮತ್ತು ಪ್ರಿತಿ. ಹೊಸದಾಗಿ ಚುನಾಯಿತರಾದ ಎಂಎಲ್ ಎ ಯಾವರಿಗೆ ತನ್ನನ್ನು ಪರಿಚಯಿಸಿಕೊಂಡು, ‘ಉದುಪಿಯ ಅಭಿವೃದ್ಧಿಯ ಬಗ್ಗೆ ಎಕ್ಸ್‌ಪ್ರೆಸ್‌ ಸಲಹೆ ಬೇಕಿದ್ದರೆ ನನ್ನನ್ನು ಕರೆಯಿರಿ; ಜಿಲ್ಲೆಯ ಅಭಿವೃದ್ಧಿಯಲ್ಲಿ ನನಗೆ

ರಾಜಕೀಯವಿಲ್ಲ’ ಎಂದು ಹೇಳಿದ್ದರು. ಯಾರೊಡನೆಯೇ ಆಗಲಿ ಎಗ್ಗಿಲ್ಲದೆ ನಿಬ್ರಾಹಿಯಿಂದ ಮಾತಾಡುವ ಬಲ್ಲಾಳರು, ಕಾರ್ಯಕ್ರಮವೊಂದಕ್ಕೆ ಉದುಪಿಗೆ ಆಗಮಿಸಿದ ಸುಪ್ರೀಂಕೋರ್ಟ್ ನ್ಯಾಯಾಧಿಕಾರಿಗಳು ವೇದಿಕೆ ಇಳಿದೊಡನೆಯೇ ಭೇಟಿಯಾಗಿ ತನ್ನನ್ನು ಪರಿಚಯಿಸಿಕೊಂಡು, ‘ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿನ ಪ್ರವೇಶದ ಬಗೆಗಿನ ತೀರ್ಮಾನದಾಗಿ ಹಿಂದುಳಿದ ವರ್ಗ ಮತ್ತು ಬಡವರಿಗೆ ಅನ್ಯಾಯವಾಗಿದೆ; ಇದು ಜನವಿರೋಧಿಯಾದದ್ದು’ ಎಂದು ಹೇಳಿದ್ದರು. ಹೀಗೆ ಜನರ ಮತ್ತು ಪರಿಸರದ ಸ್ವಾಸ್ಥ್ಯಕ್ಷಾಗಿಯೇ ಜೀವನವನ್ನು ತೇಯ್ಯು ಆದರಲ್ಲಿ ಆನಂದವನ್ನು ಕಂಡ ಅಪರೂಪದ ವ್ಯಕ್ತಿ ಡಾ. ನಿ. ಮುರಾರಿ ಬಲ್ಲಾಳ.

ಕಳೆದ ಐದಾರು ವರ್ಷಗಳಲ್ಲಿ ಬಲ್ಲಾಳರು ಎಡೆಬಿಡದ ಕಾರ್ಯಕ್ರಮಗಳು. ಬರವಣಿಗೆ, ಸಂಘಟನೆ, ಭಾಷಣ, ಪ್ರೈರಣ, ಪ್ರಭಾರ ಇತ್ಯಾದಿಗಳಲ್ಲಿ ನಿರಂತರ ದುಡಿಮೆ. ಅದರಿಂದ ಅವರ ಕೀರ್ತಿಯೂ ಹೇಳುತ್ತಿತ್ತು. ಕೀರ್ತಿಯ ಆಸೆಯೂ ಬಲ್ಲಾಳರಲ್ಲಿತ್ತು. ಅದನ್ನು ಅವರೇ ಹೇಳುತ್ತಿದ್ದರು. ‘ಏನೂ ಮಾಡದೆ ಹೆಸರು ಪಡೆಯುವ ಆಸೆ ಇಲ್ಲ; ಅದರೆ, ಮಾಡಿದ ಕೆಲಸಕ್ಕೆ ರೆಕ್ಗ್ಯೂಶನ್ ಬೇಕು’ ಎನ್ನುತ್ತಿದ್ದರು ಸಂಕೊಳೆಕಿಲ್ಲದೆ. ಕಳೆದ ವರ್ಷ ಹೆಗ್ಲೋಡಿನಿಂದ ಅನಂತಮೂಲಿಕಯವರ ಜೊತೆಗೆ ಉದುಪಿಗೆ ಆಗಮಿಸಿ, ಜಿಲ್ಲಾಧಿಕಾರಿಗಳ ಕಣೀರಿಯಲ್ಲಿ ಅನಂತಮೂಲಿಕಯವರಿಗೆ ಜಿಲ್ಲೋತ್ತರವ ಪ್ರಶಸ್ತಿ ಕೊಡಿಸಿ ಅವರ ಜೊತೆಗೆ ಗುರುವಾಯನಕೆರೆಯ ಪರಿಸರಾಸಕ್ತರ ಒಕ್ಕಳಿಕ್ಕೆ ಹೋಗಿ ಕಾರ್ಕಾಳದಲ್ಲಿ ಅನಂತಮೂಲಿಕಯವರಿಗೆ ಲಿಡಾಯ ಹೇಳಿ ಸ್ಯೇಕ್ರೆಟರಿ ತಾಗಿ ಬಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಮಾಡಿದ ವ್ಯಾದ್ಯರು ಉದುಪಿಗೆ ಕರೆದುತ್ತಂದು ಚಿಕಿತ್ಸೆಯ ವ್ಯವಸ್ಥೆ ಮಾಡಿದರು. ‘ಈ ವರ್ಷ ನನಗೆ ಆಕ್ಷಿಡೆಂಟ್ ಆಗುವ ಸೂಚನೆ ಜಾತಕದಲ್ಲಿದೆ’ ಎಂದು ನನ್ನಲ್ಲಿ ಹೇಳಿದ್ದರು. ಅದಕ್ಕಾಗಿ ವಿಶೇಷ ಶಾಂತಿ ಪ್ರಾಜೆ ಮಾಡಿಸಿದ್ದರು. ಅಂಂಳ ಮೇ - ಜೂನ್ ನಲ್ಲಿ ಮಧ್ಯಾರು ಗಣಪತಿ ದೇವಾಲಯಕ್ಕೆ ತಂಡೆತಾಯಿಗಳ ಜೊತೆಗೆ ಹೋಗಿಬಂದಿರು. ವಕ್ಷಿದೆಂಟ್ ಆಗುವ ಗಂ-ಗಂ ದಿನದ ವೊದಲು ಅವರ ಗೆಳಿಯ ರಾಜಾರಾಮಾಚಾರ್ಯರಲ್ಲಿ ತನ್ನ ಆಶಂಕವನ್ನು ಹೇಳಿ ಮೃತ್ಯುಜಯ ಜಪ ಮಾಡುವಂತೆ ಹೇಳಿದ್ದರು. ಆತ್ಮೀಯ ಕರಕುಶಲಿ ಗೋಪಾಲಾಚಾರ್ಯರಲ್ಲಿ ‘ನಾನು ಇನ್ನು ಹೇಳುತ್ತೇ ಸಮಯ ಬದುಕುವುದಿಲ್ಲ, ಆದರೆ ನಾನು ಸತ್ತರೆ ನೋಡು ನನ್ನನ್ನು ನೋಡಲಿಕ್ಕೆ ತುಂಬಾ ಜನ ಬರುತ್ತಾರೆ’ ಎಂದಿದ್ದರು. ಬದುಕನ್ನು ವಿಸ್ತೃಯಾದಿದ ಅನುಭವಿಸಿ ಸಾಮಿನ ವಿಸ್ತೃಯವನ್ನು ಹೇಳಿಕೊಂಡು ಆನಂದಿಸುವ ಬಲ್ಲಾಳರ ಆಗಲುವಿಕೆ ನಾಡಿನ ಎಲ್ಲ ಸಂಘಟನೆಗಳಿಗೆ, ಯೋಜನಾ ಸಕ್ತರಿಗೆ, ವಕ್ಷಿದೆಂಟ್ ಗ್ರಂಥಾಗಳಿಗೆ ತೀರ್ಪು ಕೊರತೆಯನ್ನು ತಂದಿದೆ. ಇಂದು ಅವರ

ಆಶ್ಚೀರ್ಯ ಸಂಪನ್ಮೂಲಗಳವರು ‘ಕಾಗ ಬಲ್ಲಾಳರು ಇದ್ದಿದ್ದರೆ ಹೀಗಾಗುತ್ತಿರಲಿಲ್’ ಎನ್ನುತ್ತಾರೆ. ಕಾಗ ಅವರ ಮಹತ್ವ ಅರಿವಾಗುತ್ತಿದೆ.

ನಿಯಮಾವಳಿ, ಕಾನೂನುಗಳಿಂದ ಗೋಜಲಾದ ಸರಕಾರೀ ಯಂತ್ರದಲ್ಲಿ ಸರಕಾರ ನಡೆಸುವ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಸಾಧ್ಯತೆ, ಸಾಮರ್ಥ್ಯ, ಅಧಿಕಾರವನ್ನು ತಿಳಿದುಕೊಳ್ಳಲಾರದ ಸದ್ಯದ ಆಡಳಿತ ವ್ಯವಸ್ಥೆಯಿಂದಲೇ ಬಲ್ಲಾಳರು ಜನಪರ ಅಭಿವೃದ್ಧಿ ಕೆಲಸವನ್ನು ವಾಡಿಸಲು ಹತತೋಟ್ಟರು. ಸರಕಾರದ ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಸಲಹೆ ಸೂಚನೆ ನೀಡುತ್ತಿದ್ದರು. ಅವರು ಮಾಡಿದ ಚಿಕ್ಕ ಕೆಲಸಗಳನ್ನು ಹಾಡಿಹೋಗಳಿ ಪತ್ರಿಕೆಯಲ್ಲಿ ಪ್ರಚಾರಕೊಟ್ಟು ಅವರನ್ನು ಮತ್ತುಷ್ಟು ಹುರಿದುಂಬಿಸುತ್ತಿದ್ದರು. ಅವರನ್ನು ಮನಗೆ ಆಗಾಗೆ ಕೇರೆದು ಉಂಟಾಗಿ ಮಾಡುತ್ತಿದ್ದರು. ಅವರಿಗೆ ನಾಡಿನ ಧೀಮಂತರ ಒಳ್ಳೆಯ ಕೆಲಸವಾಡುವ ಸಂಪನ್ಮೂಲಗಳ ಸಂಪರ್ಕವಾಡಿಸುತ್ತಿದ್ದರು. ವಿವಿಧ ಚೆಳುವಳಿಗಳ ನೇತಾರರನ್ನು ಕರೆದೊಯ್ದು ಅವರ ಪರವಾಗಿ ಅಧಿಕಾರಿಗಳಲ್ಲಿ ವಾದಿಸುತ್ತಿದ್ದರು. ಮತಾಧಿಕಿಗಳೊಂದಿಗೆ, ಶಿಕ್ಷಣಸಂಸ್ಥೆಗಳೊಂದಿಗೆ, ನೇತಾರ ರೋಂದಿಗೆ, ಉದ್ಯೋಗಿಗಳೊಂದಿಗೆ ಇದೇರೀತಿ ಸಂಪರ್ಕ ಸಾಧಿಸಿದ್ದರು. ಸ್ವಂತಕ್ಕೆ ಏನೂ ಕೇಳಿದ, ನಿರ್ಬಿಂದ ಸಮಾನ ನೇಲೆಯಲ್ಲಿ ನಿಂತು ಚರ್ಚಿಸುವ ಬಲ್ಲಾಳರು ಸರಕಾರ ಮತ್ತು ಜನರ ನಡುವಿನ ಸಂವಾಹಕರಾಗಿ, ಸರಕಾರದ ಕೆಲಸದ ವೇಗವರ್ಧಕರಾಗಿ ಅಪ್ರಾವೃತ ಕೆಲಸವಾಡಿದ್ದಾರೆ. ಬಲ್ಲಾಳರ ಆಗಲೀಕೆಯಿಂದ ಈ ಸಾಫ್ಟ್‌ವರನ್ನು ತುಂಬಬಲ್ಲ ವ್ಯಕ್ತಿಗಳಾರೂ ನಮ್ಮ ಸುತ್ತಮುತ್ತ ಕಾಣುತ್ತಿಲ್ಲ. ಇದು ನಮ್ಮ ದುರದೃಷ್ಟಿ.

ಕನ್ನಡ ಪ್ರಸ್ತುತಕ ಪ್ರಾಧಿಕಾರವು ಪ್ರಕಟಿಸಿದ ತನ್ನ ಪ್ರಸ್ತುತಕ ‘ಕಿಟಕಿಗಳು ಕನ್ನಡಿಗಳು’ ಗ್ರಂಥದ ಬಿಡುಗಡೆಯ ಅವಧಿತ್ವಾ ಹಂಡಲು, ವ್ಯವಸ್ಥೆ ಮಾಡಲು ಗೆಳೆಯರೊಬ್ಬರ ಬೈಕ್‌ನಲ್ಲಿ ಹೋಗುವಾಗ ಬೇರೊಂದು ಬೈಕ್ ಹೊಡಿದು ಬಲ್ಲಾಳರಿದ್ದ ಬೈಕ್ ಬಿತ್ತು. ಆಸ್ತುತ್ತಿಗೆ ಬರುವವರಿಗೆ ಬೆನ್ನಾಗಿ ಮಾತಾಡುತ್ತಿದ್ದ ಬಲ್ಲಾಳರು ಅಪ್ರಜ್ಞಾಸ್ತಿತಿಗೆ ತಲುಪಿದರು. ಹಲ್ಲಿನರಿ ಹೈಪರ್ ಟೆನ್ಸನ್‌ನಿಂದಾಗಿ ಮೆದುಳಿಗೆ ರಕ್ತಸಂಚಾರ ಸರಿಯಾಗಿ ಆಗದ ಒಂದುವಾರ ಕಳೆದರೂ ಚೇತರಿಸಲಾಗದ ಮುರಾರಿ ಬಲ್ಲಾಳ್ ಆಸ್ತುತ್ತಿಯಲ್ಲಿ ನಿಧನರಾದರು.

ಬಲ್ಲಾಳರು ಬಯಸಿದಂತೆ ಚುನಾಯಿತ ಪ್ರತಿನಿಧಿಗಳು ಎಲ್ಲ ಪಕ್ಷದ ಮುಖಿಂಡರು, ಜಿಲ್ಲಾಧಿಕಾರಿಗಳು, ಅಸಂಖ್ಯ ಅಭಿಮಾನಿಗಳು ಬಲ್ಲಾಳರ ಉತ್ತರ ಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.

## ಗಾಂಧಿ ಚಿಂತನೆಯಲ್ಲಿ ಶಿಕ್ಷಣ

ಸತ್ಯಾಗ್ರಹ ಮತ್ತು ಸರ್ವೋದಯ ಇವು ಗಾಂಧಿಜಿ ನಮಗೆ ಬಿಂಬಿಕೋದ ಎರಡು ಪ್ರಮುಖ ವಿಚಾರಧಾರೆಗಳು. ಇವು ಶಿಕ್ಷಣ ಅಧಿಂಸೆಗಳಿಂದಂತೆ. ಸತ್ಯಾಗ್ರಹ ಪಥವಾದರೆ ಸರ್ವೋದಯ ಗುರಿ. ಸರ್ವೋದಯದ ಸಾಧನೆಗೆ ಗಾಂಧಿಜಿ ಕೆಲವು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿಕೊಟ್ಟಿರು. ಅವಾಗಳಲ್ಲಿ ಶಿಕ್ಷಣವೂ ಪ್ರಮುಖವಾದ ಸ್ಥಾನ ಪಡೆದಿದೆ. ಸರ್ವೋದಯ ಸಮಾಜದ ಗುರಿ ಪ್ರತಿಯೋಜನೆ ವ್ಯಕ್ತಿತ್ವದ ಸಂಪೂರ್ಣ ವಿಕಾಸ. ಅಂದರೆ, ದೇಹ ಮನಸ್ಸು ಅತ್ಯಾಗಳ ಪರಿಪೂರ್ಣ ಬೆಳವಣಿಗೆ. ಅಂತಹ ಸಮಾಜದಲ್ಲಿ ಸಮಾನತೆ ತಾನೇತಾನಾಗಿರುತ್ತದೆ. ಕಾರ್ಯವೇ ಜೀವನ ಧರ್ಮವಾಗಿ ರುತ್ತದೆ. ಶಿಕ್ಷಣ ಅಧಿಂಸೆಗೇ ಉಸಿರಾಗಿರುತ್ತದೆ. ಇಂತಹ ಒಂದು ಆದಶರ್ಕ ಸ್ಥಿತಿಯನ್ನು ಪಡೆಯಲು ಅಗತ್ಯವಾಗಿ ಬೇಕಾದ ಸಾಧನವೇ ಶಿಕ್ಷಣ. ಸರ್ವೋದಯಕ್ಕೆ ಸಮಂಜಸವಾದ ಶಿಕ್ಷಣಕ್ಕೆ ಗಾಂಧಿಜಿಯವರು ‘ಮೂಲಶಿಕ್ಷಣ’ ಎಂಬ ಹೆಸರನ್ನು ಕೊಟ್ಟಿರು. ಮೂಲಶಿಕ್ಷಣದ ಮೂಲ ದ್ಯುತಿ ಮಕ್ಕಳ ಸರ್ವತೋಮುಖ ವಿಕಾಸ. ‘ಒಂದು ಕ್ಯಾಂಪಸುಬಿನ ಮೂಲಕ ಮಕ್ಕಳ ದ್ಯುಹಿಕ, ಬೊಂಧು ಕ ಮತ್ತು ಸ್ನೇಹಿತ ಅಭಿವೃದ್ಧಿ.’

ಗಾಂಧಿಜಿ ಇಂಡಿಯಾದಲ್ಲಿ ಮೂಲಶಿಕ್ಷಣದ ವಿವರಗಳನ್ನು ದೇಶದ ಮುಂದಿಟ್ಟಿರು. ಇದಕ್ಕೂ ಹಿಂದೆ ಅವರು ದಾಖ್ಯಾತ್ಮಕಾದಲ್ಲಿ ಸಾಫ್ಟ್‌ಸಿದ್ದ ಫೀನಿಕ್ಸ್ ಆಶ್ರಮ – ಕಾಲ್‌ಸ್ನಾಯರ್ ಫಾರ್ಮಾಸಲ್ಲಿ, ಅನಂತರ ಭಾರತದಲ್ಲಿ ರೂಪಿಸಿದ್ದ ವಾರ್ಥಾ ಮತ್ತು ಸೇವಾಗ್ರಾಮ ಆಶ್ರಮಗಳಲ್ಲಿ ಶಿಕ್ಷಣದಲ್ಲಿನ ತಮ್ಮ ಪ್ರಯೋಗಗಳನ್ನು ನಡೆಸಿದ್ದರು. ಇಂಡಿಯಾದಲ್ಲಿ ‘ಹಿಂದಾ ಸ್ವಾಜ್ಯ’ ಬರೆದಾಗ ಅದರಲ್ಲಿ ಶಿಕ್ಷಣದ ಬಗೆಗಿನ ತಮ್ಮ ನಂಬಿಕೆಗಳನ್ನು ವ್ಯಕ್ತಪಡಿಸಿದ್ದರು. ಮುಂದೆ ‘ನನ್ನ ಸತ್ಯಾಸ್ವೇಷಣೆ’ ಎಂಬ ಅತ್ಯಾಗಳಿಗೆ ಶಿಕ್ಷಣದ ಬಗೆಗೆ ತಮ್ಮ ಹಲವು ವಿಚಾರಗಳನ್ನು ಸ್ವಷ್ಟಪಡಿಸಿದ್ದರು.

ಹಿಂದಾ ಸ್ವರಾಜ್ಯಾದಲ್ಲಿ ಗಾಂಧಿಜಿ ಶಿಕ್ಷಣದ ಮೂಲಭೂತ ಅಂಶಗಳ ಕಡೆಗೆ ಗಮನ ಸೆಳೆಯುತ್ತಾರೆ: ‘ಶಿಕ್ಷಣವೆಂದರೆ ಸಾಧಾರಣವಾಗಿ ಅಕ್ಷರಚ್ಛಾನ ಎನ್ನುತ್ತಾರೆ. ಕೇವಲ ಅಕ್ಷರಚ್ಛಾನ ಎಂದರೆ ಅದೊಂದು ಆಯುಧವಾಯಿತು. ಆಯುಧವನ್ನು ಸದುಪಯೋಗ ಮಾಡಲೂಬಹುದು, ದುರುಪಯೋಗ ಮಾಡಲೂಬಹುದು.

ಅಕ್ಷರಚಳ್ಳನದ ದುರುಪಯೋಗ ಆಗುತ್ತಿರುವುದನ್ನು ದಿನಪೂ ನಾವು ನೋಡುತ್ತಿದ್ದೇವೆ. ಕೆಲವರು ಮಾತ್ರ ಅದರ ಸದುಪಯೋಗ ಮಾಡುತ್ತಿದ್ದಾರೆ.

‘ಇಂದು ಮಕ್ಕಳಿಗೆ ಓದು ಬರಹ ಅಂಗಗಳೇತಗಳನ್ನು ಕಲಿಸುವುದೇ ಪ್ರಾಥಮಿಕ ಶಿಕ್ಷಣ ಎಂದಾಗಿದೆ. ಒಬ್ಬ ರೈತ ಪ್ರಾಮಾಣಿಕತೆಯಿಂದ ತನ್ನ ಹಿಟ್ಟನ್ನು ಗಳಿಸುತ್ತಾನೆ. ಅವನಿಗೆ ಸಾಮಾನ್ಯ ಲೋಕಚಳ್ಳನವಿದೆ. ತನ್ನ ತಂದೆತಾಯಿಯ ಸಂಗಡ, ಹೆಂಡತಿಮಕ್ಕಳ ಸಂಗಡ, ಗ್ರಾಮವಾಸಿಗಳ ಸಂಗಡ ಹೇಗೆ ನಡೆದುಕೊಳ್ಳಬೇಕು ಎಂಬುದು ಅವನಿಗೆ ಚೆನ್ನಾಗಿ ಗೊತ್ತು. ಸದಾಚಾರ ನೀತಿಗಳನ್ನು ಅವನು ಬಲ್ಲ; ಅದರಂತೆ ನಡೆದೂ ನಡೆಯುತ್ತಾನೆ. ಅದರೆ ಅವನಿಗೆ ತನ್ನ ಹೆಸರು ಬರೆಯಲು ಭಾರದು. ಇಂಥವನಿಗೆ ಅಕ್ಷರಚಳ್ಳನ ನೀಡಿ ಏನು ಮಾಡಬೇಕೆನ್ನುತ್ತಿರೆ? ಇನ್ನು, ಪ್ರೌಢಶಿಕ್ಷಣವನ್ನು ನೋಡಿ. ನಾನು ಭೂಗೋಳ, ಖಗೋಳ, ರೇಖಾಗಣಿತ, ಬೀಜಗಣಿತ ಇತ್ಯಾದಿಗಳನ್ನು ಕಲಿತೆ. ಏನು ಪ್ರಯೋಜನ? ನನಗಾಗಲಿ ನನ್ನ ನೇರೆಯವರಿಗಾಗಲಿ ಅದರಿಂದ ಏನು ಲಾಭ? ಯಾವುದು ನಮ್ಮ ಬುದ್ಧಿಯನ್ನು ಶುದ್ಧಪೂರ್ವ, ಶಾಂತಪೂರ್ವ, ನ್ಯಾಯದಶಿರಯೂ ಆಗಿ ವಾಡುವುದೋ, ನೀಚಕಾರ್ಯವೆಂದರೆ ನಮ್ಮಲ್ಲಿ ಹೇಸಿಗೆ ಹುಟ್ಟುವಂತೆ ಮಾಡುವುದೋ, ತನ್ನಂತೆ ಪರರನ್ನ ಕಾಣಲು ಕಲಿಸುವುದೋ ಅಂತಹ ಶಿಕ್ಷಣವೇ ನಿಜವಾದ ಶಿಕ್ಷಣ. ನಮ್ಮ ಪ್ರಾಥಮಿಕ ಶಿಕ್ಷಣವಾಗಲಿ ಪ್ರೌಢಶಿಕ್ಷಣವಾಗಲಿ ಅಂತಹ ಕೆಲಸ ಮಾಡುತ್ತವೇಯೇ? ಅವು ನಮ್ಮನ್ನು ಮನವುರನ್ನಾಗಿ ಮಾಡುತ್ತವೇಯೇ? ನಮ್ಮ ಕರ್ತವ್ಯಗಳನ್ನು ನಾವು ನೇರವೇಸಿವಂತೆ ಮಾಡುತ್ತವೇಯೇ? ಇಲ್ಲ. ಆದ್ದರಿಂದ ಪಶ್ಚಿಮದ ಅನುಕರಣೆಯಾದ ಈ ಅಕ್ಷರಶಿಕ್ಷಣ ಪ್ರಯೋಜನಕಾರಿ ಆಗಲಾರದು. ನಾವಿಂದು ಪೋಳ್ಳು ಶಿಕ್ಷಣದ ಬಲ್ಗೆ ಬಿಡ್ಡದ್ದೇವೆ.

‘ಹಾಗೆಂದು, ಅಕ್ಷರಚಳ್ಳನ ಸದಾಕಾಲದಲ್ಲಿಯೂ ಕೆಟ್ಟದ್ದೆಂದೂ ನಾನು ಹೇಳುತ್ತಿಲ್ಲ. ಬರೀ ಅಕ್ಷರದ ಭೂಂತಿ ತಪ್ಪ ಎಂದು ಹೇಳುತ್ತಿದ್ದೇನೆ. ಅದರ ಪ್ರಿಯಿಲ್ಲಿ ಅದು ಉಪಯುಕ್ತವೇ; ಅದೇ ನಮ್ಮ ಕಾಮಧೇನು ಎಂದು ತಿಳಿಯಬೇಕಾಗಿಲ್ಲ. ನಮ್ಮ ನೀತಿಯ ತಳಹದಿಯಲ್ಲಿ ಅದನ್ನು ಬಲಪಡಿಸಿಕೊಂಡರೆ ಮಾತ್ರ ಅದರಿಂದ ಉಪಯೋಗವಾದಿತು. ನಮ್ಮ ಹಳೆಯ ಪಾಠಶಾಲೆಗಳ ಪದ್ಧತಿಯಲ್ಲಿ ಸದಾಚಾರಕ್ಕೆ ಪ್ರಫರ್ಮಸ್ಯಾನವಾಯಿತ್ತು. ಅದೇ ಪ್ರಾಥಮಿಕ ಶಿಕ್ಷಣ. ಆ ತಳಹದಿಯ ಮೇಲೆ ಕಟ್ಟಿದ ಕಟ್ಟಡ ಭಕ್ತ, ಶಾಶ್ವತ.

‘ಮೇಕಾಲೆ ಹಾಕಿದ ಶಿಕ್ಷಣದ ತಳಹದಿ ನಮ್ಮನ್ನು ಗುಲಾಮಗಿರಿಗೆ ನೂಡಿದೆ. ಆತನಿಗೆ ಆ ಉದ್ದೇಶವಿತ್ತಂದು ನನ್ನ ಅಭಿಪ್ರಾಯವಲ್ಲ, ಅದರೆ ಪರಿಣಾಮವೇನೋ ಅದೇ ಆಗಿದೆ. ಸ್ವಾರಾಜ್ಯವನ್ನು ಕುರಿತು ನಾವು ಪರಿಭಾಷೆಯಲ್ಲಿ ಮಾತಾಡಬೇಕಾಗಿದೆ.

ಇದೇ ಸಾಲದೆ ನಮ್ಮ ದುರ್ದೇಶಗೆ ಸಾಕ್ಷಿ?

‘ಇನ್ನೊಂದು ಗಮನಿಸಬೇಕಾದ ಅಂಶವಿದೆ. ಯುರೋಪಿನಲ್ಲಿ ಕ್ಯಾಬಿಟ್ಟು ಪದ್ಧತಿಗಳು ನಮಗೆ ಇಲ್ಲಿ ಶಿರೋಧಾರ್ಯವಾಗುತ್ತವೆ! ಇಂಗ್ಲೆಷರು ಸದಾ ಶಿಕ್ಷಣ ಪದ್ಧತಿಯನ್ನು ಬದಲಿಸುತ್ತಿರುತ್ತಾರೆ. ಅವರು ತಿರಸ್ತಿಸಿದ ಪದ್ಧತಿಯನ್ನೇ ನಾವಿಲ್ಲಿ ತಜ್ಬಿಕೆಳೊಳ್ಳತ್ತೇವೆ. ಅಲ್ಲಿ ಪ್ರತಿಯೊಂದು ಪ್ರದೇಶವೂ ಬೆಳೆಯವಂತೆ ಯಶ್ವ ನಡೆದಿದೆ. ಅದಕ್ಕಾಗಿ ಆಯಾ ಭಾಷೆ ಬೆಳೆಯವಂತೆ ಪ್ರಯುತ್ತಿಸಲಾಗುತ್ತದೆ. ವೇಲ್ನ್ ಇಂಗ್ಲೆಂಡಿನಲ್ಲಿ ಒಂದು ಚಿಕ್ಕಪ್ರದೇಶ, ವೇಲ್ನ್ ಮಕ್ಕಳು ತಮ್ಮ ತಾಯಿನುಡಿಯನ್ನೇ ಬಳಸುವಂತೆ ಚಳುವಳಿ ನಡೆದಿದೆ. ಇತ್ತು ನಮ್ಮ ಸ್ವಿತ್ತಿಹೇಗಿದೆ? ಎಲ್ಲ ಇಂಗ್ಲೇಜಿನಲ್ಲಿ, ಒಬ್ಬರಿಗೊಬ್ಬರು ತಪ್ಪ ತಪ್ಪ ಇಂಗ್ಲೇಷಿನಲ್ಲಿ ಪತ್ತ ಬರೆಯುತ್ತೇವೆ. ನಮ್ಮ ಉತ್ತಮ ವಿಚಾರಗಳೆಲ್ಲ ಇಂಗ್ಲೇಷಿನಲ್ಲಿ ವ್ಯಕ್ತವಾಗಬೇಕು. ನಮ್ಮ ಸವೇಂತ್ರಮ ಪತ್ರಿಕೆಗಳು ಇಂಗ್ಲೋಝನಲ್ಲಿ. ಈ ಪರಸ್ಪರಿ ಬಹುಕಾಲ ನಡೆದರೆ, ಮುಂದಿನ ಪೀಠಿಗೆ ನಮ್ಮನ್ನು ಶಪಿಸದೆ ಇರಲಾರದು. ಇದು ನನ್ನ ದೃಢವಾದ ಅಭಿಪ್ರಾಯ.

‘ನಾವಿಗೆ ಅಧ್ಯಾತ್ಮ ನಾಗರಿಕತೆಯ ರೋಗಕ್ಕೆ ಪೂರಾ ತುತ್ತಾಗಿದ್ದೇವೆ. ಆದುದರಿಂದ ಇಂಗ್ಲೇಷನ್ನು ಸಂಪೂರ್ಣವಾಗಿ ಬಿಡಲು ಆಗುವುದಿಲ್ಲ. ಅದರೆ, ಅದೇ ನಮಗೆ ಆಗಕ್ಕೆ ಎಂಬುತೆ ಆಗಬಾರದು. ಅದನ್ನು ಕಲಿತು ಹಣ ಗಳಿಸುವ ಉದ್ದೇಶವನ್ನು ಬಿಡಬೇಕು. ಇಷ್ಟು ಮಿತವಾಗಿ ಇಂಗ್ಲೇಷು ಕಲಿತರೂ, ಅದರಲ್ಲೂ ಏನು ಕಲಿಯಬೇಕು, ಏನು ಕಲಿಯಬಾರದು ಎಂಬುದನ್ನು ತೋಳಿಸಬೇಕು. ಯಾವ ವಿಜ್ಞಾನ ಶಾಸ್ತ್ರಗಳನ್ನು ಕಲಿಯಬೇಕೋ ಅಷ್ಟನ್ನು ತಿಳಿದುಕೊಳ್ಳುವುದು ಅಗತ್ಯ. ಅವನ್ನೂ ನಮ್ಮ ಭಾಷೆಯಲ್ಲಿ ಕಲಿಯವಂತಾಗಬೇಕು. ಇಂಗ್ಲೇಷು ಕಲಿತವರೂ ತಾಯಿನುಡಿ ಬಳಸಬೇಕು, ತಾಯಿ ನುಡಿ ಕಲಿಸಬೇಕು.

‘ನಮ್ಮ ಭಾಷೆಗಳನ್ನೇಲ್ಲ ಬೆಳೆಸಬೇಕೋಳಿಸಬೇಕು. ಇಂಗ್ಲೇಷಿನ ಅಮೂಲ್ಯ ರೂಂಫಳು ನಮ್ಮ ಭಾಷೆಗಳಿಗೆ ಭಾವಾಂತರವಾಗಲಿ. ಅನೇಕ ವಿಜ್ಞಾನ ಶಾಸ್ತ್ರಗಳನ್ನು ಕಲಿಯುವ ಭೂಂತಿ ಹೊಂದಬೇಕು. ಧಾರ್ಮಿಕ ಅಂದರೆ ಸೈಕಿಕ ಶಿಕ್ಷಣ ಅರ್ಥಸ್ಥಾನ ಪಡೆಯಬೇಕು. ಸುಸಂಸ್ಕೃತನಾದ ಪ್ರತಿಯೊಬ್ಬ ಭಾರತೀಯನೂ ತನ್ನ ಪ್ರಾದೇಶಿಕ ಭಾಷೆಯ ಜೊತೆಗೆ, ಹಿಂದುವಾದರ ಸಂಸ್ಕೃತ, ಮುಸಲ್ಮಾನನಾದರೆ ಅರಬೀ, ಪಾರಸಿಯಾದರೆ ಪಶ್ಚಿಮಯನ್ ಕಲಿತಾನು. ಕೆಲವು ಮಂದಿ ಮುಸಲ್ಮಾನರು, ಪಾರಸಿಗಳು ಸಂಸ್ಕೃತ ಕಲಿಯಲಿ. ಉತ್ತರ-ಪಶ್ಚಿಮದವರು ಕೆಲವರು ತಮಿಳೂ ಕಲಿಯಲಿ. ಹಿಂದಿ ಸಾಮಾನ್ಯ ಸಾರ್ವತ್ರಿಕ ಭಾಷೆಯಾಗಿರಲಿ. ಅದರೆ ಲಿಪಿ ನಾಗರಿ, ಪಾರಸಿ ಅಧ್ಯಾತ್ಮ ಅವರವರ ಇಷ್ಟದಂತೆ ಆಗಬಹುದು. ಹಿಂದೂ ಮುಸ್ಲಿಂ ಸೌಹಾದರಕ್ಕೆ

ವರದೂ ಲಿಪಿಗಳನ್ನು ತಿಳಿದಿರುವುದು ಅಗತ್ಯ. ಇಷ್ಟು ಮಾಡಿದರೆ ಇಂಗ್ಲೀಷಿನ ಯಜಮಾನಿಕೆಯನ್ನು ತೊಡೆದು ಹಾಕಬಹುದು.’

‘ಆತ್ಮಕಥ್ಯ’ಯಲ್ಲಿ ತಮ್ಮ ಭಾಲ್ಯ ಹಾಗೂ ಶಿಕ್ಷಣದ ಬಗೆಗೆ ತಿಳಿಸಿರುವ ಅಧ್ಯಾತ್ಮಯಗಳಲ್ಲಿ ಅವರ ನಿಲುವುಗಳು ಧೋರಣೆಗಳು ತರದುಕೊಳ್ಳತ್ತ ಹೋಗುತ್ತವೆ. ಆತ್ಮಕಥೆಯಿಂದ ಶಿಕ್ಷಣಕ್ಕೆ ಸಂಬಂಧಿಸಿದ ಅವರ ಹೇಳಿಕೆಗಳನ್ನು ಮಾತ್ರ ಬೇರೆಫಾಸಿ ಬರೆಯುವುದಕ್ಕಿಂತ ಆಯಾ ಸಾಂಭಿರಕ ಹಿನ್ನಲೆಗಳನ್ನು ಕೂಡ ತಿಳಿಯುವುದು ಮುಖ್ಯವೆಂದು ತೋರುತ್ತದೆ. ಚೊತ್ತೆಗೆ, ಇಲ್ಲಿ ಅವರ ಜೀವನ ಚರಿತ್ರೆಯ ಕೆಲವೊಂದು ಸ್ವಾರ್ಥಸ್ವಕರ ಅಂಶಗಳೂ ನಮ್ಮ ಅವಾಹನೆಗೆ ಬರುವಂತಾಗುತ್ತದೆ. ಆದ್ದರಿಂದ ಮುಂದೆ ಅವರ ಆತ್ಮಕಥೆಯಿಂದ ಆಯ್ದು ಕೆಲವು ಭಾಗಗಳನ್ನು ಸ್ವಲ್ಪ ವಿವರವಾಗಿಯೇ ಉಲ್ಲೇಖಿಸಲಾಗಿದೆ.

‘ನನ್ನ ಭಾಲ್ಯವನ್ನು ಪೋರಾಬಂದರಿನಲ್ಲಿ ಕಳೆದೆನು. ಯಾವುದೋ ಪಾಠಶಾಲೆಗೆ ನನ್ನನ್ನು ಸೇರಿಸಿದುದರ ಜ್ಞಾಪಕವಿದೆ. ಮಗ್ನಿಕೋಷ್ಟುಕ ಕಲಿಯುವುದು ನನಗೆ ಸ್ವಲ್ಪ ಕಷ್ಟವಾಯಿತು. ಇತರ ಹುದುಗರ ಸಹವಾಸದಿಂದ ಉಪಾಧ್ಯಾಯರನ್ನು ಬಯಲು ಕಲಿತುಕೊಂಡೆನು. ಅಂದಿನ ದಿನಗಳ ಬಗೆಗೆ, ಇದರ ಹೊರತು ನನಗೆ ಮತ್ತೇನೂ ಜ್ಞಾಪಕವಿಲ್ಲ.

‘ನಮ್ಮ ತಂದೆ ಪೋರಾಬಂದರನ್ನು ಬಿಟ್ಟು ರಾಜಕೋಟೆಗೆ ಹೋದರು. ಆಗ ನನಗೆ ಕೇವಲ ಏಳು ವರುಷಗಳು. ಅಲ್ಲಿ ನನ್ನನ್ನು ಘ್ರಾಫ್‌ಮಿಕ ಶಾಲೆಗೆ ಸೇರಿಸಿದರು. ಆ ದಿನಗಳಲ್ಲಿ ನನಗೆ ಬೋಧಿಸಿದ ಉಪಾಧ್ಯಾಯರ ಹೆಸರುಗಳು ಮೊದಲಾದ ವಿವರ ಗಳಿಲ್ಲ ನನಗೆ ಚೆನ್ನಾಗಿ ನೆನಪಿವೆ. ಇಲ್ಲಿಯೂ ನನ್ನ ವಿದ್ಯಾಭ್ಯಾಸದ ವಿಷಯದಲ್ಲಿ ಹೇಳಬೇಕಾದ್ದು ಹೆಚ್ಚಿನದೇನೂ ಇಲ್ಲ. ನಾನು ಸಾಮಾನ್ಯ ಯೋಜ್ಯತೆಯಿಂಳು ವಿದ್ಯಾರ್ಥಿಯಾಗಿ ದ್ವೇಷಿಸುತ್ತಿರುವುದನಿಂದ ಶಾಲೆಯಲ್ಲೂ ಓದುಮುಗಿಸಿ ಮುಂದೆ ಪ್ರೌಢ ಶಾಲೆಯನ್ನು ಮುಟ್ಟುವ ವೇಳೆಗೆ ನನಗೆ ಹಸ್ತಿರಿದು ವರುಷ ತುಂಬಿತ್ತು. ಆ ಕಾಲದಲ್ಲಿ ನಾನು ಶಿಕ್ಷಕರಿಗಾಗಲಿ ಸೈಂಹಿಕರಿಗಾಗಲಿ ಎಂದೂ ಸುಳ್ಳ ಹೇಳಿದ ನೆನಪಿಲ್ಲ. ನಾನು ಬಹಳ ನಾಡಿಕೆಯ ಸ್ವಭಾವದವನಾಗಿದ್ದೆನು. ಯಾರ ಜೊತೆಗೂ ಸೇರುತ್ತಿರಲಿಲ್ಲ. ನನ್ನ ಪ್ರಸ್ತುತ, ಪಾಠಗಳು ಇವೇ ನನ್ನ ಮಿಶ್ರತ್ವ. ಗಂಟೆ ಹೊಡೆಯುವ ಹೊತ್ತಿಗೆ ಶಾಲೆಗೆ ಹೋಗುವುದು; ಶಾಲೆ ಮುಗಿಯುತ್ತಲೇ ಮನಗೆ ಓಡುವುದು; ಇದು ನನ್ನ ದಿನವಿಶ್ವದ ಅಭಾವಸಾಧಾರಿತ್ವ.

‘ಪ್ರೌಢಶಾಲೆಯ ಮೊದಲನೆಯ ವರುಷದ ಪರೀಕ್ಷೆಯ ವೇಳೆಯಲ್ಲಿ ನಡೆದ ಘಟನೆಯೊಂದನ್ನು ಹೇಳಬೇಕು. ಇನ್ನೊಂದಕ್ಕೂ ಯಿ. ಗೈಲ್ನ್ ಪರಿಶೀಲನೆಗಾಗಿ ಶಾಲೆಗೆ

ಬಂದಿದ್ದರು. ಅವರು ಹೊದಲನೆಯ ತರಗತಿಯ ವಿದ್ಯಾರ್ಥಿಗಳಿಗೆ ಏದು ಪದಗಳನ್ನು ಬರೆಯಲು ಕೊಟ್ಟರು. ಅವುಗಳ ಪ್ರೈಕಿ ಕೆಟಿಲ್ ಎಂಬ ಪದವೂ ಬಂದು. ನಾನು ಅದನ್ನು ತಪ್ಪಾಗಿ ಬರೆದೆನು. ನಮ್ಮ ಉಪಾಧ್ಯಾಯರು ತಮ್ಮ ಪಾದರಕ್ಷೆಯ ತುದಿಯಿಂದ ನನ್ನನ್ನು ಎಚ್ಚರಿಸಲು ಪ್ರಯತ್ನಿಸಿದರು. ನಾನು ಆ ಸೂಚನೆಯಂತೆ ನಡೆಯಲಿಲ್ಲ. ಮುಂದಿನ ಹುದುಗನ ಸ್ನೇಇಟನ್ನು ನೋಡಿಕೊಂಡು, ನನ್ನ ತಪ್ಪನ್ನು ತಿದ್ದುಕೊಳ್ಳಬೇಕೆಂಬುದು ನಮ್ಮ ಉಪಾಧ್ಯಾಯರ ಉದ್ದೇಶ. ಆದು ನನಗೆ ಒಪ್ಪಿಗೆಯಾಗಲಿಲ್ಲ. ಏಕೆಂದರೆ ನಾವು ಕಾಪಿ ಮಾಡದಂತೆ ನೋಡಿಕೊಳ್ಳಬೇಕೆಂದು ನಾನು ತಿಳಿದ್ದೇನು. ಇದರ ಪರಿಣಾಮವಾಗಿ ನನ್ನನ್ನು ಹೊರತು ಉಳಿದ ಹುದುಗರೆಲ್ಲ, ಏದು ಪದಗಳನ್ನು ಸರಿಯಾಗಿ ಬರೆದಿದ್ದರು. ನಾನೋಬ್ಬನೇ ದಡ್ಡ! ಇದಾದಮೇಲೆ, ಉಪಾಧ್ಯಾಯರು ನನ್ನ ಮೂರು ತನವನ್ನು ನನಗೆ ತೋರಿಸುವುದಕ್ಕೆ ಪ್ರಯತ್ನಪಟ್ಟಿರು. ಅದರಿಂದ ಅವರಿಗೆ ವ್ಯಧಾಶ್ರಮವಾಯಿತೇ ಹೊರತು ಕಾಟಿಮಾಡುವ ಕಲೆ ನನಗೆ ಕೊನೆಗೂ ಬರಲೇ ಇಲ್ಲ.

‘ಇಷ್ಟುದರೂ ಉಪಾಧ್ಯಾಯರಲ್ಲಿ ನಂಗಿದ್ದ ಗೌರವ ಕಿಂಚಿತ್ತೂ ಕಡಿಮೆ ಯಾಗಲಿಲ್ಲ. ಏಕೆಂದರೆ ಹಿರಿಯರ ದೋಷಗಳನ್ನು ಎಂಬೆಂದರುವುದು ನನ್ನ ಸ್ವಾಭಾವಿಕ ಗುಣವಾಗಿತ್ತು.

‘ಇದೇ ಸಮಯದಲ್ಲಿ ನಡೆದ ಮತ್ತೇರಡು ಸಂಗತಿಗಳು ಯಾವಾಗಲೂ ನನ್ನ ನೆನಪಿನಲ್ಲಿ ಉಳಿದಿವೆ. ಪರ್ಯಾಪ್ತಸ್ತಕಾರ್ಗಳನ್ನು ಹೊರತು ಬೇರೆ ಏನನ್ನೂ ಓದುವುದು ಸಾಧಾರಣವಾಗಿ ನನಗೆ ಸೇರುತ್ತಿರಲಿಲ್ಲ. ನಿತ್ಯದ ಪಾಠಗಳನ್ನೆಂತೂ ಓದಲೇಬೇಕಾಗಿತ್ತು. ಉಪಾಧ್ಯಾಯರು ನನ್ನನ್ನು ಗದರಿಸುವುದು ನನಗೆ ಇಷ್ಟುವಿರಲಿಲ್ಲ. ಅವರಿಗೆ ಮೋಸ ಮಾಡಲು ನನಗೆ ಇಷ್ಟುವಿರಲಿಲ್ಲ. ಆದುದರಿಂದ ಪಾಠವನ್ನೇನೋ ಓದುತ್ತಿದ್ದೇನು. ಆದರೆ ಪಾಠದಲ್ಲಿ ಮನಸ್ಸು ಇರುತ್ತಿರಲಿಲ್ಲ. ಹೀಗೆ ಪಾಠಗಳನ್ನೇ ಸರಿಯಾಗಿ ಓದುತ್ತಿರಲಿಲ್ಲವೆಂದಮೇಲೆ, ಇನ್ನು ಇತರ ಹೆಚ್ಚಿನ ವ್ಯಾಸಂಗದ ಪ್ರಶ್ನೆ ಎಲ್ಲಿ ಬಂತು? ಆದರೆ ಹೇಗೋ ನಮ್ಮ ತಂದೆ ಕೊಂಡುಬಂದಿದ್ದ ಒಂದು ಪ್ರಸ್ತಕ ಕಣ್ಣಿಗೆ ಬಿತ್ತು. ಆದರ ಹೆಸರು ‘ಶ್ರವಣ ಹಿತ್ಯಭಕ್ತಿ ನಾಟಕ’. ಅದನ್ನು ನಾನು ಆತ್ಮಂತ ಆಸಕ್ತಿಯಿಂದ ಓದಿದೆನು. ಅದೇ ಸಮಯದಲ್ಲಿ ಸಂಚಾರೀ ಗೊಂಬೆಯಾಟದ ಪ್ರದರ್ಶಕರು ನಮ್ಮ ಉಂಟಿಗೆ ಬಂದರು. ಅವರು ನನಗೆ ತೋರಿಸಿದ ಒಂದು ಚಿತ್ರ ಶ್ರವಣ ತನ್ನ ಕುರುಡು ತಂಡೆತಾಯಿಯರನ್ನು ಅಡ್ಡೆಯಲ್ಲಿ ಕೂರಿಸಿಕೊಂಡು ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡು ಯಾತ್ರೆಗಾಗಿ ಹೋಗುತ್ತಿದ್ದ ಚಿತ್ರ. ಆ ಪ್ರಸ್ತುತ, ಆ ದೃಷ್ಟಿ ವರದೂ ನನ್ನ ಅಂತರಂಗದಲ್ಲಿ ಶಾಶ್ವತವಾಗಿ ಅಂತಿಮವಾದವು. ‘ಇದೋ ಇಲ್ಲಿ ನಿಗೇಂದು ಆದರ್ಶವಿದೆ ಅದನ್ನು ಅನುಸರಿಸು’ ಎಂದು ನನಗೆ ನಾನೇ ಹೇಳಿಕೊಂಡೆನು....

‘ಮತ್ತೊಂದು ನಾಟಕಕ್ಕೆ ಸಂಬಂಧಿಸಿದಂತೆ ಇದೇ ಬಗೆಯ ಪ್ರಸಂಗ ನಡೆಯಿತು. ಆ ಕಾಲದಲ್ಲಿ ಒಂದು ನಾಟಕ ಮಂಡಳಿಯವರು ಪ್ರದರ್ಶಿಸುತ್ತಿದ್ದ ನಾಟಕ ನೋಡಲು ನಮ್ಮ ತಂದೆಯವರು ನನಗೆ ಅನುಮತಿ ಕೊಟ್ಟಿದ್ದರು. ಆ ನಾಟಕ, ಹರಿಶ್ಚಂದ್ರ ನಾಟಕ. ಅದು ನನ್ನ ಮನಸ್ಸನ್ನು ಸೂರೆಗೊಂಡಿತು. ಅದನ್ನು ಎಷ್ಟುಭಾರಿ ನೋಡಿದರೂ ನನಗೆ ಶೈಪ್ರಿಯಾಗದು. ಅದರ ಹುಟ್ಟು ನನ್ನನ್ನು ಹೆಗಲೂರಾತ್ಮಿ ಬಿಡಲೇ ಇಲ್ಲ. ಲೆಕ್ಕಾವಿಲ್ಲದಷ್ಟು ಸಲ ನಾನೇ ಹರಿಶ್ಚಂದ್ರನಾಗಿ ಆ ನಾಟಕವನ್ನು ಅಭಿನಯಿಸಿಕೊಂಡೇನು. ‘ಎಲ್ಲರೂ ಏಕೆ ಹರಿಶ್ಚಂದ್ರನಂತೆ ಸತ್ಯಸಂಧರಾಗಿರಬಾರದು?’ ಇದು ಹೆಗಲೂರಾತ್ಮಿ ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದ ಲ್ರಹ್ಮ. ಸತ್ಯವನ್ನು ಅನುಸರಿಸಬೇಕು; ಹರಿಶ್ಚಂದ್ರ ಸತ್ಯಕಾಗಿ ಪಟ್ಟ ಕ್ಷೇತ್ರವನ್ನೆಲ್ಲ, ಅಪತ್ತಿಗಳನ್ನೆಲ್ಲ ನಾನೂ ಪಡೆಬೇಕು. ಇದೊಂದೇ ನನ್ನ ಮನಸ್ಸಿನಲ್ಲಿ ಸೂಳಿತತುಂಬಿದ ಆದರ್ಶ. ಹರಿಶ್ಚಂದ್ರ ಐತಿಹಾಸಿಕ ವ್ಯಕ್ತಿಯಲ್ಲ ಎಂಬುದು ಇಂದು ನನಗೆ ತಿಳಿದಿದೆ. ಅದರೆ ನನ್ನ ಭಾವದ ಮಟ್ಟಿಗೆ ಹರಿಶ್ಚಂದ್ರ, ಶ್ರವಣ ಇಬ್ಬರೂ ಜೀವಂತ ವ್ಯಕ್ತಿಗಳು...’

ಗಾಂಧಿಜಿಯವರ ಆದರ್ಶಗಳು ಅವರ ವಿದ್ಯಾರ್ಥಿ ದೇಸೆಯಲ್ಲಿಯೇ ರೂಪೊಂಡಬಗೆಯನ್ನು ತಿಳಿಯಲು ಮೇಲಿನ ಕಫನವು ಸಹಾಯಕವಾಗುತ್ತದೆ. ಈ ನಡುವೆ ಗಾಂಧಿಯವರ ಮದುವೆ ನಡೆದರೂ ಕೂಡಾ ವಿದ್ಯಾಭ್ಯಾಸ ನಿರಾತಂಕವಾಗಿ ಮುಂದುವರಿಯಿತು. ಅವರ ನಡೆತ ಹಾಗೂ ವ್ಯಾಸಂಗ ಚೆನ್ನಾಗಿತ್ತು. ಯಾವತ್ತೆಲ್ಲ ಉಪಾಧ್ಯಾಯರ ಪ್ರೀತಿ ಸಂಪಾದಿಸ್ತದರು. ತಮ್ಮ ಸಂಕೋಚ ಸ್ಥಾವರ ದೇಸೆಯಿಂದಾಗಿ ಅವರು ಶ್ರೀಕೃಷ್ಣ ಮೊದಲಾದ ಆಟ-ವ್ಯಾಯಾಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಆ ಬಗ್ಗೆ ಮುಂದೆ ಬರೆಯುತ್ತಾರೆ:

‘ಅದು ತಪ್ಪೆಂಬುದು ನನಗೆ ಈಗ ಗೊತ್ತಾಗಿದೆ. ವ್ಯಾಯಾಮವುಕ್ಕೂ ಶ್ರೀಕೃಣಕ್ಕೂ ಏನೂ ಸಂಬಂಧವಿಲ್ಲವೆಂದು ನಾನು ಆಗ ತಪ್ಪಾಗಿ ಭಾವಿಸಿದ್ದೇನು. ಪಾಠಕ್ರಮದಲ್ಲಿ ವ್ಯಾಯಾಮ ಅಥವಾ ಶಾರೀರಿಕ ಶ್ರೀಕೃಣಕ್ಕೂ ಸಹ ಬುದ್ಧಿಯ ವಿಕಾಸದಷ್ಟೇ ಪ್ರಾಶ್ನೆಗಳನ್ನು ಕೊಡಬೇಕೆಂಬುದು ಈಗ ನನಗೆ ತಿಳಿದಿದೆ.’

ಅವರು ತಮ್ಮ ತಂದೆಯ ಶುಶ್ರಾವೆಯಾಡಲು ವ್ಯಾಯಾಮದಿಂದ ವಿನಾಯಿತಿ ಪಡೆದಿದ್ದರು. ವ್ಯಾಯಾಮಕ್ಕೆ ಹೋಗದೆ ನಷ್ಟವಾಗಬಹುದಾಗಿದ್ದ ದ್ಯುಹಿಕ ಸತ್ಯಗಳನ್ನು ಗಾಳಿಸಂಚಾರದ ಅಭ್ಯಾಸದಿಂದ ಮ್ಯಾಗ್ನೋಡಿಸಿಕೊಂಡಿದ್ದರು. ಆದರೆ, ಶಾಲೀಯ ದಿನಗಳಲ್ಲಿ ಅಕ್ಷರ ಬೆಂದವಾಗಿರಬೇಕೆಂಬ ವಿಷಯಕ್ಕೆ ಅಷ್ಟೇಂದು ಲಕ್ಷ್ಯ ಕೊಡಬಿದ್ದುದು ರಿಂದ ಆದ ನಷ್ಟವನ್ನು ತುಂಬಿಕೊಳ್ಳುವುದು ಸಾಧ್ಯವಾಗಲಿಲ್ಲ, ಎಂದು ಹೇಳುತ್ತಾರೆ.

‘ಅಂದವಾದ ಅಕ್ಷರ, ಒಳ್ಳೆಯ ಬರವಣಿಗೆ, ಶ್ರೀಕೃಣದ ಅವಶ್ಯಕ ಅಂಶವಲ್ಲವೆಂಬ

ಭಾವನೆ ನನಗೆ ಹೇಗೆ ಬಂತೋ ಕಾಣೆ. ಇಂಗ್ಲೀಷಿಗೆ ಹೋಗುವವರಿಗೆ ನನ್ನಲ್ಲಿ ಇದೇ ಭಾವನೆ ಇತ್ತು. ಅನಂತರ ದಷ್ಟಿಂಬಿತ್ತಿಕ್ಕೆ ಹೋದಮೇಲೆ, ಅಲ್ಲಿ ಸುಶೀಲಿತ ಯುವಕರ ಮತ್ತು ವಕ್ತೆಲರ ಮುತ್ತು ಪ್ರೋಣಿಸಿದಂತಿದ್ದ ಸುಂದರ ಬರವಣಿಗೆ ನೋಡಿ ನನಗೆ ನಾಚಿಕೆಯೂ ಪಶ್ಚಾತ್ತಾಪವು ಉಂಟಾಯಿತು. ಕೆಟ್ಟ ಅಕ್ಷರದ ಬರವಣಿಗೆ ಅಪಕ್ಕೆ ಮತ್ತು ಅಪ್ರೋಣಿ ಶಿಕ್ಷಣದ ಜಿಝೆ ಎಂದು ಭಾವಿಸಬೇಕೆಂದೂ ನಾನು ಅರಿತೆನು. ಜಿಕ್ಕು ವಯಸ್ಸಿನಲ್ಲಿ ಅಸದ್ಯ ಮಾಡಿದುದನ್ನು ಇಂದಿನವರೆಗೆ ತಿದ್ದಿಕೊಳ್ಳಲು ಆಗಲಿಲ್ಲ. ನನ್ನ ಉದಾಹರಣೆಯಿಂದ, ಒಳ್ಳೆಯ ಬರವಣಿಗೆ ಉತ್ತಮ ಶಿಕ್ಷಣದ ಅವಶ್ಯವಾದ ಅಂಶವೆಂಬುದನ್ನು ಪ್ರತಿಯೊಬ್ಬ ಯುವಕನೂ ಯುವತಿಯೂ ತಿಳಿದುಕೊಳ್ಳಲಿ.

‘ಅಕ್ಷರ ಬರಯುವುದನ್ನು ಕಲಿಸುವುದಕ್ಕೆ ಮುಂಚೆ ಮಕ್ಕಳಿಗೆ ಒತ್ತುಕಲೆ ಅಭ್ಯಾಸ ಮಾಡಿಸಬೇಕೆಂಬುದು ನನ್ನ ಈಗಿನ ಅಭಿಪ್ರಾಯ. ಹಕ್ಕಿ ಹೂವು ಮುಂತಾದವನ್ನು ನೋಡಿ ತಿಳಿದುಕೊಳ್ಳಲು ವರ್ತುಲ ಅಕ್ಷರಗಳನ್ನು ನೋಡಿ ತಿಳಿದುಕೊಳ್ಳಲಿ. ವಸ್ತುಗಳ ಒತ್ತುಗಳನ್ನು ಬರೆಯುವಂತೆ, ಅವಗಳನ್ನು ಬರೆಯುವುದನ್ನು ಕಲಿತ ನಂತರವೇ ಅಕ್ಷರ ಬರಯುವುದನ್ನು ಕಲಿತುಕೊಳ್ಳಲಿ, ಆಗ ಅವರ ಬರಹ ಅಂದವಾಗಿ ಮುದ್ದಾಗುತ್ತದೆ.’

ವಿವಾಹದ ಕಾರಣದಿಂದಾಗಿ ಗಾಂಧಿಜಿಯವರ ಪ್ರೌಢಶಾಲೆಯ ಶಿಕ್ಷಣದಲ್ಲಿ ಸುಮಾರು ಒಂದು ವರ್ಷ ಕಳಿದುಕೊಳ್ಳಲು ಒಂದೇ ವರ್ಷದಲ್ಲಿ ಎರಡು ತರಗತಿಗಳನ್ನು ದಾಟಬೇಕೆಂದು ಉಪಾಧ್ಯಾಯರು ಬರಯಿಸಿದರು. ಸಾಮಾನ್ಯವಾಗಿ ಹೆಚ್ಚು ಪರಿಶ್ರಮದಿಂದ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಇಂಥ ಅವಕಾಶ ಲಭಿಸುತ್ತಿತ್ತು. ಪ್ರೌಢಶಾಲೆಯ ಮೂರನೆಯ ತರಗತಿಯಲ್ಲಿ ಆರು ತಿಂಗಳು ಕಳಿದ ನಂತರ ಗಾಂಧಿಯವರನ್ನು ನಾಲ್ಕನೆಯ ತರಗತಿಗೆ ಸೇರಿಸಲಾಯಿತು. ಆವಾಗಿನ ಇಂಗ್ಲೀಷ್, ಸಂಸ್ಕೃತ ಮೊದಲಾದ ಭಾಷೆಗಳ ಹಾಗೂ ಗಣೆತಪಾತಗಳ ಅಭ್ಯಾಸದ ಬಗೆಗೆ ಗಾಂಧಿಜಿ ಹೀಗೆ ಬರೆಯುತ್ತಾರೆ.

‘...ಬೇಸಿಗೆ ಕಾಲದ ಪ್ರಾರಂಭದ ಪರಿಕ್ಷೆಗೆ ಮುಂಚೆ ನಾಲ್ಕನೆಯ ತರಗತಿಗೆ ಮುಂದೂಡಿಲ್ಲಬ್ಬೆನು. ಈ ತರಗತಿಯಲ್ಲಿ ಬಹುಮಟ್ಟಿಗೆ ಎಲ್ಲಾ ವಿಷಯಗಳನ್ನೂ ಇಂಗ್ಲೀಷಿನಲ್ಲಿ ಬೋಧಿಸುತ್ತಿದ್ದರು. ನನಗಂತೋ ಅದು ಸ್ವಲ್ಪವೂ ತಿಳಿಯುತ್ತಿರಲಿಲ್ಲ. ರೇಖಾಗಳನ್ತೆ ಮೊದಲೇ ನನಗೆ ತಿಳಿಯುತ್ತಿರಲಿಲ್ಲ. ಇಂಗ್ಲೀಷ್ ಮಾಡ್ಯಮವಾದ್ದರಿಂದ ಇನ್ನೂ ಸ್ವಲ್ಪ ಕಷ್ಟವಾಯಿತು. ಉಪಾಧ್ಯಾಯರೇನೋ ವಿಷಯವನ್ನು ಬಹಳ ಚೆನ್ನಾಗಿ ಬೋಧಿಸುತ್ತಿದ್ದರು. ಆದರೆ ನನಗೆ ಮಾತ್ರ ತಿಳಿಯುತ್ತಿರಲಿಲ್ಲ. ಎಷ್ಟೇ ಸಲ ನನಗೆ ಪ್ರೋಣಿ ನಿರಾಶೆಯಾಗುತ್ತಿದ್ದಿತು. ಬಹಳ ಕಷ್ಟಪಟ್ಟಿ ನಾನು ಯೂಳ್ಳಿದ್ದೀನೆ

ಹದಿಮೂರನೆಯ ಪ್ರಮೇಯಕ್ಕೆ ಬಂದಾಗ, ಅದು ಅತ್ಯಂತ ಸರಳ ವಿಷಯವೆನ್ನುವುದು ತಪ್ಪಿನ ನನ್ನ ಮನಸ್ಸಿಗೆ ಹೊಳೆಯಿಲ್ಲ. ವಿಚಾರಶಕ್ತಿಯನ್ನು ಶುದ್ಧವಾಗಿ, ಸರಳವಾಗಿ ಪ್ರಯೋಗಿಸಬೇಕಾಗಿರುವ ವಿಷಯವನ್ನು ತಿಳಿಯುವುದರಲ್ಲಿ ತೋಡಕೇನಿದೆ? ಅಂದಿನಿಂದ ನನಗೆ ರೇಖಾಗಳೇತ ಸುಲಭವಾಯಿತಲ್ಲದೆ, ಇಷ್ಟವೂ ಆಗಿದೆ.

‘ಸಂಸ್ಕೃತ ನನಗೆ ರೇಖಾಗಳೇತಕ್ಕಿಂತ ಇನ್ನೂ ಹೆಚ್ಚಿನ ಕಷ್ಟಕೊಳ್ಳಿತು. ರೇಖಾಗಳೇತದಲ್ಲಿ ಕಂಠಪಾಠ ಮಾಡಬೇಕಾದುದು ಏನೂ ಇರಲಿಲ್ಲ. ಅದರೆ ಸಂಸ್ಕೃತದಲ್ಲಿ ಎಲ್ಲವನ್ನೂ ಕಂಠಪಾಠ ಮಾಡಬೇಕೆಂದೇ ನನಗೆ ತೋರಿತು. ವಿದ್ಯಾರ್ಥಿಗಳಿಗೆ ಇಷ್ಟವಿರಲಿ ಬಿಡಲಿ, ಸಾಧ್ಯವಾದವ್ಯವಹಿಸುತ್ತಿರುವ ಕಲಿಸಬೇಕೆಂಬುದು ಉಪಾಧ್ಯಾಯರ ಇಷ್ಟವಾಗಿತ್ತು. ಪಾರಸೀ ಮತ್ತು ಸಂಸ್ಕೃತ ಗುರುಗಳ ನಡುವೆ ಹೈಪ್ರೋಟಿ ಇದ್ದಂತೆ ತೋರಿತು. ಪಾರಸೀ ಉಪಾಧ್ಯಾಯರು ಸ್ವಲ್ಪ ಸಲಿಗೆ ಕೊಟ್ಟಿದ್ದರು. ನಾನು ಒಂದು ದಿನ ಹೋಗಿ ಪಾರಸೀ ಭಾಷೆಯ ತರಗತಿಯಲ್ಲಿ ಕುಳಿತ್ತೇನು. ಸಂಸ್ಕೃತ ಉಪಾಧ್ಯಾಯರಿಗೆ ದುಃಖವುಂಟಾಯಿತು. ಅವರು ನನ್ನನ್ನು ಸಮೀಪಕ್ಕೆ ಕರೆದು, ‘ನಿಮ್ಮ ತಂದೆ ವೈಷ್ಣವ ರೆಂಬುದನ್ನು ನೀನು ಮರೆತುದು ಹೇಗೆ? ನಿನ್ನ ಧರ್ಮಕ್ಕೆ ಸಂಬಂಧಿಸಿದ ಭಾಷೆಯನ್ನು ಕಲಿಯುವುದಿಲ್ಲವೇ? ನಿನಗೆ ಕರ್ಣವಾದುದನ್ನು ನನ್ನ ಹತ್ತಿರ ಕೇಳಿ. ವಿದ್ಯಾರ್ಥಿಗಳಿಗೆ ನನ್ನ ಶಕ್ತಿಮಿರಿ ಸಂಸ್ಕೃತ ಕಲಿಸಬೇಕೆಂಬುದೇ ನನ್ನ ಇಷ್ಟಿ. ಮುಂದೆ ಮುಂದೆ ಓದಿದಂತೆ ಅದರ ರಸ ನಿನಗೇ ಗೋತ್ತಾಗುತ್ತದೆ. ನೀನು ಹೀಗೆ ನಿರಾಶನಾಗಬಾರದು ಮತ್ತೆ ಬಂದು ನನ್ನ ತರಗತಿಯಲ್ಲಿ ಕುಳಿತುಕೋ’ ಎಂದು ಹೇಳಿದರು.

‘ಅವರ ಈ ದಯೆ ನನಗೆ ನಾಡಿಕೆಯುಂಟಿವಾದಿತು. ಉಪಾಧ್ಯಾಯರ ಪ್ರೇಮವನ್ನು ಅನಾದರಿಸಲು ನನಗೆ ಸಾಧ್ಯವಾಗಿಲ್ಲ. ಇಂದು ನಾನು ಕೃಷ್ಣಶಂಕರ ಪಾಂಡರ ಉಪಕಾರವನ್ನು ಕೃತಜ್ಞತಯಿಂದ ನೇನೆಯುತ್ತೇನೆ. ಏಕೆಂದರೆ ನಾನು ತಿಳಿದುಕೊಂಡಿರುವಷ್ಟುದರೂ ಸಂಸ್ಕೃತವನ್ನು ಆಗ ಕಲಿಯದೇ ಇದ್ದಿದ್ದರೆ, ನಿಮ್ಮ ಪವಿತ್ರ ಗ್ರಂಥಗಳಲ್ಲಿ ನನಗೆ ಆಸಕ್ತಿ ಹಂಟುವುದೇ ಕಷ್ಟವಾಗುತ್ತಿದ್ದಿತ್ತು. ನಾನು ಇನ್ನೂ ಹೆಚ್ಚಿಗೆ ಸಂಸ್ಕೃತ ಕಲಿಯಲ್ಲಿವಲ್ಲ ಎಂದು ನನಗೆ ತುಂಬಾ ಪಶ್ಚಾತಪ್ರಯಂತಾಗಿದೆ. ಏಕೆಂದರೆ ಪ್ರತಿಯೊಬ್ಬಿ ಹಿಂದೂ ಬಾಲಕ ಬಾಲಕಿಯರೂ ಸಂಸ್ಕೃತದ ಅಧ್ಯಯನವನ್ನು ಚೆನ್ನಾಗಿ ಮಾಡಬೇಕೆಂದು ನಾನು ಆರಿತುಕೊಂಡಿದ್ದೇನೆ.

‘ಭರತವರ್ಷದಲ್ಲಿ ಎಲ್ಲ ಉಚ್ಛ್ರಾತ್ಕರ್ಮವಾದಲ್ಲಿಯೂ ಮಾತ್ರಭಾಷೆಯಲ್ಲದೆ ಹಿಂದಿ, ಸಂಸ್ಕೃತ, ಪಾರಸೀ, ಅರಬ್ಬಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಸ್ಥಾಪಿತ ಕೊಂಡಿದ್ದು. ಅನುಭವದಿಂದಲೂ ಪ್ರಯೋಗದಿಂದಲೂ ಸರಿಯಾದ ಪದ್ಧತಿಯನ್ನು ಕಂಡುಹಿಡಿಯಬೇಕೆಂಬುದು ನನ್ನ ಮನಸ್ಸಿನಲ್ಲಿದ್ದಿತ್ತು. ನನಗೆ ಇಷ್ಟ ವಿಷಯವಂತೂ ಚೆನ್ನಾಗಿ ಗೊತ್ತಿದ್ದಿತ್ತು. ಆದರೆ ಪರಿಸ್ಥಿತಿಯಲ್ಲಿ ನಿಜವಾದ ವಿದ್ಯೆಯನ್ನು ಮಕ್ಕಳಿಗೆ

ಪಾಠವನ್ನು ಕಲಿಯುವ ಹೋರೆ ನಮ್ಮ ವಿದ್ಯಾರ್ಥಿಗಳಿಗೆ ತಪ್ಪಿವುದಾದರೆ, ಈ ಎಲ್ಲ ಭಾಷೆಗಳನ್ನು ಕಲಿಯುವುದು ಸುಲಭವಾಗುವುದು ಮಾತ್ರವಲ್ಲದೆ, ಅದರಲ್ಲಿಯೇ ವಿದ್ಯಾರ್ಥಿಗಳಿಗೆ ಅನಂದವಾಗುವುದು. ಒಂದು ಭಾಷೆಯನ್ನು ಶಾಸ್ತ್ರ ರೀತಿಯಿಂದ ಅಧ್ಯಯನ ಮಾಡಿದರೆ, ಇತರ ಭಾಷೆಗಳ ಚ್ಚಾನ ಸುಗಮವಾಗುವುದು.

‘ಸರಿಯಾಗಿ ನೋಡಿದರೆ, ಹಿಂದಿ, ಗುಜರಾತಿ, ಸಂಸ್ಕೃತ ಇವು ಮೂರೂ ಒಂದೇ ಭಾಷೆ ಎಂದು ಎಣಿಸಬಹುದು. ಹಾಗೆಯೇ ಪಾರಸಿ ಮತ್ತು ಅರಬ್ಬಿ ಸಹ ಒಂದೇ ಭಾಷೆ. ಸಂಸ್ಕೃತ ಮತ್ತು ಪಾರಸಿ ಒಂದು ಗುಂಪು, ಅರಬ್ಬಿ ಮತ್ತು ಹಿಂದಿ ಒಂದು ಗುಂಪು. ನಾನು ಉದ್ಯಾವಸನ್ನ ಬೇರೆ ಭಾಷೆಯೆಂದೂ ಎಣಿಸುವುದಿಲ್ಲ. ಏಕೆಂದರೆ ಅದರ ವ್ಯಾಕರಣ ಹಿಂದಿಯ ವ್ಯಾಕರಣ, ಅದರ ಶಬ್ದಗಳು ಪಾರಸಿ ಮತ್ತು ಅರಬ್ಬಿ ಭಾಷೆಯವು. ಗುಜರಾತಿ, ಹಿಂದಿ, ಬಂಗಾಳಿ ಮತ್ತು ಮರಾಠಿಗಳನ್ನು ಚೆನ್ನಾಗಿ ಕಲಿಯಲು ಸಂಸ್ಕೃತ ಜ್ಞಾನ ಹೇಗೆ ಅವಶ್ಯಕವೋ ಹಾಗೆಯೇ, ಉದ್ಯಾವಸನ್ನ ಚೆನ್ನಾಗಿ ಕಲಿಯ ಬಯಸುವವರು, ಪಾರಸಿ ಮತ್ತು ಅರಬ್ಬಿ ಭಾಷೆಗಳನ್ನು ಚೆನ್ನಾಗಿ ಅಭ್ಯಾಸಮಾಡುವುದು ಅವಶ್ಯಕ.’

... ... ...

ಮುಂದೆ ಗಾಂಧಿಜಿ ದಿಕ್ಕಿಗೆ ಆಪ್ತಿಕದಲ್ಲಿ ಹೋರಾಟ, ಸಂಘಟನೆಗಳನ್ನು ಮುಂದುವರೆಸಿ ಅಲ್ಲಿನ ಭಾರತೀಯ ಕಾರ್ಮಿಕರಿಗಾಗಿ ಇಂಳಿರಲ್ಲಿ ಫೀನಿಕ್ಸ್ ಆಶ್ರಮ ಸ್ಥಾಪಿಸಿದಾಗ ಪ್ರಾಧಿಮಿಕ ಶಿಕ್ಷಣದಲ್ಲಿ ಹಲವು ಪ್ರಯೋಗಗಳನ್ನು ನಡೆಸಿದರು. ಇತರ ಚಟುವಟಿಕೆಗಳ ಜೊತೆಗೆ ಶಿಕ್ಷಣಕ್ಕೂ ಮತ್ತೆ ಕೊಟ್ಟಿದ್ದರು. ತಾವೇ ಉಪಾಧ್ಯಾಯರಾಗಿಯೂ ಕೆಲಸ ಮಾಡಿದರು. ಆ ಪ್ರಯೋಗಗಳ ಕುರಿತು ತಮ್ಮ ಆತ್ಮಕಥೆಯಲ್ಲೂ ಮೂರು-ನಾಲ್ಕು ಅಧ್ಯಾಯಗಳಲ್ಲಿ ಬರೆದಿದ್ದಾರೆ.

‘ಆಶ್ರಮ ಬೆಳೆಯುತ್ತಾ ಹೋದಂತೆ ಅಲ್ಲಿನ ಗಂಡುಮಕ್ಕಳು ಮತ್ತು ಹೆನ್ನುಮಕ್ಕಳ ವಿದ್ಯಾಭ್ಯಾಸಕ್ಕೆ ಏಪಾರಾಡು ಮಾಡುವುದು ನಮಗೆ ಅವಶ್ಯಕವಾಯಿತು. ಅವರ ಹೈಕೆ ಹಿಂದಿ, ಮುಸ್ಲಿಮ್, ಕ್ರೈಸ್ತ, ಪಾರಸಿ ಹುಡುಗರೂ ಕೆಲವು ಜನ ಹಿಂದೂ ಹುಡುಗಿಯರೂ ಇದ್ದರು. ಅವರ ವಿದ್ಯಾಭ್ಯಾಸಕ್ಕೆ ಪ್ರತ್ಯೇಕವಾಗಿ ಉಪಾಧ್ಯಾಯರನ್ನು ಗೊತ್ತುಮಾಡುವುದು ಸಾಧ್ಯವಿರಲಿಲ್ಲ. ಅದು ಅವಶ್ಯಕವೆಂದೂ ನಾನು ಭಾವಿಸಲಿಲ್ಲ. ನಿಮ್ಮ ಬಳಿ ಹಣವಂತೂ ಇರಲೇ ಇಲ್ಲ. ಪ್ರಚಲಿತ ಶಿಕ್ಷಣಪದ್ಧತಿಯಲ್ಲಿ ನನಗೆ ವಿಶ್ವಾಸ ವಿರಲಿಲ್ಲ. ಅನುಭವದಿಂದಲೂ ಪ್ರಯೋಗದಿಂದಲೂ ಸರಿಯಾದ ಪದ್ಧತಿಯನ್ನು ಕಂಡುಹಿಡಿಯಬೇಕೆಂಬುದು ನನ್ನ ಮನಸ್ಸಿನಲ್ಲಿದ್ದಿತ್ತು. ನನಗೆ ಇಷ್ಟ ವಿಷಯವಂತೂ ಚೆನ್ನಾಗಿ ಗೊತ್ತಿದ್ದಿತ್ತು. ಆದರೆ ಪರಿಸ್ಥಿತಿಯಲ್ಲಿ ನಿಜವಾದ ವಿದ್ಯೆಯನ್ನು ಮಕ್ಕಳಿಗೆ

ಕಲಿಸಬೇಕಾದವರು ತಂದೆತಾಯಿಗಳೇ. ಮಹ್ಕಳ ಶಿಕ್ಷಣದಲ್ಲಿ ಹೋರಗಡೆಯ ಪ್ರಭಾವ ಆದಷ್ಟು ಕಡಿಮೆ ಇರಬೇಕು. ಟಾಲ್‌ಸ್ವಾಯ್ ಅಶ್ರಮದಲ್ಲಿ ನಾನು ತಂದೆಯ ಸ್ಥಾನದಲ್ಲಿದ್ದೇನೆ, ಆದುದರಿಂದ ಬಾಲಕರಿಗೆ ಶಿಕ್ಷಣ ಕೊಡುವ ಹೋರೆಯನ್ನು ಸಾಧ್ಯವಾದಮಟ್ಟಿಗೆ ನಾನೇ ವಹಿಸಬೇಕು.

‘ಈ ಕಲ್ಪನೆಯಲ್ಲಿ ನಿಸ್ಪಂದೇಹವಾಗಿ ದೋಷವಿಲ್ಲದ ಇರಲಿಲ್ಲ. ಹುಡುಗರಲ್ಲ ತಮ್ಮ ಬಾಲ್ಯದಸೆಯಿಂದಲೂ ನನ್ನ ಜಡೆಯಲ್ಲಿಯೇ ಇದ್ದಿರಲಿಲ್ಲ. ಅವರು ಬೆಳೆದಿದ್ದುದು ಬೇಕೆಬೇಕೆ ಪರಿಸ್ಥಿತಿಯಲ್ಲಿ ಮತ್ತು ವಾತಾವರಣದಲ್ಲಿ; ಮತ್ತು ಅವರೆಲ್ಲ ಒಂದೇ ಧರ್ಮಕ್ಕೆ ಸೇರಿದವರೂ ಆಗಿರಲಿಲ್ಲ. ಹೀಗಿರುವಲ್ಲಿ ನಾನು ಕುಟುಂಬದ ಯಜಮಾನಿಕೆಯನ್ನು ವಹಿಸಿಕೊಂಡರೂ ಎಲ್ಲ ಹುಡುಗರ ವಿಷಯದಲ್ಲಿಯೂ ನನ್ನ ಕರ್ತವ್ಯವನ್ನು ನಿರ್ವಹಿಸುವುದು ಹೇಗೆ ಸಾಧ್ಯ?’

‘ಅದರೆ ನಾನು ಯಾವಾಗಲೂ ಹೃದಯಶಿಕ್ಷಣ ಅಥವಾ ಚಾರಿತ್ರ್ಯದ ವಿಕಾಸಕ್ಕೆ ಪ್ರಭರು ಸ್ಥಾನವನ್ನು ಕೊಟ್ಟಿದ್ದೆನು. ವಿದ್ಯಾರ್ಥಿಗಳ ವಯಸ್ಸಿನಲ್ಲಿಯೂ ಅವರನ್ನು ಬೆಳೆಸಿದ ಕ್ರಮದಲ್ಲಿಯೂ ವ್ಯಾಪ್ತಾಸ್ವಿದ್ವರೂ ಅವರೆಲ್ಲವಿಗೂ ಒಂದೇ ವಿಧವಾದ ನೈತಿಕ ಶಿಕ್ಷಣವನ್ನು ಕೊಡಲು ಸಾಧ್ಯವಿಂಬಾದು ನನ್ನ ಭಾವನೆಯಾಗಿದ್ದಿತು. ಆದುದರಿಂದ ನಾನು ಇಪ್ಪತ್ತನಾಲ್ಕು ಗಂಟೆಯೂ ಅವರ ಜಡೆಯಲ್ಲಿ ಅವರ ತಂದೆಯಂತೆ ವಾಸಿಸತೊಡಗಿತ್ತು. ಸಚ್ಯಾತ್ಮಕ ಬೆಳೆವಣಿಗೆಯೇ ಅವರ ಶಿಕ್ಷಣದ ಆಧಾರಸ್ತಂಭ ವೆಂದು ನಾನು ಎಂಬಿದೆನು. ಆ ತಳಹದಿಯನ್ನು ಭಾರ್ತಾವಾಗಿ ಹಾಕಿದರೆ ಉಳಿದ ವಿಷಯಗಳನ್ನೆಲ್ಲ ವಿದ್ಯಾರ್ಥಿಗಳು ತಾವಾಗಿಯೇ ಕಲಿಯಬಲ್ಲರು, ಅಥವಾ ತಮ್ಮ ಮಿತ್ರರ ಸಹಾಯದಿಂದ ಕಲಿಯಬಲ್ಲರು ಎಂಬುದು ನನ್ನ ಅಭಿಪ್ರಾಯವಾಗಿದ್ದಿತು.

‘ಜೊತೆಗೆ ಅಕ್ಷರಜ್ಞಾನ ಪ್ರಥಾನವಾದ ಶಿಕ್ಷಣದ ಅವಶ್ಯಕತೆ ನನಗೆ ಜೆನ್ವಾಗಿ ಗೊತ್ತಾಗಿದ್ದಿತು. ನಾನು ಯಿ.ಕಲ್ಲುನಾಬಾಕ್ ಮತ್ತು ಶ್ರೀ ಪ್ರಾಗ್ ದೇಸಾಯಿಯರ ಸಹಾಯದೊಡನೆ ಕೆಲವು ತರಗತಿಗಳನ್ನು ಪ್ರಾರಂಭಿಸಿದೆನು. ನಾನು ಶಾರೀರಕ ಶಿಕ್ಷಣವನ್ನು ಸಹ ಉದಾಸೀನ ಮಾಡಲಿಲ್ಲ. ವಿದ್ಯಾರ್ಥಿಗಳಿಗೆ ತಮ್ಮ ನಿತ್ಯದ ಕೆಲಸಗಳ ಜಡೆಯಲ್ಲಿಯೇ ಶಾರೀರಕ ಶಿಕ್ಷಣ ಸ್ವಾಭಾವಿಕವಾಗಿ ದೊರಕುತ್ತಿದ್ದಿತು. ಏಕೆಂದರೆ ಅಶ್ರಮದಲ್ಲಿ ಸೇವಕರು ಯಾರೂ ಇರಲಿಲ್ಲ. ಅಡಿಗೆಯಿಂದ ಹಿಡಿದು ಗುಡಿಸುವವರಿಗೆ ಎಲ್ಲಾ ಕಾರ್ಯಗಳನ್ನು ಅಶ್ರಮವಾಸಿಗಳೇ ಮಾಡುತ್ತಿದ್ದರು. ಅಶ್ರಮದಲ್ಲಿ ಅನೇಕ ಹಣ್ಣಿನ ಮರಗಳನ್ನು ಅಶ್ರಮವಾಸಿಗಳೇ ನೋಡಿಕೊಳ್ಳಬೇಕಾಗಿದ್ದಿತು. ಜಡೆಗೆ ಅವರು ತೋಟದ ಕೆಲಸವನ್ನು ತಕ್ಕುಮಟ್ಟಿಗೆ ಮಾಡಬೇಕಾಗಿದ್ದಿತು. ಆದುಗೆಯ ಕೆಲಸದಲ್ಲಿ ಸೇರಿದಿದ್ದ ಎಲ್ಲರೂ ಸ್ವಲ್ಪಹೊತ್ತು ತೋಟದ ಕೆಲಸವನ್ನು ಮಾಡುವುದು ಎಲ್ಲರಿಗೂ

ಕಡ್ಡಾಯಿವಾಗಿದ್ದಿತು. ಇದರಲ್ಲಿ ಮಹ್ಕಳ ಕೆಲಸವೇ ಹೆಚ್ಚಾಗಿದ್ದಿತು. ಇದರಿಂದ ಅವರಿಗೆ ಬೇಕಾದಷ್ಟು ವ್ಯಾಯಾಮವಾಗುತ್ತಿದ್ದಿತು. ಕೆಲಸ ಮಾಡುವುದರಲ್ಲಿ ಅವರಿಗೆ ಸಂಕೋಷವಿದ್ದಿತು. ಆದುದರಿಂದ ಅವರಿಗೆ ಬೇರೆ ಆಟ ಅಥವಾ ವ್ಯಾಯಾಮದ ಅವಶ್ಯಕತೆಯಾಗಿಲ್ಲ. ಕೆಲವುವೇಳೆ ಅವರಲ್ಲಿ ಕೆಲವರು ಅಥವಾ ಎಲ್ಲರೂ ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದರು. ಕೆಲವುವೇಳೆ ನಾನು ಅವರ ಚೆಷ್ಟೆಗಳಲ್ಲಿ ಸೇರುತ್ತಿದ್ದೇನು. ಆದರೆ ಸಾಧಾರಣವಾಗಿ ನಾನು ಅವರೊಂದಿಗೆ ಖಂಡಿತವಾಗಿಯೇ ಇರುತ್ತಿದ್ದೇನು. ನನ್ನ ಶಿಸ್ತ ಅವರಿಗೆ ತ್ರಿಯವಾಗಿರಲಿಲ್ಲವೆಂದು ನಾನು ಹೇಳಬಲ್ಲೇನು. ಆದರೆ ಅವರು ಯಾವಾಗಲೂ ಎದುರುಬ್ಬಿದ್ದುದು ನನಗೆ ನೆನಪಿಲ್ಲ. ನಾನು ಖಂಡಿತನಾದಾಗ ಕೆಲಸ ಮಾಡುವಾಗ ಆಟವಾಡುವುದು ಸರಿಯಲ್ಲವೆಂದು ಅವರಿಗೆ ಹೇಳಿ ಅವರ ಮನಸ್ಸನ್ನು ಒಪ್ಪಿಸುತ್ತಿದ್ದೇನು. ಹಾಗೆ ಅವರು ಒಟ್ಟಿದ್ದುದು ಕ್ಷಣಿಕವಾಗಿರುತ್ತಿದ್ದಿತು. ಮುಂದಿನ ಗಳಿಗೆಯಲ್ಲಿಯೇ ಅವರು ಕೆಲಸ ಮಾಡುವುದನ್ನು ಬಿಟ್ಟು ಅಟವಾಡಲು ಓಡಬಿಡುತ್ತಿದ್ದರು. ಹೇಗೋ ನಾವು ಹೊಂಡಿಕೊಂಡು ಹೋಗುತ್ತಿದ್ದೇವು. ಅವರೂ ಆರೋಗ್ಯದ್ವಾರಾ ಯಾರು ಅವರೂಪವಾಗಿದ್ದಿತು. ಶುಭ್ರವಾದ ಗಾಳಿ ಮತ್ತು ನೀರು, ಹೊತ್ತಿಗೆ ಸರಿಯಾದ ಉಂಟಿ ಇವು ಇದಕ್ಕೆ ಬಹುಮಟ್ಟಿಗೆ ಕಾರಣವಾಗಿದ್ದವು.

‘ಜೊದ್ವೋಗಿಕ ಶಿಕ್ಷಣದ ವಿಷಯದಲ್ಲಿಯೂ ಒಂದು ವೊತ್ತು. ಪ್ರತಿಯೊಬ್ಬ ಬಾಲಕನಿಗೂ ಯಾವುದಾದರೂ ಉಪಯುಕ್ತವಾದ ದೈಹಿಕ ಶ್ರಮದ ಕಸುಬನ್ನು ಕಲಿಸಬೇಕಿಂಬಾದು ನನ್ನ ಉದ್ದೇಶವಾಗಿದ್ದಿತು. ಈ ಉದ್ದೇಶಕ್ಕಾಗಿ ಯಿ.ಕಲ್ಲುನಾಬಾಕರು ಒಂದು ಈ ಸಾಯಿಗಳ ಮರಕ್ಕೆ ಹೋಗಿ ಪಾದರಕ್ಕೆ ಹೋಲಿಯಾದನ್ನು ಕಲಿತುಕೊಂಡು ಬಂದರು. ಅವರಿಂದ ನಾನು ಕಲಿತುಕೊಂಡು, ಕಲಿಯಲು ತಯಾರಿರುವ ಇತರ ಹುಡುಗರಿಗೆ ಕಲಿಸಿದೆನು. ನಾವು ಮರದ ಕೆಲಸದ ಒಂದು ಚಿಕ್ಕ ತರಗತಿಯನ್ನು ಪ್ರಾರಂಭಿಸಿದ್ದೇವು. ಹೆಚ್ಚುಕೆಡಿಮೆ ಎಲ್ಲ ಬಾಲಕರಿಗೂ ಅಡುಗೆ ಕೆಲಸ ಬರುತ್ತಿದ್ದಿತು.

‘ಇದೆಲ್ಲವೂ ಬಾಲಕರಿಗೆ ಹೊಸದಾಗಿದ್ದಿತು. ಈ ಕಾರ್ಯಗಳನ್ನು ನಾವು ಒಂದು ದಿನ ಕಲಿಯಲೇ ಬೇಕಾಗುವುದೆಂದು ಅವರು ಕನಸಿನಲ್ಲಿಯೂ ಎಣಿಸಿರಲಿಲ್ಲ. ಏಕೆಂದರೆ ದಿಕ್ಕಿಣಾಪಿಟಿಕದ ಭಾರತೀಯ ವಿದ್ಯಾರ್ಥಿಗಳಿಗೆ ಸಾಧಾರಣವಾಗಿ ದೊರೆಯುತ್ತಿದ್ದ ಶಿಕ್ಷಣ ಓದುವುದು ಬರೆಯಾದುವುದು ಮತ್ತು ಸ್ವಲ್ಪಮಟ್ಟಿನ ಗಣಿತ ವ್ಯಾತ್ರ.

‘ಉಪಾಧ್ಯಾಯರು ತಾವು ಪ್ರಾರ್ಥಿಸಿ ಇದ್ದ ಯಾವ ಕಾರ್ಯವನ್ನೂ ಹುಡುಗರಿಗೆ ಮಾಡಲು ಹೇಳಬಾಡಿಸಿದೆಂಬ ನಿಯಮವನ್ನು ನಾವು ಟಾಲ್‌ಸ್ವಾಯ್ ಅಶ್ರಮದಲ್ಲಿ ಮಾಡಿದ್ದೇವು. ಆದುದರಿಂದ ಬಾಲಕರು ಕೆಲಸ ಮಾಡುವಾಗಲೇಲ್ಲ ಅವರ ಜಡೆಯಲ್ಲಿ

ಒಬ್ಬ ಉಪಾಧ್ಯಾಯರು ತಾವೂ ಕೆಲಸ ಮಾಡುತ್ತ ಸಹಕರಿಸುತ್ತಿದ್ದರು. ಆದುದರಿಂದ ಭಾಲಕರು ತಾವು ಕಲಿಯುವುದನ್ನೇಲ್ಲ ಸಂತೋಷದಿಂದ ಕಲಿಯುತ್ತಿದ್ದರು.’

ಟಾಲ್‌ಸ್ನ್ಯಾರ್ ಫಾರಂನಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಶಾರೀರಿಕ ಹಾಗೂ ಜೀದ್ಯೋಗಿಕ ಶಿಕ್ಷಣದ ವಿಧಾನವು ತಮಗೆ ಪ್ರಾರ್ಥಿಕ್ಯಾಗಿ ಶೃಷ್ಟಿ ನೀಡಲಿಲ್ಲವಾದರೂ ಅದು ಹೆಚ್ಚುಕೆಡಿಮೆ ಸಫಲ ಪ್ರಯೋಗವಾಗಿತ್ತೇಂದು ಗಾಂಧಿಜಿ ಅಭಿಪ್ರಾಯ ಪಡುತ್ತಾರೆ. ಅಲ್ಲಿನ ಅಕ್ಷರ ಶಿಕ್ಷಣದ ಬಗೆ—

‘ಅಕ್ಷರಶಿಕ್ಷಣದ ವಿಷಯ ಇನ್ನೂ ಹೆಚ್ಚು ಕಷ್ಟವಾಗಿದ್ದಿತು. ಅದಕ್ಕೆ ಅವಶ್ಯಕವಾದ ಸಾಧನ ಸಾಮರ್ಗಿಳಾಗಲೀ ವಿಷಯ ಜ್ಞಾನವಾಗಲೀ ನನಗೆ ಇರಲಿಲ್ಲ. ಅದಕ್ಕೆ ಎಷ್ಟು ಸಮಯವನ್ನು ವಿನಿಯೋಗಿಸಲು ಇಷ್ಟವಿದ್ದಿತೋ ಅಷ್ಟು ಸಮಯವೂ ನನಗೆ ಇರಲಿಲ್ಲ. ಅಕ್ಷರಶಿಕ್ಷಣಕ್ಕೆ ನಾವು ಹೆಚ್ಚಿಂದರೆ ಮೂರು ಗಂಟೆಯನ್ನು ವಿನಿಯೋಗಿಸುತ್ತಿದ್ದೇವು. ವಿದ್ಯಾರ್ಥಿಗಳಿಗೆ ಹಿಂದಿ, ತಮಿಳು, ಗುಜರಾಠಿ ಮತ್ತು ಉದ್ಯಾ ಭಾಷೆಗಳನ್ನು ಹೇಳಿಕೊಡುತ್ತಿದ್ದೇವು. ಅವರವರ ಮಾತ್ರಭಾಷೆಯಲ್ಲಿ ಶಿಕ್ಷಣವನ್ನು ಕೊಡುತ್ತಿದ್ದೇವು. ಎಲ್ಲಿಗೂ ಇಂಗ್ಲಿಷನ್ನು ಕಲಿಸುತ್ತಿದ್ದೇವು. ಎಲ್ಲ ವಿದ್ಯಾರ್ಥಿಗಳಿಗೂ ಚರಿತ್ರೆ ಭಂಗೋಳ ಮತ್ತು ಗಣಿತಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕೊಡುವುದೂ ಅವಶ್ಯಕವಾಗಿದ್ದಿತು.

‘ನನ್ನ ಅಜ್ಞಾನವನ್ನು ನನ್ನ ಶಿಷ್ಟರಿಂದ ಮುಚ್ಚಿಡಲು ನಾನು ಯಾವಾಗಲೂ ಪ್ರಯೋಜಿಸುತ್ತಿರಲಿಲ್ಲ. ಹೀಗೆ ನಾವು ಸಂತೋಷದಿಂದಲೇ ಕೆಲಸಮಾಡುತ್ತಿದ್ದೇವು. ಎಲ್ಲ ವಿಷಯಗಳಲ್ಲಿಯೂ ನಾನು ಅವರಿಗೆ ನನ್ನ ನಿಜವಾದ ಬ್ರಾಹ್ಮಣವನ್ನು ಅದು ಇರುವಂತೆಯೇ ತೋರಿಸಿದೆನು. ಆದುದರಿಂದ ನನ್ನ ಭಾಷಾ ಅಜ್ಞಾನ ಅಪಾರವಾಗಿದ್ದರೂ ನನ್ನಲ್ಲಿ ಅವರ ಪ್ರೇಮ ಮತ್ತು ಗೌರವ ಕಡಿಮೆಯಾಗಿಲ್ಲ.

‘ಈ ಭಾಲಕರಲ್ಲಿ ಬಹುಭಾಗದವರಿಗೆ ಅಕ್ಷರಗಳು ಇರುತ್ತಿರಲಿಲ್ಲ. ಅವರು ಶಾಲೆಗಳಿಗೇ ಹೋದವರಾಗಿರಲಿಲ್ಲ. ನಾನು ಕೆಲಸ ಮಾಡುತ್ತು ಹೋದಂತೆ, ನಾನು ಅವರಿಗೆ ಹೇಳಿಕೊಡಬೇಕಾದುದೇನೂ ಹೆಚ್ಚಿಗೆ ಇಲ್ಲ; ಅವರ ಸೋಮಾರ್ಥಿನವನ್ನು ತೊಲಗಿಸುವುದು, ಅವರ ಬಿಂದುಬರಹವನ್ನು ನೋಡಿಕೊಳ್ಳುವುದು ಇದಿಷ್ಟೇ ನನ್ನ ಕೆಲಸ ವೆಂದು ನನಗೆ ಗೊತ್ತಾಯಿತು. ನನಗೆ ಇಷ್ಟರಿಂದಲೇ ಶೃಷ್ಟಿಯಾದುದರಿಂದ ಒಂದೇ ತರಗತಿಯಲ್ಲಿ ಬೇರೆ ಬೇರೆ ವಯಸ್ಸಿನ ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳನ್ನು ಕಲಿಯುತ್ತಿದ್ದರೂ ಎಲ್ಲರೂಂದಿಗೆ ಕೆಲಸ ನಡೆಸುವುದು ಸಾಧ್ಯವಾಯಿತು.

‘ಪರ್ಯಾಪ್ತಸ್ತಕಗಳ ವಿಷಯ ನಾವು ಬಹಳ ಕೇಳುತ್ತೇವೆ. ನನಗೆ ಎಂದೂ ಅದರ ಅಭಾವ ತೋರಲೇ ಇಲ್ಲ. ನಮಗೆ ದೊರೆಯುತ್ತಿದ್ದ ಪರ್ಯಾಪ್ತಸ್ತಕಗಳನ್ನು ಸಹ ನಾನು ಹೆಚ್ಚಾಗಿ ಉಪಯೋಗಿಸಿದುದು ನನಗೆ ನೇನಪಿಲ್ಲ. ವಿದ್ಯಾರ್ಥಿಗಳಿಗೆ ನಿಜವಾದ ಪರ್ಯಾಪ್ತಸ್ತಕಗಳಿಗೆ ನೇನಪಿಲ್ಲ.

ಪ್ರಸ್ತುತ ಅವನ ಉಪಾಧ್ಯಾಯರೇ ಎಂಬುದು ನನ್ನ ಅಭಿಪ್ರಾಯ. ನನ್ನ ಉಪಾಧ್ಯಾಯರು ಪ್ರಸ್ತುತಗಳಿಂದ ನನಗೆ ಕಲಿಸಿದುದರಲ್ಲಿ ಈಗ ಬಹಳ ನೇನಪಿಲ್ಲ. ಆದರೆ ಅವರು ಸ್ವತಂತ್ರವಾಗಿ ಹೇಳಿದ ಅನೇಕ ವಿಷಯಗಳು ಇಂದೂ ನನಗೆ ಸ್ವಷ್ಟವಾಗಿ ನೇನಪಿವೆ.

‘ಮಕ್ಕಳು ಕಳ್ಳುಗಳಿಂದ ನೋಡಿ ಕಲಿಯುವುದಕ್ಕಿಂತ ಕಡಿಮೆ ಪರಿಶ್ರಮದಿಂದ ಕೀಗಳಿಂದಲೇ ಹೆಚ್ಚು ವಿಷಯಗಳನ್ನು ಗ್ರಹಿಸುತ್ತಾರೆ. ನಾನು ಯಾವ ಪ್ರಸ್ತುತವನ್ನೂ ಹುಡುಗರ ಜಂತೆಯಲ್ಲಿ ಮೊದಲಿನಿಂದ ಕೊನೆಯವರಿಗೆ ಒಬ್ಬದುದು ನೇನಪಿಲ್ಲ. ಆದರೆ ನಾನು ಬೇರೆಬೇರೆ ಪ್ರಸ್ತುತಗಳನ್ನು ಓದಿ ಅರಗಿಸಿಕೊಂಡುದರ ಸಾರಾಂಶಗಳನ್ನೇಲ್ಲ ಅವರಿಗೆ ಹೇಳುತ್ತಿದ್ದೇನು. ಅದರ ನೇನಪು ಇಂದಿಗೂ ಅವರ ಮನಸ್ಸಿನಲ್ಲಿದೆಯೆಂದು ನಾನು ಹೇಳಬಲ್ಲೇನು. ಪ್ರಸ್ತುತದಿಂದ ಕಲಿತುದನ್ನು ನೇನಪಿನಲ್ಲಿಟ್ಟುಕೊಳ್ಳುವುದು ಅವರಿಗೆ ಕಷ್ಟವಾಗುತ್ತಿದ್ದಿತು. ಆದರೆ ನಾನು ಬಾಯಲ್ಲಿ ಹೇಳಿಕೊಡುವುದನ್ನು ಅವರು ಸುಲಭವಾಗಿ ಮತ್ತೆ ಹೇಳುತ್ತಿದ್ದರು. ನಾನು ವಿಷಯಗಳನ್ನು ಆಕರ್ಷಣಕರವಾಗಿ ಹೇಳುತ್ತಿದ್ದರೆ ಅದನ್ನು ಕೇಳುವುದೇ ಅವರಿಗೆ ಒಂದು ಆನಂದವಾಗುತ್ತಿದ್ದಿತು. ನಾನು ಹೇಳಿದ ವಿಷಯದಲ್ಲಿ ಅವರು ಕೇಳುತ್ತಿದ್ದ ಪ್ರಶ್ನೆಗಳಿಂದ ಅವರ ಗ್ರಹಣಶಕ್ತಿಯ ಮಟ್ಟ ನನಗೆ ಗೊತ್ತಾಗುತ್ತಿದ್ದಿತು.’

ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವುದು ಅವಶ್ಯವೆಂದು ಗಾಂಧಿಜಿಯವರ ಅಭಿಪ್ರಾಯವಾಗಿತ್ತು. ಅವರ ಅಧಕದಲ್ಲಿ ಧಾರ್ಮಿಕ ಶಿಕ್ಷಣವೆಂದರೆ ಖಾರಿತ್ತು ರಿಭಾರ್ಡೆನ್‌ಬೇಕಾದ ಸ್ಯಿಕಿ ಶಿಕ್ಷಣ. ಆಕ್ತಜ್ಞಾನದ ಶಿಕ್ಷಣ.

‘ನನ್ನ ಆರು ಮತ್ತು ಏಳನೆಯ ವಯಸ್ಸಿನಿಂದ ಹದಿನಾರನೆಯ ವಯಸ್ಸಿನವರಿಗೆ ಪಾರಶಾಲೆಯಲ್ಲಿ ವಿದ್ಯೆಯನ್ನು ಕಲಿಸಿನು. ಆದರೆ ಸ್ಯಾಲಿನಲ್ಲಿ ನನಗೆ ಯಾವ ಧಾರ್ಮಿಕ ಶಿಕ್ಷಣವೂ ದೊರೆಯಲಿಲ್ಲ. ಶಿಕ್ಷಣದಿಂದ ಯಾವುದು ನನಗೆ ಸುಲಭವಾಗಿ ದೊರೆಯಬಹಾದಾಗಿದ್ದಿತೋ ಅದೂ ದೊರೆಯಲಿಲ್ಲ. ಆದರೂ ಸುತ್ತಲಿನ ವಾತಾವರಣದಿಂದಲೇ ನಾನು ಅಷ್ಟು ಇಷ್ಟವಾಗಿ ವಯಸ್ಸಿನವನ್ನು ಹೊಂದಿದೆನೆಂದು ಹೇಳಬಹುದು. ಇಲ್ಲಿ ಧರ್ಮಕ್ಕೆ ವ್ಯಾಪಕ ಅಧಕವನ್ನು ಕೊಡಬೇಕು. ಧರ್ಮ ಎಂದರೆ ಆತ್ಮಸಾಕ್ಷಾತ್ಕಾರ, ಆತ್ಮಜ್ಞಾನ ಎಂದು ನನ್ನ ಅಭಿಪ್ರಾಯ.

‘ವಿದ್ಯಾರ್ಥಿಗಳ ಆಧ್ಯಾತ್ಮಿಕ ಶಿಕ್ಷಣ ಅವರ ದೈಹಿಕ ಮತ್ತು ಬೌದ್ಧಿಕ ಶಿಕ್ಷಣಕ್ಕಿಂತ ಹೆಚ್ಚು ಕಲಿಸಿದಾಗಿದ್ದಿತು. ಆಧ್ಯಾತ್ಮಿಕ ಶಿಕ್ಷಣದಲ್ಲಿ ನಾನು ಧಾರ್ಮಿಕ ಗ್ರಂಥಗಳ ಮೇಲೆ ಬಹಳವಾಗಿ ಅವಲಂಬಿಸಿರಲಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಧರ್ಮದ ಮೂಲತತ್ತ್ವಗಳನ್ನು ತಿಳಿದಬೇಕೆಂಬುದು ತನ್ನ ಮತದ ಧಾರ್ಮಿಕ ಗ್ರಂಥಗಳ ಸಾಮಾನ್ಯ ಪರಿಚಯವನ್ನು ಹೊಂದಿರಬೇಕೆಂಬುದು ನನ್ನ ನಂಬಿಕೆಯಾಗಿದ್ದಿತು. ಆದೂ ಸಹ

ಬೋದ್ದಿಕ ಶಿಕ್ಷಣದ ಭಾಗವೇ ಆಗಿದ್ದಿತು. ಆತ್ಮಸಂಸ್ಕೃತಿಯಲ್ಲದ ಶಿಕ್ಷಣದಿಂದ ಪ್ರಯೋಜನವಿಲ್ಲ...

‘ಹಾಗಾದ ಮೇಲೆ ಈ ಆತ್ಮಶಿಕ್ಷಣವನ್ನು ಕೊಡುವುದು ಹೇಗೆ? ಭಾಲಕರಿಗೆ ಭಜನೆಗಳನ್ನು ಕಲಿಸಿದನು. ನೀತಿಪಾಠದ ಪ್ರಸ್ತರಕಗಳನ್ನು ಒಂದಿ ಹೇಳಿದನು. ಆದರೆ ಇಷ್ಟಿರಿಂದ ನನಗೆ ತೃಪ್ತಿಯಾಗಲಿಲ್ಲ. ಅವರೊಂದಿಗೆ ನನ್ನ ಸಂಪರ್ಕ ಹೆಚ್ಚು ನಿಕಟವಾದಂತೆ, ಆತ್ಮಭಜನವನ್ನು ಪ್ರಸ್ತರಕಗಳ ಮೂಲಕ ಕಲಿಸುವುದು ಸಾಧ್ಯವಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತಾಯಿತು. ದ್ಯುಹಿಕಶಿಕ್ಷಣವನ್ನು ದ್ಯುಹಿಕ ವ್ಯಾಯಾಮದ ಮೂಲಕ ಹೇಗೆ ಕಲಿಸಬೇಕೋ ಹಾಗೆಯೇ ಆತ್ಮದ ಶಿಕ್ಷಣವನ್ನೂ ಆತ್ಮದ ವ್ಯಾಯಾಮದ ಮೂಲಕ ಹೇಗೆ ಮಾತ್ರ ಕಲಿಸಲು ಸಾಧ್ಯ. ಆತ್ಮದ ಈ ವ್ಯಾಯಾಮ ಉಪಾಧ್ಯಾಯನ ಜೀವನ, ಚಾರಿತ್ರ್ಯ ಇವುಗಳ ಮೇಲೆಯೇ ಪ್ರಾಣವಾಗಿ ಆವಲಂಬಿಸಿರುತ್ತದೆ. ಉಪಾಧ್ಯಾಯ ವಿದ್ಯಾರ್ಥಿಗಳ ಜತೆ ಇರಲಿ ಅಥವಾ ಬೇರೆ ಎಲ್ಲಿಯಾದರೂ ಇರಲಿ ತನ್ನ ಆಚರಣೆ ನಡತೆ ಇವುಗಳ ವಿಷಯದಲ್ಲಿ ಬಹಳ ಜಾಗರೂಕಾಗಿರಬೇಕು.

‘ಉಪಾಧ್ಯಾಯ ತನ್ನ ಆಚರಣೆಯಿಂದಲೇ ತನ್ನ ಶಿಷ್ಯರ ಆತ್ಮವನ್ನು ವಿಕಾಸ ಗೊಳಿಸುವುದು ಸಾಧ್ಯ. ನಾನು ಸುಳ್ಳಗಾರನಾಗಿದ್ದುಕೊಂಡು ನನ್ನ ವಿದ್ಯಾರ್ಥಿಗಳಿಗೆ ‘ಸತ್ಯವನ್ನೇ ಹೇಳಿ’ ಎಂದು ಬೋಧಿಸಿದರೆ ಪ್ರಯೋಜನವಾಗುವುದಿಲ್ಲ. ಹೇಡಿಯಾದ ಉಪಾಧ್ಯಾಯ ತನ್ನ ವಿದ್ಯಾರ್ಥಿಗಳನ್ನು ಧೀರಂಗಾಗಿ ವಾದಾವುದರಲ್ಲಾಗಲಿ, ಆತ್ಮಸಂಯುವುಲ್ಲದ ಉಪಾಧ್ಯಾಯ ವಿದ್ಯಾರ್ಥಿಗಳಿಗೆ ಸಂಯುವುವನ್ನು ಕಲಿಸುವುದರಲ್ಲಿಯಾಗಲಿ ಜಯಶಾಲಿಯಾಗಲಾರನು. ಆದುದರಿಂದ ನನ್ನ ಜತೆಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿನಿಯರಿಗೂ ನಾನು ಯಾವಾಗಲೂ ಆದಶರ್ಥನಾಗಿರುವುದು ಅವಶ್ಯಕವೆಂಬುದನ್ನು ಕಂಡೆನು. ಹೀಗೆ ಅವರು ನನಗೆ ಉಪಾಧ್ಯಾಯರಾದರು. ಅವರಿಗಾಗಿಯಾದರೂ ನಾನು ಒಳೀಯವನೂ ಖಚಿತವಾಗೆ ದವನೂ ಆಗಿರುವುದನ್ನು ಕಲಿತೇನು. ಕೊಲ್ಲಾಸ್ಯಾಯ್ ಘಾರಂನಲ್ಲಿ ನನ್ನ ಮೇಲೆ ಬರುಬರುತ್ತಾ ಹೋರಿಸಿಕೊಂಡ ಹೆಚ್ಚುದ ಶಿಸ್ತ ಮತ್ತು ಸಂಯುವು ನನ್ನ ಆ ಶಿಷ್ಯರಿಗೋಸ್ತರವಾಗಿಯೇ ಎಂದು ಹೇಳಬಹುದು.

‘ಅವರ ವ್ಯೇಕೆ ಒಬ್ಬ ಮನಸ್ಸಿಗೆ ಬಂದಂತೆ ನಡತೆಯುವವನೂ ಅಂಕೆಗೆ ಮೀರಿದವನೂ ಸುಳ್ಳ ಹೇಳುವವನೂ ಜಗಳಗಂಟನೂ ಆಗಿದ್ದಿನು. ಬಂದು ದಿನ ಆವನ ಚೇಪ್ಪೆ ಎಲ್ಲೆ ಮೀರಿತು. ನಾನು ಯಾವಾಗಲೂ ವಿದ್ಯಾರ್ಥಿಗಳನ್ನು ಶಿಕ್ಷಣುತ್ತಿರಲಿಲ್ಲ. ಆದರೆ ಅಂದು ನನಗೆ ಬಹಳ ಕೋಪ ಬಂದಿತು. ಅವನಿಗೆ ವಿವೇಕವನ್ನು ಹೇಳಲು

ಪ್ರಯೋಜನಿಸಿದೆ. ಅವನ ಮೊಂಡುತನ ಕಡಿಮೆಯಾಗಲೇ ಇಲ್ಲ. ಅವನು ನನ್ನ ಕಣ್ಣಿಗೇ ಮಣಿರಚಲು ಪ್ರಯೋಜನಿಸಿದನು. ಕೊನೆಗೆ ನಾನು ಒಂದು ರೂಲರನ್ನು ತೆಗೆದುಕೊಂಡು ಅವನ ಕೈಮೇಲೆ ಒಂದು ಪಿಟನ್ನು ಕೊಟ್ಟೇನು. ಅವನನ್ನು ಹೊಡಿಯುವಾಗ ನಾನೇ ನಡುಗಿದೆನು. ಇದನ್ನು ಅವನು ನೋಡಿರಬೇಕು. ಇದು ಅವರಿಗೆಲ್ಲ ಒಂದು ಹೊಸ ಅನುಭವವಾಗಿದ್ದಿತು. ಹುಡುಗನು ಆತ್ಮಶಿಕ್ಷಣವನ್ನು ಬೇಡಿದನು... ನಾನು ಈ ಹಿಂಸಾಯಿತ ಸಾಧನವನ್ನು ಉಪಯೋಗಿಸಬೇಕಾಗಿ ಬಂದುದರಿಂದ ನನಗುಂಟಾದ ನೋವನ್ನು ಅವನು ಅರಿತನು. ಈ ಫಟನೆ ನಡೆದ ನಂತರ ಅವನು ಎಂದೂ ನನ್ನ ಮಾತನ್ನು ಮೀರಲಿಲ್ಲ. ಆದರೆ ನಾನು ಮಾಡಿದ ಆ ಹಿಂಸೆಯಿಂದ ನನಗೆ ಇಂದಿಗೂ ಪಶ್ಚಾತ್ತಾಪವಾಗುತ್ತಿದೆ. ಆ ದಿನ ನಾನು ಅವನೆಡಿರಿಗೆ ತೋರಿಸಿದುದು ನನ್ನ ಆತ್ಮದ ಸಾಮಾಜಿಕತೆಯಷ್ಟೇ ನನ್ನ ಪಶ್ಚಾತ್ತಾಪವಾಗಿಲ್ಲ. ಏಂಬುದು ನನ್ನ ಅಭಿಪ್ರಾಯ.

‘ಹೊಡೆಯಿಂದ ಮುಂತಾದ ದಂಡನೆಗಳಿಗೆ ನಾನು ಯಾವಾಗಲೂ ವಿರೋಧಿ. ನನ್ನ ಮಕ್ಕಳ ಹ್ಯೇಕೆ ಒಬ್ಬನನ್ನು ಒಂದು ಸಲ ಮಾತ್ರ ಹೊಡೆದು ನನಗೆ ನೇನಪ್ತಿ. ಆದುದರಿಂದ ನಾನು ರೂಲು ದೊಣ್ಣೆಯನ್ನು ಉಪಯೋಗಿಸಿದುದು ಸರಿಯೆ ತಪ್ಪೇ ಎಂಬುದನ್ನು ಇಂದಿನವರಿಗೆ ನಿರ್ಬಾಯಿಸಲು ನನಗೆ ಸಾಧ್ಯವಾಗಿಲ್ಲ. ಬಹುಶಃ ಆದು ಅನುಚಿತವಾಗಿತ್ತು...’

‘ಈ ಪ್ರಸಂಗ ನಾನು ಆಳವಾಗಿ ಯೋಜಿಸುವಂತೆ ಮಾಡಿ ವಿದ್ಯಾರ್ಥಿಗಳನ್ನು ಶಿಧಲು ಇನ್ನೂ ಉತ್ತಮವಾದ ಮಾರ್ಗವನ್ನು ನನಗೆ ಕಲಿಸಿತು... ಈ ಸಂಗತಿಯಿಂದ ಶಿಷ್ಯರ ವಿಷಯದಲ್ಲಿ ಉಪಾಧ್ಯಾಯನ ಕರ್ತವ್ಯ ನನಗೆ ಇನ್ನೂ ಚೆನ್ನಾಗಿ ಗೊತ್ತಾಯಿತು.

‘ಇದಾದ ನಂತರವೂ ಹುಡುಗರು ಅನೇಕ ತಪ್ಪಾಗಳನ್ನು ಮಾಡಿದರು. ಆದರೆ ನಾನು ಎಂದೂ ಏಟು ಕೊಡುವ ಶಿಕ್ಷಣವನ್ನು ಮತ್ತೆ ಅನುಸರಿಸಲಿಲ್ಲ. ಹೀಗೆ ನನ್ನ ಜತೆಯಲ್ಲಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆತ್ಮಭಜನವನ್ನು ಕಲಿಸುವ ಪ್ರಯತ್ನದಲ್ಲಿ ಆತ್ಮದ ಬಲವನ್ನು ನಾನು ಹೆಚ್ಚುಹೆಚ್ಚಿಗಿ ತಿಳಿದುಕೊಂಡೆನು.’

... ... ...

ಗಾಂಧಿಜಿ ತಮ್ಮ ಮಕ್ಕಳಿಗೂ ತಾವೇ ಸ್ವತಃ ಶಿಕ್ಷಣ ಕೊಡಲು ಪ್ರಯೋಜನಿಸಿದವರು. ತಮ್ಮ ಮಕ್ಕಳಿಗೆ ಉತ್ತಮವಾದ ಪ್ರಾಥಮಿಕಶಿಕ್ಷಣ ಕೊಡಿಸಲಿಲ್ಲವೆಂಬ ಚೀಕೆಗೂ ಹಾತುರಾದವರು. ಹಿರಿಯ ಮಾರ್ಗ ಹರಲಾಲ ವಯಸ್ಸುನಾದೊಡನೆ ಅವರಿಂದ ದೂರವಾಗಿ ಬೇರೆಯೇ ಶಿಕ್ಷಣ ಪಡೆದವನು. ಈ ಹಿನ್ನೆಲೆಯಲ್ಲಿ ಸ್ವಂತ ಮಕ್ಕಳಿಗೆ ಗಾಂಧಿ ಶಿಕ್ಷಣ ನೀಡಿದ ಬಗೆಯನ್ನು ಸ್ವಲ್ಪ ನೋಡಬಹುದು. ಈ ಕುರಿತು ತಮ್ಮ ಆತ್ಮಕಥೆಯಲ್ಲಿ ಒಂದು ಅಧ್ಯಾಯ ಬರೆದಿದ್ದಾರೆ.

‘ನಾನು ಇರ್ಲಾರ ಜನಪರಿಯಲ್ಲಿ ಡಬಾನಿನಲ್ಲಿ ಇಳಿದಾಗ ನನ್ನ ಜತೆಯಲ್ಲಿ ಮೂವರು ಹುಡುಗರಿದ್ದರು. ಹತ್ತು ವರ್ಷ ವಯಸ್ಸಿನ ನನ್ನ ಅಕ್ಕನ ಮಗ, ಒಂಬತ್ತು ಮತ್ತು ಐದು ವರ್ಷ ವಯಸ್ಸಿನ ನನ್ನ ಸ್ವಂತ ಮಕ್ಕಳು ಇಬ್ಬರು. ಇವರ ವಿದ್ಯಾಭ್ಯಾಸದಲ್ಲಿ ಏನು ಏಪಾರಡು ಮಾಡುವುದು?

‘ಹರೋಷ್ಯ ಹುಡುಗರ ಶಾಲೆಗೆ ನಾನು ಅವರನ್ನು ಕಳುಹಿಸಬಹುದಾಗಿದ್ದಿತು. ಆದರೆ ಆದ್ದನ್ನು ಮಕ್ಕಳಲ್ಲಿ ಶಾಲೆಯ ಅಧಿಕಾರಿಗಳ ಕೃಪೆ ಮತ್ತು ವಿಶೇಷ ರಿಯಾಲಿಟಿಯ ರೂಪ ತಾಳುವಂತಿತ್ತು. ಆ ಶಾಲೆಗಳಿಗೆ ಬೇರೆ ಯಾವ ಭಾರತೀಯ ವಿದ್ಯಾರ್ಥಿಗಳನ್ನು ಸೇರಿಸುತ್ತಿರಲ್ಲ. ಭಾರತೀಯ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತ್ವರಿಸು ಯಿಶ್ವಾಗಳಿಂದ ನಡೆಸಲ್ಪಡುತ್ತಿದ್ದ ಶಾಲೆಗಳಿದ್ದವು. ಆದರೆ ಅಲ್ಲಿ ಬೋಧಿಸುತ್ತಿದ್ದಕ್ಕೆ ನನಗೆ ಒಟ್ಟಿಗೆಯಾಗದುದರಿಂದ ನನ್ನ ಮಕ್ಕಳನ್ನು ಆ ಶಾಲೆಗಳಿಗೆ ಕಳುಹಿಸಲು ನನಗೆ ಇಷ್ಟುವರಿಲಿಲ್ಲ. ಗುಜರಾತಿ ಮೂಲಕ ಕಲಿಯಲು ಅವಕಾಶವೇ ಇರಲಿಲ್ಲ... ಈ ಮದ್ದು ಅವರಿಗೆ ಶಿಕ್ಷಣ ಕೊಡಲು ನಾನೇ ಸ್ವಲ್ಪ ಪ್ರಯತ್ನ ನಡೆಸಿದೆನು. ಆದರೆ ಇದು ನಿಯಮಿತ ರೂಪದಲ್ಲಿ ನಡೆಯುತ್ತಿರಲ್ಲ. ಸರಿಯಾದ ಒಬ್ಬ ಗುಜರಾತಿ ಉಪಾಧ್ಯಾಯರೂ ಸಿಕ್ಕಿರಲಿಲ್ಲ.

‘ಏನು ವಾದಬೇಕೆಂದು ನನಗೆ ಹೊಳೆಯಲಿಲ್ಲ. ಒಬ್ಬ ಇಂಗ್ಲೀಷ್ ಉಪಾಧ್ಯಾಯರು ಬೇಕು, ಆದರೆ ಆತ ನನ್ನ ಅಭಿಪ್ರಾಯಗಳಿಗನುಂಬಾಗಿ ಬಾಲಕರಿಗೆ ಪಾಠ ಹೇಳಿಕೊಡಬೇಕು ಎಂದು ಪ್ರತ್ಯೇಕಿಗಳಲ್ಲಿ ಪ್ರಕಟಣೆ ಹೊರಡಿಸಿದೆನು. ಈ ಉಪಾಧ್ಯಾಯ, ಕೆಲವು ಅಂಶಗಳಲ್ಲಿ ಹುಡುಗರಿಗೆ ಕ್ರಮವಾಗಿ ವಿದ್ಯಾಭ್ಯಾಸ ಮಾಡಿಸಬೇಕೆಂದು ಉಳಿದುಕೊಂಡ ನಾನು ಆಗಾಗ ಹೇಳಿಕೊಡುತ್ತಿದ್ದ ಅಲ್ಲಿಸ್ವಲ್ಪವೇ ನಾಕೆಂದೂ ನಿಶ್ಚಯಿಸಿದೆನು. ಹೀಗೆ ತಿಂಗಳಿಗೆ ಏಳು ಪೂರಂಡ ಸಂಬಳದ ಮೇಲೆ ಒಬ್ಬ ಅಂಗ್ಲ ಮಹಿಳೆಯನ್ನು ಗೂತ್ತುಮಾಡಿದೆನು. ಇದು ಸ್ವಲ್ಪಕಾಲ ನಡೆಯಿತು. ಆದರೆ ಅದರಿಂದ ನನಗೆ ಸಮಾಧಾನವಾಗಲಿಲ್ಲ. ಹುಡುಗರಿಗೆ ಅಲ್ಲಸ್ವಲ್ಪ ಗುಜರಾತಿಯ ಚಾನವ್ಯಂಚಾಯಿತು. ನಾನು ಅವರೊಂದಿಗೆ ಪ್ರೋಫೆಸರಿಗೆ ಮಾತ್ರಭಾಷೆಯಲ್ಲಿಯೇ ಮಾತುಕತೆಯಾಡುತ್ತಿದ್ದೆನು. ಅವರನ್ನು ಭಾರತಕ್ಕ ಹಿಂದಕ್ಕೆ ಕಳುಹಿಸುವುದು ನನಗೆ ಇಷ್ಟುವರಿಲಿಲ್ಲ. ಏಕೆಂದರೆ ಸಣ್ಣ ಹುಡುಗರು ತಾಯಿತಂದೆಯರಿಂದ ಅಗಲಿರುವುದು ಸರಿಯಲ್ಲವೆಂಬುದು ಆಗಲೂ ನನ್ನ ಅಭಿಪ್ರಾಯವಾಗಿದ್ದಿತು. ಒಳ್ಳೆಯ ವ್ಯವಸ್ಥೆಯಿರುವ ಮನೆಯಲ್ಲಿ ಮಕ್ಕಳು ಸ್ವಾಭಾವಿಕವಾಗಿ ಕಲಿಯುವ ಶಿಕ್ಷಣವನ್ನು ವಿದ್ಯಾರ್ಥಿನಿಲಿಯ ಗಳಲ್ಲಿ ಹೊಂದಲು ಸಾಧ್ಯಲಿಲ್ಲ. ಆದುದರಿಂದ ನಾನು ನನ್ನ ಮಕ್ಕಳನ್ನು ಜತೆಯಲ್ಲಿಯೇ ಇರಿಸಿಕೊಂಡೆನು. ನನ್ನ ಹಿರಿಯ ಮಗನನ್ನು ಮತ್ತು ನಮ್ಮ ಕ್ಕನ ಮಗನನ್ನು ಕೆಲವುಕಾಲ

ಭಾರತದಲ್ಲಿನ ಒಂದು ವಸತಿವಿದ್ಯಾಲಯಕ್ಕೆ ಕಳಿಸಿದ್ದಂಬು. ಆದರೆ ಅವರನ್ನು ಬೇಗನೆ ಹಿಂದಕ್ಕೆ ಕರೆಸಿಕೊಂಡೆ. ಅನಂತರ ನನ್ನ ಹಿರಿಯ ಮಗ ವಯಸ್ಸಿಗೆ ಒಂದು ವಷ್ಟೇ ದಿನಾಳ ಮೇಲೆ ನನ್ನನ್ನು ಬಿಟ್ಟು ಭಾರತಕ್ಕೆ ಹೋಗಿ ಹೈಸ್ಕೂಲನ್ನು ಸೇರಿಕೊಂಡನು. ನಮ್ಮ ಕ್ಕನ ಮಗ ನಾನು ಕೊಟ್ಟ ಶಿಕ್ಷಣದಿಂದಲೇ ತ್ವರ್ತನಾಗಿದ್ದನೆಂದು ನನ್ನ ಭಾವನೆ. ದುರ್ದೈವದಿಂದ ಅವನು ತನ್ನ ಯೋವನದ ದೇಸೆಯಲ್ಲಿಯೇ ನಾಲ್ಕುರು ದಿನದ ಕಾಯಿಲೆಯಿಂದ ಸಾವಿಗೆ ತುತ್ತಾದನು. ನನ್ನ ಉಳಿದ ಮೂರುಮಂದಿ ಮಕ್ಕಳು ಯಾವಾಗಲೂ ಯಾವ ಸಾರ್ವಜನಿಕ ಶಾಲೆಗೂ ಹೋಗಲೇ ಇಲ್ಲ. ಆದರೆ ನಾನು ಅಪ್ಪಿಕಾದಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ತಂದೆತಾಯಿಗಳ ಮಕ್ಕಳಿಗಾಗಿ ಏಪಣದಿಸಿ ನಡೆಸಿದ ಶಾಲೆಗಳಲ್ಲಿ ಅವರಿಗೆ ಅಷ್ಟು ಇಷ್ಟು ಕ್ರಮವಾದ ಶಿಕ್ಷಣ ದೊರೆಯಿತು.

‘ನನ್ನ ಈ ಪ್ರಯೋಗಳಲ್ಲಿ ಅಪ್ರೋಫೆಸರಿಗೆ ವಿದ್ಯಾರ್ಥಿಗಳಿಗೆ ನನ್ನ ಭಾಲಕರ ಶಿಕ್ಷಣಕ್ಕಾಗಿ ಎಷ್ಟು ಸಮಯವನ್ನು ವಿನಿಯೋಗಿಸಬೇಕೆಂದು ನನಗೆ ಆಸೆಯಿದ್ದ ತೋ ಅಷ್ಟನ್ನು ವಿನಿಯೋಗಿಸಲು ನನ್ನೊಂದ ಸಾಧ್ಯವಾಗಿರಲಿಲ್ಲ. ಇತರ ಅನಿವಾರ್ಯ ಕಾರಣಗಳಿಂದ ನಾನು ಬಯಸಿದ ಅಕ್ಷರಚಾಳಾನ ಶಿಕ್ಷಣ ಅವರಿಗೆ ದೊರಕಲಿಲ್ಲ. ನನ್ನ ಮಕ್ಕಳ ಶಿಕ್ಷಣಕ್ಕೆ ಪ್ರೋಫೆಸರ ಲಕ್ಷ್ಯ ಕೊಡಲು ಸಾಧ್ಯವಾಗಲಿಲ್ಲವೆಂಬ ಅರಿವು ನಾಗಿದೆ. ಈ ವಿಷಯದಲ್ಲಿ ನನ್ನ ಎಲ್ಲ ಮಕ್ಕಳ ಅಕ್ಷೇಪಣೆ ನನ್ನ ಮೇಲೆ ಇದ್ದೇ ಇದೆ. ಒಬ್ಬ ಎಂಬ, ಬಿಬ ಅಧಿವಾ ಮೆಟ್ರಿಕ್ಸುಲೇಷನ್ ಅದವನು ಅವರ ಕಣ್ಣಗೆ ಬಿಡ್ಡರೂ ಸಹ ಅವರಿಗೆ, ನಾಮಗೆ ಇಂತಹ ಶಿಕ್ಷಣ ದೊರೆಯಲ್ಲಿಲ್ಲವಲ್ಲ ಎಂಬ ಹೇಳಣ ಉಂಟಾಗುತ್ತದೆ.

‘ಆದರೂ ನನ್ನ ವಿಚಿತ್ರವಾದ ಅಭಿಪ್ರಾಯ ಇದು: ಹೇಗಾದರೂ ಸರಿಯೇ ಅವರಿಗೆ ಸಾರ್ವಜನಿಕ ಶಾಲೆಯಲ್ಲಿ ಶಿಕ್ಷಣ ದೊರೆತರೆ ಸಾಕು ಎಂದು ನಾನು ಒತ್ತಾಯ ಪಡಿಸಿದ್ದರೆ, ಅನುಭವದ ಪಾಠಶಾಲೆಯಲ್ಲಿ ಮತ್ತು ತಾಯಿತರದೆಯರೊಂದಿಗೆ ಸದಾ ಇರುವುದರಿಂದ ದೊರೆಯುವ ಶಿಕ್ಷಣ, ಸ್ವತಂತ್ರ ಜೀವನವನ್ನು ನಡೆಸುವ ಪ್ರಯೋಗಿಕ ಪಾಠ ಅವರಿಗೆ ಇಲ್ಲವಾಗುತ್ತಿದ್ದಿತು. ಆಗ ಅವರಿಗಾಗಿ ನನ್ನ ಬೆಂತೆ ಕಡೆಮೆಯಾಗುತ್ತೇ ಇರಲಿಲ್ಲ. ಅವರು ನನ್ನೊಂದ ಬೇರೆಯಾಗಿ ಇಂಗ್ಲೀಂಡಿನಲ್ಲಿಯೋ ದಾಖ್ಲಾಷಪ್ರಿಕಾ ದಲ್ಲಿಯೋ ಹೊಂದಬಹುದಾಗಿದ್ದ ಕೃತಕ ಶಿಕ್ಷಣ, ಈ ದಿವಸ ಅವರಲ್ಲಿ ಪ್ರಕಟವಾಗುತ್ತಿರುವ ಸರಳತನ ಮತ್ತು ಸೇವಾಬುದ್ಧಿಯನ್ನು ಎಂದಿಗೂ ಅವರಿಗೆ ಕಲಿಸುತ್ತಿರಲಿಲ್ಲ. ಮತ್ತು ಅವರ ಕೃತಕವಾದ ಆ ಜೀವನಕ್ರಮ ನನ್ನ ಸಾರ್ವಜನಿಕ ಕಾರ್ಯಕ್ರಮ ಅಡ್ಡಿಯೂ ಸಹ ಆಗಬಹುದಾಗಿದ್ದು... ಸ್ವೇಂತರು ನನ್ನನ್ನು ಅನೇಕ ವೇಳೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ನನ್ನ ಮಕ್ಕಳಿಗೆ ಕಾಲೇಜು, ಪ್ರೌದ್ಯಿಕ್ಷಣವನ್ನು ಕೊಡಿಸಿದ್ದರೆ ಆಗುತ್ತಿದ್ದ ಕೆಡುಕೆನು? ಅವರ ರಕ್ಕೆಪ್ರಕ್ರಿಗಳನ್ನು ಕತ್ತಲಿಸಲು ನನಗೇ ಏನು ಹಕ್ಕು ಇದ್ದಿತು? ಎಂದು.

‘ಕಾ ಆಕ್ಷೇಪಣಿಗಳಲ್ಲಿ ತಿರುಳಿದೆಯೆಂದು ನಾನು ಭಾವಿಸುವುದಿಲ್ಲ. ನನಗೆ ಅಸಂಖ್ಯಾತ ವಿದ್ಯಾರ್ಥಿಗಳೊಡನೆ ಸಂಬಂಧವುಂಟಾಗಿದೆ. ನಾನಾಗಿಯೇ ಮತ್ತು ಇತರರ ಮೂಲಕವೂ ಮಕ್ಕಳ ಮೇಲೆ ನನ್ನ ಕಾ ಶಿಕ್ಷಣದ ಪ್ರಯೋಗಗಳನ್ನು ಮಾಡಲು ಪ್ರಯೋಗಿಸುತ್ತಿದ್ದೇನೆ. ಮತ್ತು ಅವಿಗಳ ಫಲವನ್ನು ನೋಡಿದ್ದೇನೆ.

‘ಆದರೆ ನನ್ನ ಪ್ರಯೋಗಗಳ ಅಶ್ಯಂತಿಕ ಪರಿಣಾಮ ಭವಿಷ್ಯದ ಗಳಿಂದಲ್ಲಿದೆ. ಕಾ ವಿಷಯವನ್ನು ಇಲ್ಲಿ ಚರ್ಚಿಸುವ ಉದ್ದೇಶ ಇದು: ಶಿಸ್ತಿನ ಗೃಹಿಷ್ಯಿಕ್ಷಣಕ್ಕೂ ಹಾಗೆಯೇ ಶಿಸ್ತಿನ ಶಾಲಾಶಿಕ್ಷಣಕ್ಕೂ ಇರುವ ವ್ಯತ್ಯಾಸವನ್ನು ಮತ್ತು ತಮ್ಮ ತಂದೆತಾಯಿಗಳ ಮೂಲಕ ಮಕ್ಕಳ ಮೇಲೆ ಉಂಟಾಗುವ ಪರಿಣಾಮವನ್ನು ಮನುಷ್ಯ ಜಾತಿಯಲ್ಲಿ ಉಂಟಾಗುವ ಕ್ರಾಂತಿಯನ್ನು ಅಧ್ಯಯನ ಮಾಡುವರು ಗಣನೆಗೆ ತೆಗೆದುಕೊಳ್ಳಲಿ ಎನ್ನುವುದು ಅಷ್ಟೇ ಅಲ್ಲ, ಸತ್ಯದ ಆರಾಧಕನನ್ನು ಸತ್ಯದ ಪ್ರಯೋಗಗಳು ಎಷ್ಟು ದೂರ ಎಳೆದುಕೊಂಡು ಹೋಗುತ್ತವೆ ಮತ್ತು ಸ್ವಾತಂತ್ರ್ಯದೇವತೆ ಯಾವ ಯಾವ ಬಲಿದಾನಗಳನ್ನು ಬಯಸುತ್ತಾಳೆ ಎಂಬುದನ್ನು ತೋರಿಸುವುದು ಕಾ ಆಧ್ಯಾತ್ಮ ಉದ್ದೇಶವಾಗಿದೆ. ನನಗೆ ಸ್ವಾಭಾವಿಕಾನವಿಲ್ಲದೆ, ನಾನು ಇತರ ಮಕ್ಕಳಿಗೆ ದೊರಕದೆ ಇದ್ದ ಶಿಕ್ಷಣವನ್ನು ನನ್ನ ಮಕ್ಕಳಿಗೆ ಕೊಡಿಸಿದ್ದರೆ, ಅವರಿಗೆ ಅಕ್ಷರಚಳ್ಳನದ ಶಿಕ್ಷಣವೇನೋ ದೊರೆಯುತ್ತಿದ್ದಿತು. ಆದರೆ ಅವರು ಕಲಿತಿರುವ ಸ್ವಾತಂತ್ರ್ಯದ ಅನುಭವ ಪಾರಿಗಳೂ ಮತ್ತು ಸ್ವಾಭಾವಿಕಾನವೂ ಎಂದಿಗೂ ಅವರಿಗೆ ಉಂಟಾಗುತ್ತಿರಲ್ಲ. ಸ್ವಾತಂತ್ರ್ಯ ಮತ್ತು ಅಕ್ಷರಚಳ್ಳನ ಕಾ ಎರಡರಲ್ಲಿ ಒಂದನ್ನು ಅಲಿಸಿಕೊಳ್ಳುವುದಾದರೆ ಅಕ್ಷರಚಳ್ಳನಕ್ಕಿಂತ ಸ್ವಾತಂತ್ರ್ಯ ಸಾಬಿರಪಾಲು ಉತ್ತಮ ಎಂದು ಯಾರು ತಾನೆ ಹೇಳುವುದಿಲ್ಲ?

‘ಗುಲಾಮಗಿರಿಯ ಕೋಣೆಗಳಾಗಿರುವ ಸ್ವಾಲು ಕಾಲೇಜುಗಳನ್ನು ತೋರೆದು ಬಿನ್ನಿ. ಗುಲಾಮಗಿರಿಯ ಸಂಕೋಲೆಗಳೊಡನೆ ಅಕ್ಷರಚಳ್ಳನವನ್ನು ಸಂಪಾದಿಸುವುದರ ಬದಲು ಸ್ವಾತಂತ್ರ್ಯಕ್ಕಾಗಿ ಕಲ್ಲು ಬಡೆಯುತ್ತಾ ಅನಕ್ಕರಸ್ತಾಗಿ ಉಳಿಯುವುದು ಉತ್ತಮ ಎಂದು ಇಂಂರಲ್ಲಿ ನಾನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೊಟ್ಟ ಕರೆಯ ಮರ್ಮ ಕಾಗ ಅವರಿಗೆ ಗೊತ್ತುಗೊಬಹುದು.’

... ... ...

ಗಾಂಧಿಜಿಯವರು ಆಶ್ರಮ ಜೀವನ ಮತ್ತು ಆದರ ನಿಯಮಗಳಿಗೆ ಹೊಂದಿಕೊಳ್ಳಬಲ್ಲ ಮತ್ತು ಜೀವನದಲ್ಲಿ ಉಪಯುಕ್ತವಾಗಬಲ್ಲ ಬಂದು ಶಿಕ್ಷಣಕ್ಕರಮವನ್ನು ರೂಢಿಸಿದರು. ಅಕ್ಷರಚಳ್ಳನದ ಜೊತೆಗೆ ಹೃದಯಶಿಕ್ಷಣ, ಸನ್ನಡತೆ, ಉದ್ದೋಜ ಮತ್ತು ಸ್ವಾಮಲಂಬನಯನ್ನು ಉದ್ದೀಪಿಸುವ ಶಿಕ್ಷಣಮಾರ್ಗ ಅದಾಗಿತ್ತು. ಇಂಗಿರ ಯಂಗ್ ಇಂಡಿಯಾ ಸಂಚಿಕೆಯಲ್ಲಿ ಅವರು ಹೀಗೆ ಬರೆದರು. ‘ಕಾಗನಿಂದಲೇ ಪ್ರಸ್ತುತ ಶಿಕ್ಷಣಕ್ಕೆ

ಜೊತೆಯಾಗಿ ನೂಲುವುದನ್ನು ಪ್ರಾರಂಭಿಸೋಣ. ಸ್ವರಾಜ್ಯದಲ್ಲಿ ಮತ್ತೆ ಇದರ ಬಗೆಗೆ ವಾದಪಿವಾದ ಬೇಡ.’

ರಣಾರಲ್ಲಿ ವಾರ್ಡಾದಲ್ಲಿ ನಡೆಸಿದ ಶಿಕ್ಷಣತಜ್ಜರ ಸಮೇತನದಲ್ಲಿ ಗಾಂಧಿಜಿಯವರು ಪ್ರತಿಪಾದಿಸಿದ ಮೂಲಶಿಕ್ಷಣದ ವಿಷಯ ಚರ್ಚಿಸಲ್ಪಟ್ಟಿ ನಿರಿಷ್ಟ ಸ್ವರೂಪ ಪಡೆಯಿತು. ಆ ಸಮೇತನದ ತೀವ್ರಾನಗಳಲ್ಲಿ ಪ್ರಮುಖವಾದುವು ಇವು:

೧. ರಾಷ್ಟ್ರವ್ಯಾಪಿಯಾಗಿ ಏಳು ಪರಷ್ಟದ ಉಚಿತ ಕಡ್ಡಾಯ ಪ್ರಾಧಿಮಿಕ ಶಿಕ್ಷಣದ ವ್ಯವಸ್ಥೆಯಾಗಬೇಕು.

೨. ಶಿಕ್ಷಣದ ಮಾದ್ಯಮ ತಾಯಿನುಡಿಯಾಗಬೇಕು.

೩. ಕಾ ಅವಧಿಯಲ್ಲಿ ಶಿಕ್ಷಣಕ್ಕರಮವು ಯಾವುದಾದರೊಂದು ಉತ್ತಾದಕ ಕೆಲಸವನ್ನು ಕೇಂದ್ರವಾಗಿಟ್ಟಿಕೊಂಡು ಸಾಗಬೇಕು. ಮಕ್ಕಳ ಪರಿಸ್ಥಿತಿಗಳಿಗನುಗೊಣಾಗಿ ಆರಿಸಿದ ಕೆಲಸಕ್ಕೆ ಉಳಿದೆಲ್ಲ ಶಕ್ತಿಗಳ ವಿಕಾಸವೂ ಸಮರಸವಾಗಿ ಹೊಂದಿಕೊಳ್ಳಬೇಕು.

ಮತಾತೀತವಾದ ಒಂದು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಧಾರ್ಮಿಕ ಶಿಕ್ಷಣದ ಬಗೆ ಹೇಗೆ ಎನ್ನುವ ಕುರಿತು ಗಾಂಧಿಜಿ ಹೀಗೆ ಹೇಳುತ್ತಾರು: ‘ಸರಕಾರ ಧಾರ್ಮಿಕ ಶಿಕ್ಷಣವನ್ನು ಒದಗಿಸಬೇಕೆಂಬುದನ್ನು ನಾನು ಒಬ್ಬವುದಿಲ್ಲ. ಸರ್ವಧರ್ಮಗಳಿಗೂ ಸಮಾನವಾದ ಎಲ್ಲ ಗುಂಪುಗಳಿಗೂ ಒಪ್ಪಿಗೆಯಾಗುವ ಮುಖ್ಯ ನೀತಿ ಧರ್ಮವನ್ನು ಮಾತ್ರ ಸರಕಾರ ಒದಗಿಸಬಹುದು.’ ‘ಮೂಲಶಿಕ್ಷಣದಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಸ್ಥಾನವಿಲ್ಲ’ ಹೆಂಬ ಟೀಕೆಗೆ ಅವರು ಹೀಗೆ ಉತ್ತರ ಹೊಟ್ಟಿರು: ‘ಮತಿಯ ಶಿಕ್ಷಣವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿದ್ದೇವೆ. ನೀತಿ ಧರ್ಮ ಎಲ್ಲ ಮತ ಪಂಥಗಳಿಗೂ ಸಾಮಾನ್ಯ; ಎಲ್ಲ ಮಕ್ಕಳಿಗೂ ಇದನ್ನು ಕಲಿಸಬೇಕು.’

ಮೂಲಶಿಕ್ಷಣದ ಕಲ್ಪನೆಯ ಬಗೆಗೆ ಗಾಂಧಿಜಿಯವರು ಹಲವು ಕಡೆಗಳಲ್ಲಿ ಹೇಳಿದ ವಿಷಯಗಳನ್ನು ಹೀಗೆ ಸಂಗ್ರಹಿಸಬಹುದಾಗಿದೆ:

‘ಹೊಸ ಜಗತ್ತಿನ ಸ್ವಷ್ಟಿಗಾಗಿ ನೀಡುವ ಶಿಕ್ಷಣಕ್ಕರಮವೂ ಹೊಸ ರೀತಿಯ ದ್ವಾಗಿರಬೇಕು.’

‘ಪ್ರತಿಯೊಬ್ಬನ ಆತ್ಮದಲ್ಲಿಯೂ ಒಳ್ಳೆಯತನ ಸುಪ್ತವಾಗಿರುತ್ತದೆ. ಆದು ಹೊರಬರಲು ಉತ್ತಮ ಶಿಕ್ಷಕರ ಮಾರ್ಗದರ್ಶನ ಬೇಕಾಗುತ್ತದೆ. ಅಂತಹ ಪವಿತ್ರ ಕೆಲಸವನ್ನು ಮಾಡುವ ಉಪಾಧ್ಯಾತ್ಮರು ಮಾತ್ರ, ತಮ್ಮ ವ್ಯಯಕ್ಕಿಂತ ಭಾರಿತ್ಯಾದಲ್ಲಿ ಅಷ್ಟೇ ಶುದ್ಧವಾಗಿರಬೇಕಾಗುತ್ತದೆ. ಯಾವತ್ತೂ ತಾವೂ ಕಲಿಯುತ್ತ ಪರಿಪೂರ್ಣತೆಯಿಂದ ಪರಿಪೂರ್ಣತೆಗೆ ಬೆಳೆಯುತ್ತಿರಬೇಕಾಗುತ್ತದೆ.’

‘ಚೌಧಿಕ ವಿಕಾಸಕ್ಕೆ ಬುದ್ಧಪೂರ್ವಕವಾಗಿ ಯೋಚಿಸಿ ಮಾಡುವ ದ್ಯುಹಿಕೆ

ಶ್ರಮವೂ ಅಗತ್ಯ. ಸಮಶೂಕ ಸಾಧಿಸಿದ ಬಿಬ್ಲ ಬುದ್ಧಿವಂತನಲ್ಲಿ ದೇಹ ಮನಸ್ಸು ಮತ್ತು ಆತ್ಮಗಳ ಸವಾನ್ವಯದ ಬೆಳವಣಿಗೆಯನ್ನು ಕಾಣಬಹುದು. ಸವಾಜಕ್ಕೆ ಉಪಯುಕ್ತವಾದ ದೈಹಿಕ ಕೆಲಸಕಾರ್ಯಗಳ ಮುಖಿಂತರ ಚೌಧುರ್ಕ ನೇಲೆಯನ್ನು ಹೊಂದಿದಂಥವನು ಯಾವತ್ತೂ ಸೇವಾ ಮನೋಭಾವನೆಯನ್ನು ಹೊಂದಿರುತ್ತಾನೆ. ಅವನು ಅನ್ಯಾಯದ ಅಪವಾಗ್ಯಗಳಲ್ಲಿ ಬೀಳಲಾರು.’

‘ಕೈಕುಸುಬು, ಕಲೆ, ಆರೋಗ್ಯ ಮತ್ತು ಶಿಕ್ಷಣ ಇವು ಒಂದಕ್ಕೊಂದು ಹೊಂದಿಕೊಂಡು ಬಟ್ಟಿಗೆ ಸಾಗಬೇಕು... ಕೈಕುಸುಬು ಮತ್ತು ಉದ್ಯೋಗಗಳನ್ನು ಶಿಕ್ಷಣದಿಂದ ಹೊರತುಪಡಿಸಬಾರದು. ಬದಲು, ಅವೇ ಶಿಕ್ಷಣಕ್ಕೆ ಕಲಿಕೆಗೆ ಮಾಡ್ಯಾವಗಳಾಗಬೇಕು.’

‘ಸಾಮಾನ್ಯ ಶಿಕ್ಷಣಕ್ರಮವು ಕೇವಲ ಮನಸ್ಸಿನ ಬಗ್ಗೆ ಮಾತ್ರ ಆಸಕ್ತಿಪಟಿಸಿದರೆ, ಮೂಲಶಿಕ್ಷಣವು ವಿದ್ಯಾರ್ಥಿಗಳ ದೇಹ ಮನಸ್ಸು ಮತ್ತು ಇವೆಲ್ಲದರ ವಿಕಾಸಕ್ಕೆ ದಾರಿ ಮಾಡಿಕೊಡುತ್ತದೆ.’

‘ಪ್ರಾಧಿಮಿಕ ಶಿಕ್ಷಣದ ಪಠ್ಯಕ್ರಮದಲ್ಲಿ ಸಂಗೀತಕ್ಕೂ ಸಾಧಾನವಿರಿಯೇಕು. ಕೈಗಳಿಗೆ ಕೆಲಸದ ಅಭ್ಯಾಸ ಮಾಡಿಸುವಂತೆ, ಕಂತಕ್ಕೆ ಸ್ವರಸಂಸ್ಕಾರ ಆಗತ್ಯ. ವ್ಯಾಯಾಮ, ಕರಕುಶಲ ಕಲೆಗಳು, ಚಿತ್ರಕಲೆ, ಸಂಗೀತ ಎಲ್ಲ ಜೆಜುತ್ತಿಗೆ ಸಾಗಿದರೇನೇ ಕಲಿಕೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಉತ್ಸಾಹ ಬೆಳೆಯಲು ಸಾಧ್ಯವಾಗುತ್ತದೆ.’

‘ಜನರ ಸೇವೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ದುಡಿಯಬಲ್ಲ ಮಡಿಯಬಲ್ಲ ವಿದ್ಯಾವಂತರ ನಿರ್ವಾಣ ವಿಶ್ವವಿದ್ಯಾಲಯಗಳ ಶಿಕ್ಷಣದ ಉದ್ದೇಶವಾಗಬೇಕು. ಆದ್ದರಿಂದ ಅದು ಮೂಲಶಿಕ್ಷಣಕ್ಕೆ ಹೊಂದುವಂತಹ ದಾರಿಯಲ್ಲೇ ನಡೆಯ ಬೇಕಾಗುತ್ತದೆ.’

‘ಚಾರಿತ್ಯಪೀಠ ಜ್ಞಾನ ಎನ್ನಿವುದು ಕೆಡುಕಿನ ದಾರಿ ಅಥವಾ ದುಷ್ಪತನದ ಶಕ್ತಿಯಾಗಬಲ್ಲದು ಅಷ್ಟೇ. ಜಗತ್ತಿನಾದ್ಯಂತ ನಾವು ಕಾಣುವ ಹಲವು ಮಂದಿ ಪ್ರತಿಭಾಶಾಲೀಗಳಾದ ವಿದ್ಯಾವಂತ ಸಭ್ಯರ್ಥಾಸ್ತಾಗಳಂತೆ.’

‘ಇನ್ನು, ಶಿಕ್ಷಣವಾದ್ಯವು ಹಾಗೂ ಇಂಗ್ಲೀಷ್ ವ್ಯಾವೋಹದ ಬಗ್ಗೆ ಗಾಂಧಿಜಿಯವರು ಬೇರೆಬೇರೆ ಸಂದರ್ಭಗಳಲ್ಲಿ ಹೇಳಿದ ಮಾತುಗಳನ್ನು ಅಲಿಸೋಣ.

‘ಪರಭಾಷಾ ಮಾಡ್ಯಾವು ನಮ್ಮ ಮಕ್ಕಳ ಮ್ಯಾ ಮನಸ್ಸುಗಳು ಬಲುಚೆಗೆ ಬಳಲುವಂತೆ ನಿಸ್ತೇಜವಾಗುವಂತೆ ಮಾಡಿದೆ. ಅವರು ಉರುಹೊಡೆಯುವ ಗಿಳಿಪಂಡಿತರೂ ಅನುಕರಣಾರ್ಥಿರೂ ಆಗುವಂತೆ ಮಾಡಿದೆ. ಅದರಿಂದ ಅವರು ಸ್ವತಂತ್ರ ವಿಚಾರ ಮಾಡಲು ಅಸಮರ್ಥರಾಗುತ್ತಾರೆ. ಇಂತಹ ಅನುಕರಣ ಪಂಡಿತರ

ನಿರ್ವಾಣದಿಂದ ಯಾವ ದೇಶವೂ ಉದ್ಧಾರವಾಗಲಾರದು. ಇದು ನಮ್ಮ ತಾಯಿನುಡಿಗಳ ಬೆಳವಣಿಗೆಯನ್ನು ಕುಂಗಿತಗೊಳಿಸಿದೆ. ನನ್ನ ಬೆಳವಣಿಗೆ ತಾಯಿಯ ಮೋಲೆಹಾಲೇ ನನಗೆ ಆಧಾರವಿದ್ದ ಹಾಗೆ ನನ್ನ ತಾಯಿನುಡಿ ಕೂಡ. ಈ ಪರಭಾಷೆಯ ಮಾಡ್ಯಾವು ನಮ್ಮ ಮಕ್ಕಳು ತಮ್ಮ ಸ್ವಂತ ನೇಲದಲ್ಲಿ ಏಡೇಶಿಯಾಗಿರುವಂತೆ ಮಾಡಿದೆ; ಪ್ರಚಲಿತ ಶಿಕ್ಷಣಪದ್ಧತಿಯಿಂದ ಉಂಟಾದ ದೊಡ್ಡ ದುರಂತವೆಂದರೆ ಇದು.’

‘ಈಗ ಇಂಗ್ಲೀಷ್ ಕಲಿಕೆ ಹೆಚ್ಚಲು ಕಾರಣ ಆದರ ವಾಸಿಜ್ಞ ಮತ್ತು ರಾಜಕೀಯ ವರೋಲ್ಯಾಗಳು. ಅವುಗಳ ದೇಸೆಯಿಂದಾಗಿ ಇಂದಿನ ಸ್ವಿವೇಶದಲ್ಲಿ ಇಂಗ್ಲೀಷಿನ ವಿನಾ ತಾವು ಸರಕಾರಿ ಉದ್ಯೋಗ ಪಡೆಯಲಾರೆವು ಎಂದು ನಮ್ಮ ಯುವಕರು ಆಲೋಚಿಸುತ್ತಾರೆ. ಹುಡುಗಿಯರೂ ಮದುವೆಗೊಂದು ಹರದಾರಿ ಎಂಬಂತೆ ಇಂಗ್ಲೀಷ್ ಕಲಿಯುತ್ತಾರೆ. ಎಷ್ಟೇ ಮಂದಿ ಹುಡುಗಿಯರು ಇಂಗ್ಲೀಷ್ ಬಲ್ಲ ತಮ್ಮ ಗಂಡಂದಿರು ಮತ್ತು ವರ ಸೈಂತರಿ ಜೊತೆ ಮಾತನಾಡುವ ಉದ್ದೇಶದಿಂದಲೇ ಇಂಗ್ಲೀಷ್ ಕಲಿಯುತ್ತಾರೆ. ಹಾಗೆಯೇ, ಆಂಗ್ಲ ಭಾಷೆಯ ಜ್ಞಾನವಿಲ್ಲದ ತಮ್ಮ ಹೆಂಡತಿಯರನ್ನು ಸೈಂತರಿ ದೆರೆದು ಪರಿಚಯಿಸಲೂ ಅಳುಕುವಂತಹ ಗಂಡಸರನ್ನು ನೋಡುತ್ತೇವೆ. ಇಂಗ್ಲೀಷನ್ನು ತಮ್ಮ ಮನೆಮಾತಾಗಿ ಪರಿವರ್ತಿಸಿಕೊಂಡ ಕುಟುಂಬಗಳೂ ಇವೆ. ಇಂಗ್ಲೀಷಿನ ಜ್ಞಾನವಿಲ್ಲದ ಸ್ವತಂತ್ರ ಸಾಧ್ಯವಿಲ್ಲವೆಂದು ತಿಳಿದಿರುವ ಹಲವುಮಂದಿ ನಮಗೆ ಗೊತ್ತು. ಹೀಗೆ ವಿದ್ಯಾರ್ಥಿ ಸೆಂದರೆ ಇಂಗ್ಲೀಷ್ ಕಲಿಕೆ ಎಲುಗ್ರಹಿಕೆಯ ಒಂದು ಗಂಭೀರ ವ್ಯಾಧಿಯಾಗಿ ನಮ್ಮ ಸಮಾಜವನ್ನು ನುಂಗಿ ನೋಡಿಯುತ್ತಿದೆ. ಇದ್ದಲ್ಲ ನನಗೆ ನಮ್ಮ ಗುಲಾಮಗಿರಿಯ ಹಾಗೂ ಅವನತಿಯ ಚಿಹ್ನೆಗಳಾಗಿ ಕಾಣುತ್ತವೆ. ದೇಶಭಾಷೆಗಳು ತಾಯಿನುಡಿಗಳು ಹೀಗೆ ದಮನಕ್ಕೆ ಒಳಗಾಗಿ ಬಡವಾಗುವುದನ್ನು ಸಹಿಸಲಾಗುವುದಿಲ್ಲ. ತಂದೆತಾಯಿಯರು ತಮ್ಮ ಮಕ್ಕಳಿಗೆ, ಗಂಡಂದಿರು ತಮ್ಮ ಹೆಂಡತಿಯರಿಗೆ, ತಮ್ಮ ಮಾತೃಭಾಷೆಗೆ ಬದಲಾಗಿ ಇಂಗ್ಲೀಷಿನಲ್ಲಿ ಪತ್ರ ಬರಯುವುದನ್ನು ನಾನು ಸಹಿಸಲಾರೆ.’

‘ಈಗ ಇಂಗ್ಲೀಷ್ ಜಾಗತಿಕ ಭಾಷೆಯಾಗಿ ಸ್ವಿಕೃತವಾಗಿದೆ. ಆದ್ದರಿಂದ ಬಿಟ್ಟಿಕೆ ಭಾಷೆಯಾಗಿ ಎರಡನೇ ಸಾಫಿದಲ್ಲಿ ಇಂಗ್ಲೀಷನ್ನು ಕಲಿಸಲು ನಾನು ಒಪ್ಪುತ್ತೇನೆ. ಆದರೆ, ಪ್ರಾಧಿಮಿಕ ಶಾಲೆಗಳಲ್ಲಿ ಅಲ್ಲ; ವಿಶ್ವವಿದ್ಯಾಲಯದ ತರಗತಿಗಳಲ್ಲಿ. ಅದೂ ಎಲ್ಲರಿಗೂ ಅಲ್ಲ; ಆಸಕ್ತಿಯಿರುವ ಕೆಲವರಿಗೆ ಮಾತ್ರ... ಹಾಗೆ ಕಲಿತವರು ಆ ಭಾಷೆಯ ಜ್ಞಾನಭಂಡಾರಗಳನ್ನು ತಮ್ಮ ತಾಯಿನುಡಿಗೆ ಅನುಮಾದಿಸಿಕೊಡಲಿ. ಇಂಗ್ಲೀಷ್ ಕಲಿಯಾದೆ ಏನೂ ಮಾಡಲಾಗುವುದನ್ನು ದ್ವೋತಕ ಅಷ್ಟೇ. ಅದನ್ನು ನಾನು ಒಪ್ಪಲಾರೆ.’

‘ನಾನು ಅಂಗ್ಲಭಾಷೆಯ ಸಾಹಿತ್ಯಕ್ಕಿಗಳನ್ನು ಕಡೆಗಳಿಸುತ್ತೇನೆಂದು ಭಾವಿಸಬಾರದು. ಆದರೆ ನಮ್ಮ ಮಕ್ಕಳು ನಮ್ಮ ದೇಶದ ನೆಲ ಜಲ ಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯದ ನೆರಳಿನಲ್ಲಿ ಬೆಳೆಯಬೇಕು ಎನ್ನುವವನು ನಾನು. ವಿದೇಶೀ ಆಹಾರಗಳ ಮೇಲೆ ನಾವು ಬೆಳೆಯಲಾರವು. ಯಿಲ್ಲನ್ನು, ಹೈಕ್ರಿಪಿಯರ್ ಮುಂತಾದವರ ಅಲೋಚನೆ ಮತ್ತು ಬರಹಗಳನ್ನು ತಿಳಿಯಬೇಕಾದರೆ ಇಂಗ್ಲಿಷ್ ಭಾಷೆಯನ್ನೇ ಕಲಿಯಬೇಕಿಂದೇನಿಲ್ಲ. ಹಾಗೆಯೇ ಟಾಲ್‌ಸ್ಯಾಯ್ ಅಥವಾ ಟ್ರೌನೋರ್ ಕೂಡಾ. ಪರಭಾಷೆಗಳಲ್ಲಿನ ಸಾಹಿತ್ಯ ಸಂಪತ್ತನ್ನು ತಿಳಿಯಲು ಅವಾಗಳ ಸಮರ್ಥ ಅನುವಾದಗಳನ್ನು ಆಶ್ಯಾಸಿಸಬಹುದು.’

‘ವಿದೇಶೀ ಅಲ್ಟ್ರಿಕೆಯಿಂದ ನಮ್ಮ ದೇಶದ ಮೇಲೆ ಆದ ದುಪ್ರಿಣಾಮಗಳಲ್ಲಿ ನಮ್ಮ ಯುವಜನಾಗದ ಮೇಲೆ ಪರಭಾಷೆಯ ಹೇರಿಕೆಯೂ ಮುಖ್ಯವಾದುದು ಎಂದು ಇತಿಹಾಸದಲ್ಲಿ ದಾಖಿಲಾಗುತ್ತದೆ. ಆದು ನಮ್ಮ ಶಕ್ತಿ ಸತ್ಯಗಳನ್ನು ಹೀರಿ ತೆಗೆಯಿತು; ನಮ್ಮ ವಿದ್ಯಾರ್ಥಿಗಳ ಆಯುಷ್ಯವನ್ನು ನಷ್ಟಿಸಿತು; ಅವರನ್ನು ಜನರಿಂದ ದೂರವಾಡಿತು; ಶಿಕ್ಷಣವೊಂದು ಅನಗತ್ಯ ತುಟ್ಟಿರು ಬಾಬ್ತು ಎಂಬಂತೆ ಮಾಡಿತು. ಇದು ಹೀಗೆಯೇ ಮುಂದುವರಿದರೆ, ಆದು ನಮ್ಮ ದೇಶದ ಸುಂದರ ಆತ್ಮಗಳನ್ನೇಲ್ಲ ದೋಷಿಕೊಂಡು ಹೋಗುತ್ತದೆ. ಆದ್ದರಿಂದ ನಮ್ಮ ವಿದ್ಯಾವರಂತ ಭಾರತೀಯರು ಎಷ್ಟು ಬೇಗನೆ ಈ ಪರಭಾಷಾ ವ್ಯಾಮೋಹವೆಂಬ ವಾಂತ್ರಿಕ ಸೆಳೆತದಿಂದ ತಪ್ಪಿಸಿಕೊಂಡು ಹೋರಹೋಗುತ್ತಾರೋ, ಅಷ್ಟುಮಟ್ಟಿಗೆ ಅವರಿಗೂ ನಮ್ಮ ಜನತೆಗೂ ಒಳ್ಳಿಯ ದಾಗುತ್ತದೆ.’

ಕೊನೆಯದಾಗಿ, ಗಾಂಧಿಜಿಯವರ ಒಂದು ಪ್ರಸಿದ್ಧ ಹೇಳಿಕೆಯೊಂದಿಗೆ ಈ ಸಂಗ್ರಹವನ್ನು ಮುಗಿಸುತ್ತೇನೆ:

“ಸಾ ವಿದ್ಯಾ ಯಾ ವಿಮುಕ್ತಯೇ” ಎಂಬ ಪ್ರಾಚೀನ ಸೂಕ್ತ ಈಗಲೂ ಪ್ರಸ್ತುತವೇ. ಯಾವುದು ಮುಕ್ತಗೊಳಿಸುವುದೋ ಆದು ವಿದ್ಯೆ. ವಿದ್ಯೆಯೆಂದರೆ ಕೇವಲ ಆಧ್ಯಾತ್ಮಕ ಚಾಳನವೂ ಅಲ್ಲ, ಅಥವಾ ಸಾವಿನ ನಂತರ ಸಿಗುವ ಮುಕ್ತಿಯೂ ಅಲ್ಲ. ಮಾನವಕುಲದ ಸೇವೆ ಮತ್ತು ಮುಕ್ತಿಗೇ ದಾರಿಮಾಡಿಕೊಡುವ ಶಿಕ್ಷಣವೇ ವಿದ್ಯೆ. ಇಲ್ಲಿ ಮುಕ್ತಿ ಎಂದರೆ, ನಮ್ಮ ಬದುಕಿನ ಎಲ್ಲ ರೀತಿಯ ದಾಸ್ಯ-ದೃಷ್ಟಿಗಳಿಂದ ಬಿಡುಗಡೆ. ದಾಸ್ಯ ಎನ್ನುವುದು ಹೋರಿಗನವರಿಂದ ಹೇರಲ್ಪಟ್ಟ ಗುಲಾಮಗಿರಿ ಇರಬಹುದು, ಅಥವಾ ನಾವೇ ಸೃಷ್ಟಿಸಿಕೊಂಡ ಕೃತಕ ಅವಶ್ಯಕತೆಗಳ ದಾಸ್ಯವೂ ಇರಬಹುದು. ಈ ನಿಟ್ಟಿನಲ್ಲಿ ನಿಜವಾದ ಚಾನಕಾಗ್ನಿ ನೀಡಲಾಗುವ ಶಿಕ್ಷಣವನ್ನು ಮಾತ್ರ ನಿಜವಾದ ವಿದ್ಯೆ ಎನ್ನುಬಹುದು.”

### ಆಕರ್ಷಣಾತ್ಮಕ

ಹಿಂದ್ರ ಸ್ವರಾಜ್ಯಃ ಮಹಾತ್ಮ ಗಾಂಧಿ; ಕನ್ನಡ ಅನುವಾದ, ಇನ್ನೇ ಮುದ್ರಣ ಇಲ್ಲಿ, ಕನ್ನಾಟಕ ಗಾಂಧಿ ಸ್ಥಾರಕೆ ನಿಧಿ, ಬೆಂಗಳೂರು.

ಆತ್ಮಕ ಅಧಿವಾಸನ್ನ ಸತ್ಯಾನ್ವಯಣಣಃ ಮಹಾತ್ಮ ಗಾಂಧಿ; ಕನ್ನಡಕ್ತಃ ಗೌರಳರು ರಾಮಸ್ವಾಮಿ ಅಯ್ಯಂಗಾರ್, ಇಂಡಿಯ ಆವೃತ್ತಿ, ನವಚೀವನ ಪ್ರಕಾಶನ, ಅಹಮದಾಬಾದ್.

ಸರ್ವೋದಯಃ: ಸಂ. ಡಾ. ಎಚ್. ಸಿ. ಮಲ್ಲೇದೆವರು, ಇಂಡಿ, ಗಾಂಧಿ ಭಾವನ, ಮಾನಸಗಂಗೋತ್ತಿ, ಮೈಸೂರು.

ವಧಾರಯಾತ್ರಿ: ಸಿದ್ಧವನಹಕ್ಕಳಿ ಕೃಷ್ಣಶರ್ಮ, ಇನ್ನೇ ಮುದ್ರಣ, ಇಲ್ಲಿ, ಗಾಂಧಿಜಿ ಸಾಹಿತ್ಯ ಸಂಪುಟ, ಬೆಂಗಳೂರು.

ಶಾಶ್ವತ ಅರ್ಥಶಾಸ್ತ್ರಃ: ಡಾ. ಜೆ.ಸಿ.ಕುಮಾರಪ್ಪ; ಅನು. ಸಿದ್ಧವನಹಕ್ಕಳಿ ಕೃಷ್ಣಶರ್ಮ, ಇಂಡಿ, ಜನಪದ ಪ್ರಕಾಶನ, ಮೇಲುಕೋಣ.

ಎಜಿಕೇಶನ್ ಫಾರ್ಮ ಲೈಫ್: ಕೆ.ಎಸ್. ನಾರಾಯಣ ಸ್ವಾಮಿ, ಇಂಡಿ, ಗಾಂಧಿ ಪೀಠಾ ಫೋಂಡೇಷನ್, ಬೆಂಗಳೂರು.

ದ ಸೆಲ್ಕೈಡ್ ವರ್ಕ್ಸ್ ಅಫ್ ಮಹಾತ್ಮ ಗಾಂಧಿ: ಸಂ. ೬, ನವಚೀವನ ಪಬ್ಲಿಕೇಶನ್, ಅಹಮದಾಬಾದ್.

ಇ ಸೆಲ್ಕೈಡ್ ವರ್ಕ್ಸ್ ಅಫ್ ಮಹಾತ್ಮ ಗಾಂಧಿ: ಸಂ. ೨೨, ೨೫, ಪಬ್ಲಿಕೇಶನ್ ಡಿವಿಜನ್, ಭಾರತ ಸರ್ಕಾರ.

(ಹೊಳೆಸರ ಪ್ರಾಥಮಿಕ ಶಾಲೆಯ ‘ಪ್ರಜ್’ ಸಂಚಿಕಾಗಿ ಸಿದ್ಧಪ್ರಡಿಸಿದ ಲೇಖನ; ಸಂಗ್ರಹ, ಅನುವಾದ: ಬಿ.ಆರ್. ವೆಂಕಟರಮ್ಮಣ ಇತಾಳ)

### ನೀನಾಸಮ್ರ ರಂಗಶಿಕ್ಷಣ ಕೇಂದ್ರದ ಚಟುವಟಿಕೆಗಳು

ಇಂದಣಿನೇ ಜುಲೈ ಇಂಜಿನಿಯರ್ ನೀನಾಸಮ್ರ ರಂಗಶಿಕ್ಷಣ ಕೇಂದ್ರವು ತನ್ನ ಇಂದಣಿ ಶೈಕ್ಷಣಿಕ ವರ್ಷವನ್ನು ಆರಂಭಿಸಿದೆ. ಈ ಸಾಲಿನಲ್ಲಿ ನಾಲ್ಕುಮಂದಿ ಹುದುಗಿಯರೂ ಸೇರಿ ಒಟ್ಟು ಇರುವುದು ಇಂದ್ರಿಯ ವಿದ್ಯಾರ್ಥಿಗಳು ರಂಗತರಬೇತಿ ಪಡೆಯುತ್ತಿದ್ದಾರೆ. ವರ್ಷದ ಪ್ರಾರಂಭಿಕ ಚಟುವಟಿಕೆಗಳಾಗಿ ಯಾಖ್ಯಾನದ ಹೆಚ್ಚಿಗಾರಿಕೆ ಮತ್ತು ಮುಖವರ್ವಿಕೆಗಳ ಅಧ್ಯಾತ್ಮ ನಡೆದು, ವಿದ್ಯಾರ್ಥಿಗಳು ‘ಒಡೆಟ್ಟಿಲಗ್’ ಎಂಬ ಆಂಗಿವಿನ್ಯಾಸದ ಕೆರುನಾಟಕವನ್ನು ತ್ರದೀಕಿಸಿದರು. ಪ್ರಾರ್ಥನೋತ್ತಮ ತಲವಾಟ ಅವರು ವಾಸ್ತವಶೈಲಿಯ ಪ್ರಸಾಧನದ ಕಮ್ಮಿಟಿವನ್ನು ನಡೆಸಿಕೊಂಡಿರು. ಆಕ್ರೆರಕೆ.ಎ. ಅವರು ನಿರ್ದೇಶನದಲ್ಲಿ ಡಾ. ಕಂಬಾರರ ಜಿ.ಕೆ.ಮಾಸ್ತರರ ಪ್ರಣಯ ಪ್ರಸಂಗ ನೀಳಕೆಯಲ್ಲಿ ನಡೆಯುತ್ತಿದೆ.

## ಇತಿಹಾಸದ ಮುಂದೆ ನಾಚಿ ನಿಂತು

ಬುಶ್ವರ್ಜನ ಪತ್ರ ಸಂಚಿಕೆ

ಕನ್ನಡಕ್ಕೆ: ಶ್ರೀಧರ ಹೆಗ್ಡೋಪ್ಪ

ಇತಿಹಾಸದಲ್ಲಿ ತನ್ನ ಅಗಿರ ಎಳೆಹರೆಯದಲ್ಲೇ ಮೃತನಾದ ಚಾಚ್ಯಾ ಬುಶ್ವರನಿಗೆ ಆಧುನಿಕ ನಾಟಕ ಸಾಹಿತ್ಯದಲ್ಲಿ ಮೊದಲಿಗನ ಸ್ಥಾನ. ಪ್ರೀತಿ ಕ್ರಾಂತಿಯ ನಂತರದ ಅಸ್ತವ್ಯಸ್ತ ಜರ್ಮನಿಯಲ್ಲಿ ಬಂದ ಈ ವ್ಯಾಗ್ಯ ಯುವಕ ಅಪ್ಪು ಹೊತ್ತಿಗಳೇ 'ಡಾಂಟನ್ಸ್ ಡೆತ್' ಎಂಬ ಚಾರಿತ್ರಿಕ ನಾಟಕವನ್ನು 'ಲೀಯೋನ್ಸ್ ಆಂಡ್ ಲೇನಾ' ಎನ್ನುವ ಅಸಂಗತ ಕಾಮಿಡಿಯನ್ನು 'ಪೋಯಾಚೆಕ್' ಎನ್ನುವ ಹೊಸಹಾದಿಯ ದುರಂತನಾಟಕವನ್ನೂ ಕೆಲವು ಸಣ್ಣಕೆಗಳನ್ನೂ ಬರೆದಿದ್ದು. ನಾಟಕಗಳಲ್ಲಿ ತಾನು ವ್ಯಕ್ತಪಡಿಸಿದ ಕ್ರಾಂತಿಕಾರಕ ಧೋರಣೆಯ ದೇಸೆಯಿಂದಾಗಿಯೇ ತನ್ನ ಕಾಲದ ಸಮಾಜ ಹಾಗೂ ಸರ್ಕಾರಗಳ ಅವಕ್ಷಯಗೆ ಪಾತ್ರನಾಗಿ ಪಾಡುಪಟ್ಟಿ ಈತ ತನ್ನ ಕಾಲಕ್ಕಿಂತ ಮುಂದೆ ನಿಂತ ವಿಲಕ್ಷಣ ಪ್ರತಿಧಿವಂತ. ಈತನ ಕ್ಯಾಟಿಗಳು ೧೯ - ೨೦ನೇಯ ಶತಮಾನಗಳ ಹಲವು ವ್ಯೇಚಾರಿಕ ಹಾಗೂ ಕಲಾಪಂಥಗಳ ಹೊಳೆಯಿಂಜುಗಳನ್ನು ಮುಂಚಿತವಾಗಿಯೇ ಕಾಣಿಸಿಟ್ಟಿವು. ಸುಮಾರು ಒಂದು ಶತಮಾನದ ನಂತರ ಜಗತ್ತಿನ ಕಣ್ಣಿಗೆ ಬಿದ್ದು ಎಲ್ಲರನ್ನೂ ದಂಗುಬಿಡಿಸಿದವು. ಆತನ ಕೆಲವು ಖಾಸಗಿ ಪತ್ರಗಳು ಕಾಂಡ ಅವನ ಸಂದರ್ಭಕ್ಕೆ ಹೇಗೋ ಹಾಗೆಯೇ ಇವತ್ತಿಗೂ ಅಷ್ಟೇ ಸ್ವಂದಿಸುವಂದವು. ಅವುಗಳಲ್ಲಿ ಕೆಲವನ್ನು ಇಲ್ಲಿ ಅನುವಾದಿಸಿ ಕೊಡಲಾಗಿದೆ.

೧

ಮನೆಯವರಿಗೆ....

ಸ್ಕ್ರಾಬ್ರಾಂಚ್, ಡಿಸೆಂಬರ್ - ೧೯೨೨

(....) ನಾನು ನಿಮಗೆ, ಈ ಸ್ಥಳ ಇನ್ನೂ ತುಕ್ಕಬ್ಬವಾಗಿಯೇ ಇದೆ ಅಂತ ಹೇಳೋದನ್ನು ಮರುತುಬಿಟ್ಟಿದ್ದು. (ಬೆಲ್ಲಿಯಂಗಾಗಿ ಪ್ರಾನ್ಸ್ ಮತ್ತು ಹಾಲೆಂಡ್ ಮಧ್ಯ ಭಿನ್ನಾಭಿಪ್ರಾಯ ಬಂದಿರೋದರಿಂದ) ನನ್ನ ರೂಪಿನ ಕಿಟಕಿಯಿಂದ ಕೆಳಗೆ ಸೇನಾಂಕಾಗಳು ಸದಾ ಅತ್ಯಂದಿತ ಸುಳಿದಾಪುತ್ತಿವೆ. ಸಾವಜನಿಕ ಚೌಕಗಳಲ್ಲಿ ಸೇನಾ ತುಕಡಿಗಳು ಕವಾಯಿತು ನಡೆಸುತ್ತಿವೆ. ಒಡಕಿನ ಗೋಡೆಯ ಮೇಲೆ

ಬಂದೂಕುಗಳನ್ನು ನೆಟ್ಟು ನಿಲ್ಲಿಸಲಾಗುತ್ತಿದೆ. ಸದ್ಯ ನನ್ನ ಬಳಿ ಒಂದು ರಾಜಕೀಯ ವಿಧಂಬನೆಯನ್ನು ಬರೆಯುವಷ್ಟು ಪುರುಷೋತ್ತಿಲ್ಲ; ಅಲ್ಲದೆ ಅದು ಈಗ ಅಗತ್ಯವೆಂದು ನನಗೆ ಅನ್ವಿಸುತ್ತಲೂ ಇಲ್ಲ. ಇದೆಲ್ಲ ಕೇವಲ ತಮಾಷೆ, ಪ್ರಹಸನ ಅಲ್ಲದೆ ಮತ್ತೇನೂ ಅಲ್ಲ. ಚಪ್ಪಾಳೆಯಿಕ್ಕೆ ಬಾಗಿ ಬೆನ್ನು ನೀಡುವ ಜನರ ಮಂದೆ ಎಲ್ಲವನ್ನೂ ನಾಶಮಾಡುತ್ತಾ ಹೋಗುವ ರಾಜ, ವ್ಯವಸ್ಥೆ ...

೨

ಮನೆಯವರಿಗೆ....

ಸ್ಕ್ರಾಬ್ರಾಂಚ್, ೫ ಏಪ್ರಿಲ್ - ೧೯೨೨

ಘೂರ್ಂಕೋಫ್ಟರ್ ಪ್ರಾಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳಿಳ್ಳ ಪತ್ರ ಇಂದು ತಲುಪಿತು. ನನ್ನ ಅಭಿಪ್ರಾಯ ಹೀಗೆ: ನಾವು ಬದುಕುತ್ತಿರುವ ಈ ಕಾಲದಲ್ಲಿ ಭರವಸೆ ಇಟ್ಟುಕೊಳ್ಳಬಹುದಾದುದೆಂದರೆ ಅದು ಹಿಂಸೆ. ನಮ್ಮ ರಾಜವುನೆತನದ ವಾರಸುದಾರರಿಂದ ಏನನ್ನು ನಿರೀಕ್ಷಿಸಬಹುದು ಎಂಬುದು ನಮಗೆ ಈಗಾಗಲೇ ಮನದಭಾಗಿದೆ. ಅವರು ನೀಡುವ ಜೀದಾಯುದ ರಿಯಾಯಿತಿಗಳೊಂದೊಂದೂ ಅವರ ಸ್ವಂತ ಅಗತ್ಯಗಳಿಂದ ಪ್ರೇರಿತವಾದವು. ಆ ರಿಯಾಯಿತಿಗಳು ನನ್ನಂತಹ ಮೂರಿಂ ಜನಸಮೂಹ ತೋಟ್ಟಿರುವ ಹರಕತು ಅಂಗಿ ತನ್ನನ್ನು ಬಿಗಿಯುತ್ತಿರುವುದನ್ನು ಮರೆಯುವಂತೆ ವಾಡಲು ನವ್ವುಡೆಗೆ ಹಾರಿಬಿಡುವ ಅತ್ಯಂತ ಅಪ್ರಾವ್ಯಂತಗಳು ಇಂಥಾ ಸಂದರ್ಭದಲ್ಲಿ ಕೆಲವು ಒಬ್ಬ ಜರ್ಮನ್ ಮಾತ್ರ ಹೀಗೆ ದೆಬ್ಬಿ ಬಂದೂಕು ಹಿಡಿದುಕೊಂಡು, ಕಟ್ಟಿಗೆ ಕಟ್ಟಿ ಎತ್ತಿಕೊಂಡು ಸೈನಿಕನಾಗುವಷ್ಟು ಮೂರಿಂ ನಾಗಬಿಲ್ಲ. ನಮ್ಮನ್ನು ನೆಲಕ್ಕೂಂಟಿ ಸಿರುವ ಈ ಸಬ್ಬತೆ-ಸಂಭಾವಿತನ... ನಿಜಕ್ಕೂ ಇದೊಂದು ವ್ಯಂಗ್ಯ. ಇನ್ನೂ ಒಂದು ಶತಮಾನ ನಾವು ಅವರೊಂದಿಗೆ ಹೀಗೆಯೇ ಜೊಲ್ಲುಸುರಿಸುತ್ತಾ ನಡೆದೇವು. ಕೊನಗೆ ನಾವು ನಮ್ಮ ಸಮತೋಲನವನ್ನು ಕಂಡುಕೊಳ್ಳುವ ಹೊತ್ತಿಗೆ, ಅವರ ಮತ್ತು ಅವರ ಅನುಯಾಯಿಗಳ ರಂಗನ ಭಾಷಣಗಳಿಗೆ ಮರುಳಾಗಿ ಹೆಚ್ಚಿನದನ್ನು ಕಳೆದು ಕೊಂಡಿದ್ದೇವೆ ಅನ್ನುವುದನ್ನು ಕಾಣಲೂಬಹುದು. ಕಾಣಿದ್ದರೆ ಏನು ಹೇಳಿಬಣಿ! ಇವತ್ತಿನ ಯುವಕರು ಹಿಂಸೆಯ ಮಾರ್ಗ ಹಿಡಿಯುತ್ತಿರುವುದಕ್ಕೆ ಎಲ್ಲರಿಂದಲೂ ಹಳಿಸಿಕೊಳ್ಳುತ್ತಿದ್ದಾರೆ. ಆದರೆ ನಾನು ಕೇಳುತ್ತೇನೆ – ನಾವಿಲ್ಲ ಸದಾ ಹಿಂಸೆಯ ಕೊಪದಲ್ಲಿಯೇ ಇದ್ದೇವೆ ಅಂತ ಅನ್ವಿಸುವುದಿಲ್ಲವೇ? ಜ್ಯೇಷ್ಠಿನಲ್ಲೇ ಹಟ್ಟಿ ಅಲ್ಲೇ ಬೆಳೆದು ಬಂದಿರುವುದರಿಂದ ಕೃಕಾಲಾಗಳಿಗೆ ಸರಪಳಿ ಬಿಗಿಸಿಕೊಂಡು, ಬಾಯಿಗೆ ಒತ್ತಿದ ಬಿರಡೆಯೊಂದಿಗೆ ನಾವೋಂದು ಕತ್ತಲ ಕೂಪದೊಳಗಿ ಸಿಕ್ಕಿಹಾಕಿಕೊಂಡಿದ್ದೇವೆ ಅಂತ ನಮಗಿನ್ನೂ ಗುರುತಿಸಿಕೊಳ್ಳಲೇಕ್ಕೆ ಸಾಧ್ಯವಾಗುತ್ತಿಲ್ಲ. ಅದು ನಮ್ಮ ದುರಂತ.

ಇಂಥಾ ‘ಕಾನೊನಿನ ಸ್ಥಿತಿ’ ಅನ್ನವುದನ್ನು ಏನಂತ ಕರೆಯೋಣ ? ಕೆಲವೇ ಮಂದಿನಗಣ್ಯ ಉದ್ದಟ ಜನರ ಅವಶ್ಯಕತೆಗಳನ್ನು ಪೂರ್ವೇಸುವುದಕಾಗಿ ಸಹಸ್ರ ಸಹಸ್ರ ಜನಸಮುದಾಯವನ್ನು ಅದುಮಿಟ್ಟು ಪಶುಗಳ ಮಟ್ಟಕ್ಕೆ ಇಳಿಸುವುದನ್ನು ‘ಕಾನೊನು’ ಎಂದು ಕರೆಯೋಣವೇ ? ಮತ್ತೆ ಆ ಕಾನೊನು – ಮಿಲಿಟರಿಯ ಕ್ಲೂರ ಶಕ್ತಿಯಿಂದ ಅದರ ಬುದ್ಧಿಷ್ಟನ ಕುತ್ತಂತಿ ಪತ್ತೆದಾರರಿಂದ ಬೆಂಬಲಿಸಲ್ಪಟ್ಟ ಆ ಕಾನೊನೆಂಬುದೇ – ಯಾವತ್ತಿಗೂ ನಿರಂತರ ಹಿಂಸೆ. ನ್ಯಾಯಕ್ಕೆ ಇದು ಆತ್ಮಂತಿಕ ವಿರೋಧ. ಇಂಥಾ ಹೇರಳ ಕಾರಣಗಳಿಂದಾಗಿ ನನಗೆ ಸಾಧ್ಯವಾದಗಳೆಲ್ಲ ನಾನು ನನ್ನ ಮಾತುಗಳಲ್ಲಾಗಲಿ ಅಧವಾ ಕೃತಿಗಳಲ್ಲಾಗಲಿ ಅದನ್ನು ವಿರೋಧಿಸುತ್ತೇನೆ. ಹಿಂದೆ ಆಗಿರುವುದರಲ್ಲಿ, ಅಧವಾ ಮುಂದೆ ಆಗಲಿಕ್ಕಿರುವುದರಲ್ಲಿ ನಾನು ನನ್ನನ್ನು ಗುರುತಿಸಿಕೊಳ್ಳಲಿರುವ ಪಕ್ಷದಲ್ಲಿ, ಅದು ಕೇವಲ ಭಯ ಅಧವಾ ಅನಾಸಕ್ತಿಯ ಕಾರಣಗಳಿಂದಲ್ಲ, ಬದಲಾಗಿ ಸದ್ಯ ನಮ್ಮ ಸುತ್ತ ನಡೆಯುತ್ತಿರುವ ಯಾವ ಕ್ರಾಂತಿಕಾರಿ ಘಟನಾವಳಿಗಳೂ ನಾವು ನಮ್ಮ ಹಕ್ಕುಗಳಾಗಿ ಹೋರಾಡುತ್ತಿದ್ದೀವೆ ಎನ್ನವುದನ್ನು ಗಣಿಸದೆ, ನಮ್ಮನ್ನು ನಿಕ್ಷೇಪಿಸಿ ಕಾಣುತ್ತಿವೆ ಎನ್ನುವ ಕಾರಣಕಾಗಿ. ಇಂಥಾ ಹುಟ್ಟು ದೃಷ್ಟಿಕೋನ ದಿಂದಾಗಿಯೇ ಇತ್ತಂಕೊಫ್ಟಾಗ್ ನಂತಹ ಘಟನೆಗಳು ಸಂಭವಿಸುತ್ತವೆ. ಅದಕಾಗಿ ಅಪಾರ ಬೆಲೆ ತೆರಬೇಕಾಗುತ್ತದೆ. ಆದರೆ ತಪ್ಪಿ ಮಾಡುವುದೇನೂ ದೊಡ್ಡ ಪಾಪವಲ್ಲ. ನಾನು ಆ ಅಧಿಕೃತಿಗೆ ವ್ಯಕ್ತಿಗಳಾಗಿ ನನ್ನ ಹೃದಯದ ಆಳದಿಂದ ಸಂತಾಪ ವ್ಯಕ್ತಪಡಿಸುತ್ತೇನೆ. ಈ ವ್ಯವಹಾರದಲ್ಲಿ ನನ್ನ ಗೆಳೆಯರಾರೂ ಭಾಗವಹಿಸಿರಲಿಕ್ಕಿಲ್ಲ ಎಂದೂ ಅಶಿಸುತ್ತೇನೆ.

೩

ಮನೆಯವರಿಗೆ....

(...) ನಾನು ಯಾವತ್ತಿಗೂ ನನ್ನ ದೈತ್ಯಗಳಿಗನುಂಬಾಗಿ ನಡೆಯುವ ವನು. ಒಂದು ಜನಸಮುದಾಯದ ಅದಮ್ಯ ಆಕಾಂಕ್ಷೆಗಳು ವಾತ್ರ ಬದಲಾವಣೆಯನ್ನು ತರಬಿಲ್ಲವು, ಅದುಬಿಟ್ಟು, ಯಾವುದೇ ವ್ಯಕ್ತಿಗತ ಕ್ರಿಯೆಯಾಗಲೇ ಬೊಳ್ಳೆಗಳಾಗಲೇ ಅದು ಮೂಲಿಕತನ ಮತ್ತು ಕಾಲವನ್ನು ಕೊಲ್ಲುವ ಬರಿ ಜೊಳ್ಳು ಕೆಲಸ ಎಂಬುದು ಸಾವಕಾಶವಾಗಿ ನನಗೆ ಅರಿವಾಗುತ್ತಿದೆ. ಅವನು ಬರೆಯುತ್ತಾನೆ, ಆದರೆ ಯಾರೂ ಅದನ್ನು ಓದುವವರಿಲ್ಲ; ಬೊಳ್ಳಿದುತ್ತಾನೆ, ಯಾರೂ ಕೇಳಿಸಿಕೊಳ್ಳುವುದಿಲ್ಲ; ಧುಮುಕುತ್ತಾನೆ, ಯಾರೂ ಕೈಚೋಡಿಸುವವರಿಲ್ಲ. ಹಾಗಂತ ಇಲ್ಲಿನ ಈ ಪೋಕ್ಕು ರಾಜಕಾರಣದಲ್ಲಿ ಅಧವಾ ಕ್ರಾಂತಿಕಾರಿ ಧೋಳಿಗಳಲ್ಲಿ ಸೇರಿಕೊಳ್ಳುವ ಇರಾದೆ ಯುಳ್ಳವನು ನಾನು ಎನ್ನುವ ಭ್ರಮೆಯೂ ನಿಮಗೆ ಬೇಡ.

೪

ಆಗಸ್ಟ್ ಸ್ಪ್ರೇಬರ್‌ನಿಗೆ...

(...) ನಾನೀಗ ತಪ್ಪಣಾಸ್ತುದ ಕಡೆಗೆ ನನ್ನ ಮನಸ್ಸನ್ನು ತಿರುಗಿಸುತ್ತಿದ್ದೇನೆ. ಈ ತಾಂತ್ರಿಕ ಭಾಷೆ ಭಯಾನಕವಾಗಿದೆ. ಅದು ಯಾಕೆ ಮಾನವೀಯ ಸಂಗತಿಗಳನ್ನು ಮಾನವೀಯ ಭಾವಯಲ್ಲಿ ಮಾತಾಡುವುದಿಲ್ಲ ? ಅದರೆ ಅದೊಂದೇ ನನ್ನ ದೊಡ್ಡ ಚಿಂತೆಯಲ್ಲ. ಜೊಳ್ಳುಗಳನ್ನು ಬಿಟ್ಟರೆ ಇಲ್ಲಿ ಇನ್ನೇನೂ ಒಡೆದು ನೋಡುವಂಥಾದ್ದು ಇಲ್ಲ ಎಂಬ ನನ್ನ ತಿರಸ್ಕಾರ ಮತ್ತು ಅಪ್ರಭುದ್ಧತೆಯನ್ನು ಕಂಡುಕೊಂಡು ನನ್ನ ಬಗ್ಗೆ ನಾನೇ ನಗಾಡುತ್ತೇನೆ. ಅದರೆ ಈ ಜಗತ್ತಿನಲ್ಲಿ ನಮ್ಮನ್ನೇಂದು ಕತ್ತಮೇಲೆ ಅಧವಾ ಅಂಥಾ ಇನ್ನೊಂದರ ಮೇಲೆ ಕೂರಿಸಿ ‘ನೋಡುವ್ವಾ ಜಗತ್ತು’ ಅಂತ ಅಣ್ಣಿಬಿಟ್ಟಿದ್ದಾರೆ. ದೇವರಾಜನೂ ನಾವೆಲ್ಲ ಅದಕ್ಕೆ ಬಗ್ಗಿಬಿಟ್ಟಿದ್ದೇವೆ. ಇನ್ನೂ ಪ್ರಸ್ತುಕಗಳು ಅಭ್ಯಾಸುತ್ತಿರುವ ವರಿಗೆ ಆ ಕ್ರಿಯೆಗಳ ಹೊಟ್ಟೆತುಂಬಿಸುವ ಕಳಿಗಡಗಳ ಬಗ್ಗೆ ನಾವೇನೂ ಜಿಂತೆ ಮಾಡಬೇಕಾಗಲ್ಲ, ಬಿಡು.

ರಾಜಕೀಯ ಪರಿಸ್ಥಿತಿಗಳಿಂತೂ ನನಗೆ ಹುಟ್ಟು ಹಿಡಿಸುತ್ತವೆ. ರಾಜ ಕುಮಾರರು ಮತ್ತು ಧಾರಾಲಿಗಳು ಕೂಡುಕೊಂಡು ತಮ್ಮ ಅಸಂಗತ ಪ್ರಹಸನ ನಡೆಸುತ್ತಿರುವ ರಥಗಳನ್ನು ಬಡಜನರು ತಾಳ್ಳೆಯಿಂದ ಭುಜಕೊಟ್ಟು ಎಳೆಯುತ್ತಿದ್ದಾರೆ. ಪ್ರತಿ ರಾತ್ರಿಯೂ ಬೆಳಕಿಗಾಗಿ ಮತ್ತು ಹಗ್ಗಿಗಳಾಗಿ ಪ್ರಾಧಿಕಸುತ್ತೇನೆ....

೫

ಪ್ರಿಯತಮೇಗೆ ....

ನಾನೀಗ ಪ್ರೇಂಚ್ ಕ್ರಾಂತಿಯ ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದೇನೆ. ಇತಿಹಾಸದ ಭಯಾನಕತೆಗೆ ಬೆದರಿ ನುಟ್ಟು ನೂರಾಗುತ್ತೇನೆ. ಮಾನವ ಸ್ವಭಾವದ ಭಯಾಂಕರ ವಿಕಾಸನತೆಗೆ ನಡುಗಾತ್ತೇನೆ. ವಾನವ ಸಂಬಂಧಿಗಳ ನಡುವಿನ ತಡೆಯಾಗದ ವಿಶ್ವಿತ್ವ ವಿಕಾಸವನ್ನೂ ಕಾಣುತ್ತೇನೆ. ಅವೆಲ್ಲವನ್ನೂ ನಾವು ಹಂಡಿಕೊಳ್ಳುತ್ತೇವೆ, ಆದರೆ ಅದು ಯಾರೊಬ್ಬರದೂ ಅಲ್ಲ. ನಾವು ಬಬ್ಬಿಬ್ಬರೇ ಹೊಳ್ಳುಗಾಳಿ ಬೀಸುತ್ತೇವೆ. ಇಲ್ಲಿ ಅಧ್ಯಾತ್ಮ ಎನ್ನುವುದು ಕೇವಲ ಕನಸು. ಪ್ರತಿಭಾವ್ಯಾಸ ಆಳುವಿಕೆ ನಿಯಮ ಒಂದು ಗೊಂಬೆಯಾಟ, ಉಕ್ಕಿನ ಕಾನೊನಿನ ಜೊತೆ ಹಾಸ್ಯಾಸ್ತದ ಹೊಡೆದಾಟ – ಇದನ್ನೆಲ್ಲ ಕಂಡುಕೊಳ್ಳುವುದೇ ಅಷ್ಟುವರ್ಷ ಒಳನೋಟ, ಅದನ್ನು ತಡೆಯುವುದು ವಾತ್ರ ಅಸಾಧ್ಯ. ಈ ಇತಿಹಾಸದ ಸ್ವಾರಕಗಳ, ಮೈಲುಗಲ್ಲಾಗಳ ಮುಂದೆ ಬಾಗುವಂತಹ ಯಾವ ಅವಘಡವೂ ನನ್ನೊಂದ ಆಗದಿರಲಿ ಎಂದು ಬೇಡಿಕೊಳ್ಳುತ್ತೇನೆ. ನನ್ನ ಕಂಳ್ಳಿ ರಕ್ತಕ್ಕೆ ಬಗ್ಗಿಕೊಂಡುಬಿಟ್ಟಿದೆ. ಹಾಗಂತ ನಾನು

ಎರಡಲಗಿನ ಕತ್ತಿಯೇನಲ್ಲ. ಮನುಷ್ಯ ಕುಲವನ್ನೇ ಅದಃಪತನಕ್ಕಿಲಿಸಿರುವ ಈ ‘ವಾಡತಕ್ಕದ್ದು....ತಕ್ಕದ್ದು....ತಕ್ಕದ್ದು’ ಶಬ್ದವನ್ನು ಉಚ್ಚಾಟಿಸಿಬಿಡಬೇಕು. ನಮ್ಮೊಳಗಿನ ಆ ಸುಳ್ಳ, ಕೊಲೆಗಾರ, ಕಳ್ಳ... ಯಾರು? ಅದನ್ನು ಏನಂತ ಗುರುತಿಸೋದು? ಈ ಚಿಂತನೆಗಳನ್ನು ಇನ್ನೂ ಮುಂದಕ್ಕೆ ಒಯ್ಯೋದಕ್ಕೆ ನನಗೆ ಮನಸ್ಸಿಲ್ಲ. ನನ್ನ ಈ ತಣ್ಣಿಗಿನ ಚಿತ್ತಹಿಂಸೆಯಿಂದ ಭಾರವಾದ ತಲೆಯನ್ನು ನಿನ್ನ ಎದೆಗೊತ್ತಿ ಮಲಗುವಂತಿದ್ದರಿ! (...) ನನ್ನ ಈ ಅನಾರೋಗ್ಯವನ್ನು ನಾನೇ ಹಳಿದುಕೊಳ್ಳುತ್ತೇನೆ. ಈ ಜ್ಞಾರ ನನ್ನನ್ನು ಪ್ರೇರಿಯ ಹಾಗೆ ತೋಳುಗಳಿಂದಪ್ಪಿ, ಎಲ್ಲ ಕಡೆ ಮುತ್ತಿಟ್ಟು ಕುದಿಸುತ್ತಿದೆ. ನನ್ನನ್ನು ಕತ್ತಲೇ ಮುತ್ತಿಕೊಂಡಿದೆ. ಕೊನೆಯಿಲ್ಲದಂತೆ ನನ್ನ ಜ್ಞಾದಯ ಜಿಕ್ಕತ್ತದೆ... ಭಾರವಾಗುತ್ತದೆ. ಕತ್ತಲೇಯನ್ನು ಸೀಳಿಕೊಂಡು ಇಂಬಾಕುತ್ತವೆ, ಕೈಗಳು... ತುಟಿ... ಘುರುವಾಗಿ ನನ್ನನ್ನು ಸ್ವರ್ಥಿಸುತ್ತವೆ... ಆದರೆ ಈಗ? ಮತ್ತೇನು? ನನ್ನ ಈ ನೋವಿನಿಂದ ಈ ಎಲ್ಲ ತೋರ್ಯಾಟಗಳಿಂದ ನನ್ನನ್ನು ನಾನು ಸಂತೇ ಸಿಕೊಳ್ಳುವಷ್ಟು ತಕ್ಕನಲ್ಲ. ರೈನ್ ಸೇತುವೆಯನ್ನು ದಾಟಿದಾಗಿನಿಂದ ನಾನು ವಿನಾಶದ ಯಾವ ಅಂಖಿಗೆ ತಲುಪಿದ್ದೇನೆಂದರೆ, ಯಾವೋಂದು ಭಾವನೆಯೂ ನನ್ನೊಳಗೆ ಇಂಬಾಕುಹಾಕುತ್ತಿಲ್ಲ. ನಾನೋಂದು ಸ್ವಯಂಬಾಲಿತ ಯಂತ್ರವಷ್ಟೇ; ನನ್ನ ಆತ್ಮವನ್ನು ನನ್ನಿಂದ ಕಿತ್ತೊಯ್ದಾಗಿದೆ...

ತ್ತ

ತ್ತಿಯತಮೀಗೆ...

ಗಿಸ್ಕ್ರೇನ್, ೧೦ ಮಾರ್ಚ್, ೧೯೬೪

ಇಡೀ ವಾರದಲ್ಲಿ ಹೊದಲ ಬಾರಿಗೆ ಇವತ್ತು ಒಂದು ಸ್ವಷ್ಟಿತಯೆ ಕೀರಣ ಕಾಣಿಸಿದೆ. ಸದಾ ಸಿಡಿಯುವ ತಲೆ ಮತ್ತು ಜ್ಞಾರ, ರಾತ್ರಿಯಲ್ಲಿ ಕೆಲವೇ ಗಂಟೆಗಳಷ್ಟು ಹರಕ ವಿಶ್ವಾಂತಿ. ರಾತ್ರಿ ಎರಡು ಗಂಟೆಗಿಂತ ಮುಂಚೆ ನನಗೆ ಮಲಗಳಾಗುತ್ತಿಲ್ಲ. ನಂತರವೂ ಗಿಜಿಗಿಡಿ ಯೋಜನೆಗಳ ಸಮುದ್ರದೆಳಗೆ ಕರಿಹೊಗಿ ನಿದ್ದೆಯಿಂದ ಹೊರದೂ ಡಲ್ಪಟ್ಟು, ಆ ಯೋಜನಾ ಸಮುದ್ರದಲ್ಲಿ ನನ್ನ ಪ್ರಜ್ಞೆಯೆನ್ನುವುದು ಮಸೂಕಿಗಿ ಸಂಪೂರ್ಣ ಕರಿಹೊಗಿಬಿಡುತ್ತದೆ. ನನ್ನ ಈ ವರ್ನಾ ನಿನ್ನನ್ನೇವ್ಯೋ ನನ್ನನ್ನು ಅಷ್ಟೇ ಚಿತ್ತಹಿಂಸೆಗೊಳಗುಮಾಡುತ್ತದೆ. ಆದರೆ ಹೊಂಟೆ ಕಳೆದುಕೊಂಡ ಅಸಹಾಯಕ ನಾನು. ಡಾರ್ಕ್‌ಎಂಂಗ್... ಡಿಯರ್ ಡಾರ್ಕ್‌ಎಂಂಗ್, ನೀನು ನನ್ನನ್ನು ಕ್ಷಮಿಸುತ್ತಿರುತ್ತಾನೆ?

ನಾನು ಈಗಷ್ಟೇ ಹೊರಗಿನಿಂದ ಬಂದೆ. ಸಾಲಿರಾರು ಕಡಲಕಾಗೆಗಳು ಏಕಕಂತದಿಂದ ಕೊಗುತ್ತಿರುವ ಶಬ್ದ ಈ ಬೇಸಿಗೆ ಬೇಗೆಯ ಗಾಳಿಯನ್ನು ಸೀಳುತ್ತಿದೆ. ಭೂಮಿಯ ಮೇಲೊಂದು ದೊಡ್ಡ ಭಾರವಾದ ಮೋಡ ಕೆವಿದುಕೊಂಡಂತಿದೆ. ಗಾಳಿಯ ಆಳವಾದ ಫಜನ ಅದರ ಸಂಗೀತದ ಹೆಚ್ಚಿಸ್ವಾಪ್ತಿ ದಂತ ಕೇಳಿಸುತ್ತಿದೆ. ವಸಂತದ ಹವೆ ನನ್ನ ನನ್ನ ಪಾಶ್ಚಾತ್ಯವಾಯುವಿನಿಂದ ಬಡಿದೆಬ್ಬಿಸಿತ್ತು. ನಾನು ನನ್ನ ಬಗ್ಗೆಯೇ

ಹೆದರಿಕೊಂಡುಬಿಟ್ಟಿದ್ದೆ. ಸತ್ತುಹೋಗಿದ್ದೇನೆ ಅನ್ನುವ ಭಾವನೆ ನನ್ನನ್ನು ಕೆವಿದುಕೊಂಡು ಬಿಟ್ಟಿತ್ತು. ಎದುರಾಗುವ ಪ್ರತಿಯೊಂದು ಮುಖವೂ ಸಾವಿನ ಮುಖದಂತೆ, ಕೊಳ್ಳಿಗಳು ನಿಭಾವುವಕಾಗಿ, ಗಲ್ಲಗಳು ಕರಗಿದ ಮೇಣಾದಂತೆ. ಮತ್ತೆ ಯಂತ್ರ ಬಾಲೂ ಆದ ತರ್ಕಾಕ್ಕಣ ಕೈಕಾಲುಗಳು ತಿರುಚಿಕೊಂಡು, ಗಂಟಲೆಲ್ಲ ಕರುಚಿನಲ್ಲಿ ಹರಿದು ಹೋಗುತ್ತದೆ. ಕೊಡಲೇ ಕೊನೆಯಿಲ್ಲದ ಆಗ್ರಹನಾನ ಮಂದ್ರದ್ವಿನಿ ಬಂದೇ ಸಮನೆ ಕೇಳಲಾರಂಭಿಸುತ್ತದೆ. ಆಗ್ರಹನಾ ಕೇಳಿನಲ್ಲಿಟ್ಟಿಬ್ಬಾರಲ್ಲಾಗಳು ಪ್ರೋಗ್ಲಾಸುಗಳು ನೆಗೆದು ಕೂಣಿದಾಡುವುದಕ್ಕೆ, ಗಿರಿಕ ಹೊಡೆಯುವುದಕ್ಕೆ ಆರಂಭಿಸುತ್ತವೆ. ನಾನು ಆ ಸಂಗೀತ ಕಳ್ಳೇರಿಯನ್ನು ಧಿಕ್ಕರಿಸುತ್ತೇನೆ, ಆಗ್ರಹನ್ನೂ, ಆ ರಾಗವಿನ್ನಾಸವನ್ನೂ... ಓಹ್ಹಾ! ನಾವು ಬೊಬ್ಬಿಡುವ ಬದ ಸಂಗೀತಗಾರರು, ಮೋಡಗಳನ್ನು ಸೀಳಿಕೊಂಡು ಮೇಲಕ್ಕೆದ್ದು ಯಾವುದೋ ಪಾರಲೋಕಿಕ ಕಿಟಿಗಳಲ್ಲಿ ಸಂಗೀತದ ಸುಮಧುರ ಆಲಾಪಗಳಾಗಿ ಸಾಯಾವುದಕ್ಕಾಗಿಯೇ ಈ ರೀತಿ ಚಿತ್ತಹಿಂಸೆಯಿಂದ ಕರುಚಿಕೊಳ್ಳುತ್ತಾ ನರಳು ತೈವೆಯೇ? ನಾನು ನಂಬಿಕೆಗಳನ್ನು ಕೆಟ್ಟಿದಾಗಿ ಆಡಿಕೊಳ್ಳುತ್ತಿಲ್ಲ; ಆದರೆ ಇಡೀ ಮನುಷ್ಯ ಸಂಕುಲವೇ ಹಾಗೆ ಮಾಡುತ್ತಿದೆ. ಹಿಂಗಢ್ಳೂ ನಾನು ಮತ್ತೆ ಶಿಕ್ಷೆಗೆ ಗುರಿಯಾಗುತ್ತೇನೆ... ನನ್ನ ಧ್ವನಿಗೆ ಮತ್ತು ಕನ್ಡಿಗೆ ಹೆದರಿ ಮುಖ ಮುಖ್ಯಕೊಳ್ಳುತ್ತೇನೆ. ಡಾರ್ಕ್‌ಎಂಂಗ್, ನಾನು ಮಾನ್ಯ ಕ್ವಾಲೋಚ್ ಹಾಫ್‌ಮನ್‌ ಹತ್ತಿರ ಸೇರಿಕೊಳ್ಳಬಹುದಿತ್ತಲ್ಲ? ನಾನೋಬ್ಬಿ ರೂಪದರ್ಶಿಯಾಗಿ ಸಾಕಷ್ಟು ಹಣವನ್ನೂ ಗಳಿಸಬಹುದಿತ್ತು. ಹೌದು, ನೋಡು... ನಾನೀಗೆ ಇನ್ನು ಕುತೂಹಲಕರವಾಗಿ ಬೆಳೆಯುವುದಕ್ಕೆ ಆರಂಭಿಸಿದ್ದೇನೆ...

ನಾಳೆಯಿಂದ ಎರಡು ವಾರಗಳ ರಚಿ ಆರಂಭವಾಗುತ್ತಿದೆ. ನನ್ನನ್ನು ಅವರು ಇಲ್ಲಿಂದ ಹೋಗುವುದಕ್ಕೆ ಬಿಡಿದ್ದರೆ, ನಾನು ರಹಸ್ಯವಾಗಿ ಕದ್ದಾದರೂ ಹೋಗುತ್ತೇನೆ. ನನ್ನ ಈ ಅಸಹ್ಯಕರ ಸ್ಥಿತಿಗೆ ಒಂದು ಕೊನೆ ತಂದುಕೊಳ್ಳುತ್ತೇನೆಂದು ಪ್ರತಿಜ್ಞೆ ಮಾಡಿಕೊಂಡಿದ್ದೇನೆ. ನನ್ನ ಮಾನಸಿಕ ಸಾಂಸ್ಕಾರಿಕ ಹರಿದು ತಿಂದಿಯಾಗಿದೆ. ಕೆಲಸ ಮಾಡುವುದಂತೂ ಅಸಾಧ್ಯವಾಗಿದೆ. ಎಂಥಾ ಅಸಹನೀಯ ನಿಸ್ತೇಜ ಸ್ಥಿತಿಗೆ ತಕ್ಷಾಲ್ಪ್ರಯೋಧೆನೆಂದರೆ, ಈ ಸಂದರ್ಭದಲ್ಲಿ ಯಾವುದೇ ಒಂದು ಯೋಜನೆಗೂ ಸ್ವಷ್ಟಿ ಸಿಗುತ್ತಿಲ್ಲ. ನಮ್ಮೊಳಗೆ ಎಲ್ಲವೂ ತಲೆಕೆಳಗಾಗಿ ದುಮ್ಮಿ ಹೊಡೆಯುತ್ತಿವೆ. ಎದೆಯಾಳದ ಭಾವಗಳನ್ನು ತಡವಿಕೊಳ್ಳುವಂತಹ ಯಾವುದಾದರೊಂದು ದಾರಿ ನನಗೆ ಸಿಕ್ಕಿದ್ದರಿ...! ಆದರೆ... ನನ್ನ ನೋವಿಗೆ ನನ್ನಲ್ಲಿ ಜೀರುದನಿಯಿಲ್ಲ ನನ್ನ ಸಂಕೊಣಕ್ಕೆ ಉತ್ತರಿಸಿತ ಫೋನೆವಾಲಿಲ್ಲ ನನ್ನ ಬುಂಗಿಗೊಂದು ಸಾಂಗತ್ಯವಿಲ್ಲ ಹಿಂಗೆ ಮುಕ್ಕೆನಾಗಿರುವುದು ನನಗೆ ಒದಗಿಬಂದ ಶಿಕ್ಷೆ.

ನನ್ನ ಪತ್ರಗಳನ್ನು ಓದಬೇಡವೆಂದು ನಿನಗೆ ಸಾಮಿರ ಸಾಮಿರ ಭಾರಿ ಹೇಳಿದ್ದೇನೆ. ನಿನ್ನ ಬಗ್ಗೆ ಒಂದಾದರೂ ಮಧುರ ಉದ್ದಾರ ನನ್ನಿಂದ ಸಾಧ್ಯವಾಗಿದ್ದರೆ! ನಾನು ನಿನ್ನನ್ನೂ ಸಹ ಗೊತ್ತುಗುರಿಯಲ್ಲದ ಕವಲುದಾರಿಗಳಲ್ಲಿ ಕೆಣ್ಣೆಕಟ್ಟಿ ಎಳೆದೂಯ್ಯಾತ್ಮಿದ್ದೇನೆ.

ನೀನೀಗ ಆ ನನ್ನ ಕಗ್ಗತ್ತಲ ಕೋಣೆಯಲ್ಲಿ ಕಣ್ಣೆರು ತಂಬಿ ಕುಳಿತಿರುತ್ತಿರುತ್ತೀರೆ. ನಾನಲ್ಲಿಗೆ ಆದಷ್ಟು ಬೇಗನೆ ಬರಬೇಕು. ಕಳೆದೆರಡು ವಾರಗಳಿಂದ ಸದಾ ಕರ್ಣೆದುರಿಗೆ ನಿನ್ನ ಚಿತ್ರವನ್ನು ಕಾಣುತ್ತೇನೆ. ಪ್ರತೀ ಕನಸಿನಲ್ಲಾ ನೀನೇ. ನನ್ನ ಮುಂದೆ ಸದಾ ನಿನ್ನ ನೇರಳು ಕೆಂದುಕೊಂಡಿರುತ್ತದೆ – ಸುಧವ ಸೂರ್ಯನನ್ನು ನೋಡುವಾಗೆ ಕಾಣುವ ಮಂಜು-ಮರಿಚಿಕೆಯಂತೆ. ಸಂತೋಷದ ದುಸ್ಪತ ಭಾವನೆಗಳಿಗಾಗಿ ಹಪಹರಿಸುತ್ತಿದ್ದೇನೆ ನಾನು. ಆದಷ್ಟು ಬೇಗ ಆದನ್ನು ಕಂಡುಕೊಳ್ಳುತ್ತೇನೆ, ಕಾಣುತ್ತೇನೆ, ನಿನ್ನ ಜೊತೆ.

೨

ಮನೆಯವರಿಗೆ...

ಗಿಸ್ನೇರ್, ಆಗಸ್ಟ್ ೫ - ೧೯೬೭

(...)ನಾನು ಅಲ್ಲಿಂದ ಹೊರಡುವುದಕ್ಕೆ ಅಧರಗಂಟೆ ಮುಂಚಿತವಷ್ಟೇ ಮಿನಿಗೋಡೊನನ್ನು ಬಂಧಿಸಿ ಷೈಡ್‌ಬಾರ್‌ಗೆ ಬಯ್ದಿರುವ ಸುಧಿಯನ್ನು ನಿಮಗೆ ತಿಳಿಸಿದ್ದೇನೆ ಅಂತ ನೆನಪು. ಅವನ ಬಂಧನದ ಕಾರಣ ನಿನಗೆ ತಿಳಿಯದು. ನಮ್ಮ ಯೂನಿವರ್ಸಿಟಿಯ ಬುದ್ಧಿವಂತ ನ್ಯಾಯಾಧಿಕಾರಿ ಪ್ರಕಾರ ನನ್ನ ಪಲಾಯನವೇ ಅವನ ಬಂಧನಕ್ಕೆ ಕಾರಣವಂತೆ. ನಾನಿಲ್ಲಿಗೆ ಬಂದಾಗ ನನ್ನ ಕಪಾಟನ್ನು ಸೀಲ್ ಮಾಡಲಾಗಿತ್ತು; ನನ್ನ ಕಾಗದ ಪತ್ರಗಳನ್ನಲ್ಲ ಕಿತ್ತುಡಿ ಹುಡುಕಿದ್ದಾರೆ ಎಂಬ ಸುದ್ದು ಕಿವಿಗೆ ಬಿತ್ತು.

ನಾನು ಕೇಳಿದಾಗ ಸೀಲ್ ಓಪನ್ ಮಾಡಿದರು, ಕಾಗದ ಪತ್ರಗಳನ್ನು ವಾಪಾಸುಕೊಟ್ಟಿರು. ಆದರಲ್ಲಿದ್ದದ್ದು ನಿಮ್ಮ ಮತ್ತು ಕೆಲವು ಗೆಳೆಯರ ಪತ್ರಗಳಷ್ಟೇ. ಇನ್ನೂಕೆಲವು ಷೈಡ್ ಪತ್ರಗಳು ಅವರ ಬಳಿಯಲ್ಲೇ ಇವೆ. ಆದರೆ ಆದನ್ನು ಓದಿದ್ದ ಮೊದಲು ಅವರೊಬ್ಬ ಭಾಷಾ ಅಧ್ಯಾಪಕನನ್ನು ಹುಡುಕಿಕೊಳ್ಳಬೇಕಾದೀತು. ಇಂಥಾ ನಡವಳಿಕೆಯಿಂದ ನನ್ನ ಮೈ ಉರಿಯುತ್ತದೆ. ನನ್ನ ಅತ್ಯಂತ ಪ್ರತಿಕ್ರಿಯಾತ್ಮಕ ಇಂಥಾ ನಾಯಿಗಳ ಕೈಯಲ್ಲಿ ಬಿಯಲಾಗುವುದನ್ನು ನೆನದು ಹುಟ್ಟಿಹಿಡಿದಂತಾಗುತ್ತದೆ....

೩

ಗಜ್‌ಕೋವಾಗೆ...

ಡ್ರೂಮ್‌ಸ್ಟ್ರಾಡ್, ಇಂಥೆಲ್‌ವರಿ, ೧೯೬೭

ಸರ್, (...) ನಾನು ಕಳಿಸಿರುವ ಹಸ್ತಪ್ರತಿಯನ್ನು ಸಾಧ್ಯವಾದಷ್ಟು ಬೇಗ ಓದಿ, ನಿಮ್ಮ ವಿಮರ್ಶಕ ಮನಸ್ಸು ಒಷ್ಟಿಪುದಾದರೆ, ಆದನ್ನು ಮಾನ್ಯ ಸವೃದ್ಧಿಂಡರ್‌ಗೆ ಕಳಿಸಿ ಉತ್ತರ ಬರೆಯುವಂತೆ ತಿಳಿಸಿ ಎಂದು ಕೇಳಿಕೊಳ್ಳುತ್ತೇನೆ.

ದೂರದ್ವಷ್ಟವಶಾತ್, ಪರಿಸ್ಥಿತಿಯ ಒತ್ತಡದಿಂದಾಗಿ ಕೇವಲ ಐದು ವಾರಗಳಲ್ಲಿ

ಇದನ್ನು ಬರೆಯಬೇಕಾಯಿತು ಎನ್ನುವುದನ್ನು ಬಿಟ್ಟರೆ ಈ ಪತ್ರದ ಬಗ್ಗೆ ಇನ್ನೇನನ್ನೂ ಹೇಳಲಾರೆ. ನಾನು ಇದನ್ನು ನಾಟಕ ಬರೆದಾತನ ಪರವಾಗಿ ಹೇಳುತ್ತಿದ್ದೇನೆಯೆ ಹೊರತು ನಾಟಕದ ಪರವಾಗಿ ಅಲ್ಲ. ಈ ಕೃತಿಯ ಮೂಲಕ ಏನನ್ನು ಕಂಡು ಕೊಳ್ಳಬಯಸಿದ್ದೇನೋ ನಿನಗೆ ಗೊತ್ತಿಲ್ಲ. ಆದರೆ ಇತಿಹಾಸದ ಮುಂದೆ ನಾನು ನಾಚಿ ನಿಂತುಕೊಳ್ಳಬೇಕಾದಂತಹ ಅನೇಕ ಕಾರಣಗಳಿವೆ ಎಂಬುದನ್ನೆಂತೂ ತಿಳಿದು ಕೊಂಡಿದ್ದೇನೆ. ಆದರೆ ಪ್ರಕೃತಿಯ ಮುಂದೆ ಮತ್ತು ಷೈಕ್ಷಣಿಕರೂ ಮುಂದೆ ಉಳಿದೆಲ್ಲಾ ಬರಹಗಾರರೂ ಶಾಲೆವಾಕ್ಷಳ ಹಾಗೆ ಕಾಣಿಸುತ್ತಾರೆ ಎನ್ನುವ ಯೋಚನೆಯಿಂದ ಸವಾರಾನ ತಾಳುತ್ತೇನೆ....

೪

ಮನೆಯವರಿಗೆ ...

ವೈಸೋಬಿಗ್‌, ಇ ಮಾಚ್‌, ಇಲಜಿ

(...) ಈಗಷ್ಟೇ ನಾನಿಲ್ಲಿಗೆ ಸುರಕ್ಷಿತವಾಗಿ ಬಂದು ತಲುಪಿದ್ದೇನೆ. ವೇಗದ ಪ್ರಯಾಣ, ಸುಖವಾಗಿತ್ತು. ನನ್ನ ಸುರಕ್ಷೆಯೆ ಬಗ್ಗೆ ನೀವು ಖಾತ್ರಿ ವಾಡಿ ಕೊಳ್ಳಬಹುದು. ನಿನಗೆ ಸ್ಟ್ರೋಬಾರ್‌ನಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ ಎನ್ನುವ ಬಗ್ಗೆ ಖಚಿತ ವಾಹಿಗಳು ಸಿಕ್ಕಿವೆ... ಈ ರೀತಿ ನಿನ್ನ ನೆಲವನ್ನು ಬಿಟ್ಟು ದೂರವಿರಂತೆ ಹಲವು ಕಾರಣಗಳು ನನ್ನನ್ನು ಒತ್ತಾಯಿಸುತ್ತಿವೆ... ನಾನು ರಾಜಕೀಯ ಪ್ರತಿತಂತ್ರಗಳನ್ನು ಹೇಗೆದರೂ ಮುಖಾಮುಖಿಯಾಗುತ್ತಿದ್ದೆ; ಲಿಚಾರಣೆಯ 'ಫ್ಲಿತಾಂ'ಗಳಿಗೆ ನಾನೇನೂ ಹೆದರಬೇಕಾಗಿರಲಿಲ್ಲ, ಆದರೆ ನನ್ನ ಭಯ 'ವಿಚಾರಣೆ'ಯ ಬಗ್ಗೆಯೇ. ಇನ್ನೇರಡು-ಮೂರು ವರ್ಷಗಳಲ್ಲಿ ನಾನು ಅಲ್ಲಿಗೆ ಮರಳುವುದಕ್ಕೆ ಯಾವ ಏಷಯಿವೂ ನಿನಗೆ ಅಡ್ಡಾಗಾಲಾಗಿ ನಿಲ್ಲಲಾರದು ಎಂಬುದು ನಿನಗೆ ಗೊತ್ತಿದೆ. ಈಗೇನಾದರೂ ನಾನಲ್ಲಿದ್ದಿದ್ದರೆ ಷೈಡ್‌ಬಾರ್‌ನ ಜ್ಯಾಲಿನಲ್ಲಿ ಕೂತು ಕೊಳೆಯಬೇಕಾಗುತ್ತಿತ್ತು. ಸಾವಕಾಶವಾಗಿ ನಿನ್ನ ಬಿಡುಗಡೆಯಾಗಿದ್ದರೂ ಆ ಹೊತ್ತಿಗೆ ನಿನ್ನ ದೇಹ - ಮನಸ್ಸು ಎಲ್ಲವೂ ನಾಶವಾಗಿರುತ್ತಿದ್ದವು. ಇಂಥಾದ್ದನ್ನೂ ನಾನು ಕಣ್ಣೆದುರು ಸ್ವಷ್ಟವಾಗಿ ಕಂಡದ್ದರಿಂದ – ಸ್ವಯಂ ನಿಷ್ಕರ್ಮಾನದ – ಈ ಚಿತ್ರಹಿಂಸೆಯನ್ನು ಆಯ್ದುಮಾಡಿ ಕೊಳ್ಳಬೇಕಾಗಿಂತು. ಈಗ ನಾನು ಸ್ವತಂತ್ರ... ಎಲ್ಲವೂ ನಿನ್ನ ಕೈಯಲ್ಲಿದೆ. ವೈದ್ಯಕೀಯ ಮತ್ತು ತಪ್ಪಣಿಸ್ತು ವಿಷಯಗಳನ್ನು ನಾನಿನ್ನ ಹೆಚ್ಚು ಆಳವಾಗಿ ಮತ್ತು ತಲ್ಲಿನನಾಗಿ ಮುಂದುವರಿಸಬಹುದು. ಏಕೆಂದರೆ ಈ ಕ್ಷೇತ್ರದಲ್ಲಿ ಮರಳುತ್ತಿರುತ್ತದೆ ಹುಡುಕಾಟಗಳನ್ನು ಮಾಡುವುದಕ್ಕೆ ಇನ್ನೂ ಸಾಕಷ್ಟು ಅವಕಾಶವಿದೆ. ಅಲ್ಲದೆ, ನಾವು ಬದುಕುತ್ತಿರುವ ಈ ಕಾಲ ಆದಕ್ಕೆ ತಕ್ಕ ಪ್ರಾಮುಖ್ಯತೆಯನ್ನು ನೀಡುತ್ತದೆ. ಅಲ್ಲಿಯ ಗಡಿ ದಾಟಿಬಂದ ಮೇಲೆ ನಾನೀಗ ಬದುಕುವುದನ್ನು

ಪ್ರೀತಿಸುತ್ತಿದ್ದೇನೆ. ನಾನು ನನ್ನ ಕಾಲಮೇಲೆ ನಿಂತಿದ್ದೇನೆ ಎಂಬ ಭಾವನೆಯೇ ನನ್ನಲ್ಲಿ ಶಕ್ತಿಸಂಚಯ ಮಾಡುತ್ತಿರುವುದು. ಡಾಮ್‌ಸ್ಟ್ರಾಡ್ ನಲ್ಲಿ ನನ್ನನ್ನು ಸದಾ ಹಿಂಡಿ ಹಿಂಸಿಸಿದ್ದ ಬಂಧನ ಮತ್ತು ಮುಜಾಗರಗಳ ಗುಪ್ತ ಭಯವನ್ನು ತೋರೆದು ಸ್ಪಷ್ಟಂತ್ರನಾಗಿರುವುದು ತುಂಬಾ ಖುಷಿ ಅನ್ನಿಸುತ್ತಿದೆ.

೧೦

ಮನೆಯವರಿಗೆ...

ಸ್ಟ್ರೋಬರ್ಗ್, ೨೨ ಮಾರ್ಚ್, ೧೯೫೫

(...) ಈಗ ಅಲ್ಲಿ ನಡೆಯುತ್ತಿರುವ ವಿಚಾರಣೆಗಳು ಇಲ್ಲಿ ನಾನು ಮುಂದಿದುವ ಪ್ರತಿ ಹೆಚ್ಚೆಯನ್ನೂ ಸುಖಾಸುಮ್ಮನೆ ದೊಡ್ಡದುಮಾಡುತ್ತವೆ ಎಂಬ ಭಯ ನನ್ನನ್ನು ಕಾಡುತ್ತಿದೆ. ಈಗಾಗಲೇ ಹಲವಾರು ಬಂಧನಗಳಾಗಿವೆ, ಮುಂದೆ ಇನ್ನೂ ಹಲವನ್ನು ನಿರೀಕ್ಷಿಸಬಹುದು. ಮಿನಿಗೇರೋಡ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿಡ್ಡಿದ್ದಾನೆ. ಪಾಪ, ಇಲ್ಲಿಯವರಗೂ ಅವನು ನಮ್ಮ ಕೂಂತಿಕಾರಿ ಚಟುವಟಿಕೆಯ ಯಾವ ಸುಳಿವೂ ಕೈಚಾರಿದಂತೆ ನೋಡಿಕೊಂಡಿದ್ದಾನೆ. ಅವನಿಂದ ಆ ರಹಸ್ಯಗಳನ್ನು ಹೇಗಾದರೂ ಹೊರಗೆಡಷ್ಟಲು ಅವರು ಬಂಡಿತಾ ಪ್ರಯತ್ನಿಸುತ್ತಾರೆ, ನನಗೆ ಗೋತ್ತು. ಅವರು ಅವನಿಗಾಗಿ ಸಿದ್ಧಪಡಿಸುತ್ತಿರುವ ನಿಧಾನವಿಷಯನ್ನು – ಆ ಚಿತ್ತಹಿಂಸೆಯನ್ನು – ಪಾಪ, ಅವನ ಕುಟುಂಬಜೀವ ಹೇಗೆ ತಡೆದುಕೊಳ್ಳುತ್ತದೆಯೋ!...

೧

ಮನೆಯವರಿಗೆ...

ಸ್ಟ್ರೋಬರ್ಗ್, ೧೫ ಮೇ, ೧೯೫೫

(...) ಗಜೋಕೋವ್‌ ನನ್ನ ಬಗ್ಗೆ ತುಂಬಾ ಅಲ್ಲೋಚಿಸುತ್ತಿದ್ದಾನೆ ಅನ್ನಿಸುತ್ತಿದೆ. ಅವನ ಲೇಖನ ನನಗೆ ಒಳ್ಳೆಯ ಗೌರವ ತಂದುಕೊಟ್ಟಿದೆ... ನನ್ನ ನಾಟಕದ ಕೆಲವು ಭಾಗಗಳು ‘ದ ಫಿಯೋನಿಕ್‌ ನಲ್ಲಿ ಪ್ರಕಟವಾಗಿವೆ ಅಂತ ಅವನೇ ನನಗೆ ತಿಳಿಸಿದ. ಅದರಿಂದಾಗಿ ಅವನ ಲೇಖನ ಅವಾರ ಹೆಚ್ಚುಗೇಗೆ ಕಾರಣವಾಗಿದೆ ಎಂದೂ ತಿಳಿಸಿದ. ಇಡೀ ನಾಟಕ ಸದ್ಯದಲ್ಲೇ ಪ್ರಕಟವಾಗಲಿದೆ. ಅದರ ಒಂದು ಪ್ರತಿಯೇನಾದರೂ ನಿಮಗೆ ಸಿಕ್ಕಿದರೆ, ಅದನ್ನು ಓದಿ ಅದರ ಬಗ್ಗೆ ತೀವ್ರಾನ ತೆಗೆದುಕೊಳ್ಳುವಾಗ – ನಾನು ಇತಿಹಾಸಕ್ಕೆ ಬಧ್ಯನಾಗಿರಬಯಿಸಿದವ, ಕೂಂತಿಯ ಆ ಮನುಷ್ಯರನ್ನು ಅವರು ಹೇಗಿದ್ದರೋ ಹಾಗೆಯೆ, ರಕ್ತಪಿಪಾಸುಗಳಾಗಿ ಮತ್ತು ಬೇನಿಯತ್ತಿನ ಹೊಲ್ಯುಹಿನ ಆದರೆ ಚೈತನ್ಯಯುಕ್ತ ಮತ್ತು ಸಿನಿಕ ವ್ಯಕ್ತಿಗಳಾಗಿಯೇ ಕಾಣಬಯಸಿದವ ಅನ್ನವುದನ್ನು ಮನಸ್ಸಿನಲ್ಲಿ ಟ್ರೈಕೊಂಡು ಓದಿ. ನನ್ನ ನಾಟಕ ಒಂದು ಇತಿಹಾಸಿಕ ಚಿತ್ರದಂತೆ ಮೂಲವನ್ನು ಪುನರ್ಾನ್ಯಾಸಿಸಿಕು ಎಂಬುದು ನನ್ನ ಇಂಧಿ... ಚಕ್ರವರ್ತಿಯ ಜನ್ಮ ದಿನ ತಣ್ಣಿಗೆ ದಾಟಿಕೋಯಿತು. ಅದನ್ನು ಯಾರೂ ತಿರುಗಿಯೂ ನೋಡುತ್ತಿಲ್ಲ.

ರಿಪ್ಲಿಕನ್‌ರೂ ತಣ್ಣಿಗೆದ್ದರು. ಅವರಿಗೂ ಲಾಟಿ ಮಾಡಿಮಾಡಿ ಸಾಕಾಗಿದೆ. ಆದರೆ ದಿನದಿನಕ್ಕೆ ಅವರ ಆಶೋತ್ತರಗಳು ನೆಲೆ ಕಾಣಲ್ಪಡಿವೆ, ಅದರಲ್ಲಿ ಖಚಿತವಾಗಿ ಈಗಿನ ಯುವ ಹೀಳಿಗೆಯಲ್ಲಿ. ಹಾಗಾಗಿ ಈ ಸರ್ಕಾರ ಯಾವುದೇ ಹಿಂಸಾತ್ಮಕ ಕೂಡಿಯ ಅವಶ್ಯಕತೆಯಲ್ಲದೆ ಸಾವಕಾಶವಾಗಿ ತಾನೇ ಬುದಕಡಿದುಕೊಂಡು ಬಿದ್ದುಬಿಡುತ್ತದೆ ಎನ್ನುವುದು ಅವರಿಗೆ ಅರಿವಾಗಿದೆ...

೧೧

ಮನೆಯವರಿಗೆ...

ಸ್ಟ್ರೋಬರ್ಗ್, ೨೮ ಜುಲೈ, ೧೯೫೫

ನನ್ನ ನಾಟಕದ (ಡಾಂಟನ್‌ ಡೆತ್‌) ಬಗ್ಗೆ ಕೆಲವು ಮಾತುಗಳನ್ನು ನಾನಿಲ್ಲಿ ಹೇಳಬೇಕು. ಹೊದಲನೆಯದಾಗಿ, ನನ್ನ ಪ್ರೇದ್ದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದಕ್ಕೆ ಒಟ್ಟಿಕೊಂಡದ್ದನ್ನು ಕೆಟ್ಟಿದ್ದಾಗಿ ಉಪಯೋಗಿಸಿಕೊಳ್ಳಲಾಗಿದೆ. ಪ್ರತಿ ಪುಟದಲ್ಲಿನ ಸೇರ್ವೆಂಟೆಗಳು - ಕತ್ತರಿಗಳು ಎಲ್ಲವೂ ಕೃತಿಯನ್ನು ಹೊಲಸೆಟ್ಟಿಸುವ ಹುನ್ನಾರಗಳು. ಹೆಚ್ಚಿನ ಕಡೆ ನನ್ನ ಧೋರಣೆಗಳು, ಅಭಿಪ್ರಾಯಗಳು ಕೆಟ್ಟಿದ್ದಾಗಿ ಬದಲಾಗಿವೆ, ಇಲ್ಲವೇ ಸಂಪೂರ್ಣ ಕೆಂದುಹೋಗಿವೆ. ಅದರ ಜಾಗವನ್ನು ಏನೇನೋ ತಲೆಹರಡಿಗಳು ಆಕ್ರೋಸಿಬಿಟ್ಟಿವೆ. ಏರಡನೆಯದಾಗಿ, ಇಡೀ ಪ್ರಸ್ತುತ ಭಯಂಕರ ಮುದ್ರಣ ದೋಷಗಳಿಂದ ನಲುಗುತ್ತಿದೆ. ಕರಡು ಪ್ರತಿಗಳು ನನಗೆ ತಲುಪಲೇ ಇಲ್ಲ. ಇನ್ನು ಅಭಿರುಚಿಯಲ್ಲದ ಶೀರ್ಷಿಕೆ, ಅಷ್ಟೇ ಸಾಲದೆಂಬಂತೆ ಅದರ ಕೆಳಗೇ ನನ್ನ ಹೆಸರನ್ನು ಮುಂದಿಸಲಾಗಿದೆ. ಇದನ್ನಂತೆ ನಾನು ಯಾವತ್ತಿಗೂ ವಿಡಾಬಂಡಿತವಾಗಿ ವಿರೋಧಿಸುತ್ತೇನೆ. ಹಸ್ತಪ್ರತಿಯ ಹೊದಲ ಪುಟದಲ್ಲೂ ಕೂಡ ನಾನು ನನ್ನ ಹೆಸರು ಬರೆದಿರಲ್ಲಿ. ಇಷ್ಟೇ ಅಲ್ಲದೆ ಪ್ರೌಢ್ ರೀಡರ್ ಕೂಡಾ ನನ್ನ ಇಡೀ ಜೀವಮಾನದಲ್ಲಿ ನಾನು ಯಾವತ್ತೂ ಉಸುರಿದ್ದಂತಹ ಹಲವು ಆಶ್ಲೇಳತೆಗಳನ್ನೇಲ್ಲ ಅದರಲ್ಲಿ ತುರುಕಿದ್ದಾನೆ. ಗಜೋಕೋವ್‌ನ ಅದ್ಭುತ ವಿಮರ್ಶೆಗಳನ್ನು ಓದಿಯೂ ಅಹಂಕಾರಿ ಯಾಗಬೇಕಾದ ಯಾವ ವ್ಯಾವೋಹವೂ ನನಗೆ ಸರಿಯಾಲ್ಲ ಎಂಬುದನ್ನು ಸ್ವಷ್ಟಪಡಿಸಿಕೊಂಡವ ನಾನು.

ಇನ್ನು ಜಾಹೀರಾಗಿರುವಂತೆ ನನ್ನ ಪ್ರಸ್ತುತ ಅನ್ಯಾತ್ಮಿಕತೆ ಸಾರುತ್ತದೆ ಅನ್ನುವ ಪ್ರಾರ್ಥನೆ ಬಗ್ಗೆ ಹಿಗೆ ಹೇಳಬಯಸುತ್ತೇನೆ – ನನ್ನ ಪ್ರಕಾರ ಒಬ್ಬ ನಾಟಕಕಾರ ಇತಿಹಾಸಕಾರನಲ್ಲಿ ಬೆರೆಯಲ್ಲ. ಆದರೆ, ಅವನು ಇತಿಹಾಸವನ್ನು ಆತ ಹೊಸದಾಗಿ ಕೆಟ್ಟಿಕೊಡುತ್ತಾನೆ. ಭೂತದ ಜೀವನದ ಜೊತೆಗೆ ವರ್ತಮಾನ ತುರ್ತಿನ ಸೇತು ಕಟ್ಟಿ ನಮ್ಮನ್ನು ಅದರೊಳಕ್ಕೆ ಒಯ್ಯಿತ್ತಾನೆ. ಆತ ಕಾಲದ ಕೇವಲ ಒಂ ಲೇಕ್ಕಾರ್ಗಳನ್ನಷ್ಟೇ ಹೇಳಬುದಿಲ್ಲ.

ಬದಲಾಗಿ, ಜೀವಂತ ವೃಕ್ಷಗಳನ್ನು ಮುಂದಿಡುತ್ತಾನೆ. ಏವರಣಿಗಳ ಜಾಗದಲ್ಲಿ ಜೀವಂತ ವೃಕ್ಷಗಳನ್ನು ತೆರೆದು ತೋರಿಸುತ್ತಾನೆ. ಅವನ ಆಧ್ಯ ಕರ್ತವ್ಯ ಇತಿಹಾಸಕ್ಕೆ ಆದಮ್ಮು ಸಮೀಪನಾಗುವುದು; ಅದು ಇಲ್ಲೇ ಕಣ್ಣೆದುರಿನಲ್ಲೇ ನಿಜವಾಗುತ್ತಿದೆ ಅನ್ನವರ್ಪು. ಆದರೆ ಇತಿಹಾಸ ಅನೇಲ್ಲಿದು ಸುಂದರ ಯುವತಿಯರು ಒಂದುವುದಕ್ಕೆಂದು ದೇವರು ಸೃಷ್ಟಿಸಿಟ್ಟಿ ಸಾಮರ್ಪಿಯೆನೂ ಅಲ್ಲ. ಹಾಗಾಗಿ ನನ್ನ ನಾಟಿಕೆ ಆ ಮಟ್ಟಕ್ಕೆ ಸಮನಾಗಿಲ್ಲ ಅಂತ ಯಾರೂ ನನ್ನನ್ನು ಧಾರುಪಾಗಿಲ್ಲ. ಡಾಂಟನ್‌ನನ್ನು ನಾನು ಆಧ್ಯತ ನಾಯಕನನ್ನಾಗಿ ಚಿತ್ರಿಸಲಾರೆ, ಹಾಗೆಯೇ ಕ್ರಾಂತಿಕಾರರನ್ನು ದರೋಡೆಕೋರರ ನ್ನಾಗಿಯೂ ಮಾಡಲಾರೆ. ಅವರ ನಿರಭರಕರೆಯನ್ನು ಚಿತ್ರಿಸಬಿಯಸಿದರೆ ಅವರನ್ನು ನಿರಭರಕರನ್ನಾಗಿ ನಾನು ಚಿತ್ರಿಸಲೇಬೇಕು. ಅವರನ್ನು ನಾಸ್ತಿಕರಂತೆ ಮಾತಡಿಸುವುದರ ಮೂಲಕ ಅವರೊಳಗಿನ ದೇವರಿಲ್ಲದ ಹಾಲಿತವನನ್ನು ತೋರಿಸುತ್ತೇನೆ ನಾನು. ನಾನು ಕೆಲವು ಅಯೋಗ್ಯ ಅಭಿವೃತ್ತಿಗಳ ಮೌರೊಹೋಗ್ಡರೆ ಆದಕ್ಕೆ ಆ ದಿನಗಳ ಕುಖ್ಯಾತ ಪ್ರೋಳ್ಜುಭಾಷೆಯು ಬಗ್ಗೆ ಯೋಚಿಸಿ ನೋಡಿ. ನನ್ನಲ್ಲಿ ಹಾತ್ರಗಳ ಮಾತುಕೆ - ಮುಖಾಮುಖಿಗಳೂ ಕಾಲದ ನಿರ್ಚಿವ ನಿರ್ವಿಷ್ಟ ಪ್ರತಿಫಲನಗಳಷ್ಟೇ. ಮತ್ತೂ ಯಾರಾದರೊಬ್ಬ ಧಿಕ್ಷರಿಸಬಹುದಾದರೆ ಅದು ನನ್ನ ವಸ್ತುವಿನ ಆಯ್ದುಯನ್ನು. ಆದರೆ ಈ ಸಾಂಪಾದಿಕ ನಾನು ಹಿಂದೆಯೇ ಉತ್ತರಿಸಿದ್ದೇನೆ. ಅವರ ವಾದವನ್ನೇನಾದರೂ ನಾನು ಒಬ್ಬಕೊಳ್ಳಬೇಕಾದರೆ ಸಾಹಿತ್ಯಲೋಕದ ಅತ್ಯಾನ್ತ ಶೈಕ್ಷಿಕನ್ನೇಲ್ಲ ತಿರಸ್ಕರಿಸಬೇಕಾಗುತ್ತದೆ. ನಾಟಕಕಾರ ಅಥವಾ ಒಬ್ಬ ಕೆಲ್ಲಿನಿತಿಶಾಸ್ತ್ರದ ಅಧ್ಯಾಪಕನೇನಲ್ಲ. ಅವನು ಚೀವನವನ್ನು ಹುಡುಕಾಡಿ ಸೃಷ್ಟಿಸುವವ, ಭೂತಕ್ಕೆ ಜೀವನ ಕೊಡಬಿಲ್ಲವ. ಹೀಗಾಗಿ, ಮನುಷ್ಯ ಇತಿಹಾಸವನ್ನು ಒಂದು ಅಧ್ಯವಾ ತನ್ನ ಸುತ್ತಲಿನ ಮನುಷ್ಯಜೀವನದ ಗ್ರಹಿಕೆಯ ಮುಖಾಂತರ ಹೇಗೆ ಕಲಿಯುತ್ತಾನೋ ಹಾಗೇಯೇ ನಾಟಕದಿಂದಲೂ ತನ್ನನ್ನು ತಾನು ಆಳವಾಗಿ ತಿಳಿದುಕೊಳ್ಳಬಹುದು. ನಿಜವಾಗಿ ಹೇಳಬೇಕೆಂದರೆ, ಎಣಿಸಲಾರದಪ್ಪು ಅನ್ಯತೀಕ ಚಟುವಟಿಕೆಗಳು ತುಂಬಿಕೊಂಡಿರುವ ಈ ಇತಿಹಾಸವನ್ನು ಯಾರೂ ಓದಬಾರದು. ಓದಿ, ಇನ ಹೆದರಿಕೆಯಿಂದ ಕಣ್ಣುಕಪ್ಪಿಟ್ಟಿ ಮನೆಮಳಗಳನ್ನು ಬಿಟ್ಟು ಓದಿ ಬೀದಿಗೆ ಬಂದು ಇಂಥಾ ಪ್ರಪಂಚದಲ್ಲಿ ಇಂಥಾ ಇಷ್ಟು ಮಂದಿ ಜಾಣರನ್ನ ಯಾಕೆ ಸೃಷ್ಟಿಸಿ ಉಳಿಸಿದ್ದೀ ಎಂದು ದೇವರಿಗೆ ಮೋರೆಯಿಡಲೂಬಾರದು.

ಇನ್ನು ಯಾರಾದರೂ, ಬರಹಗಾರ ಜಗತ್ತು ಅನ್ನವುದು ಹೇಗಿದೆಯೋ ಹಾಗೇಯೇ ತೋರಿಸುವುದಲ್ಲ, ಅದು ಹೇಗಿರಬೇಕೋ ಹಾಗೆ ತೋರಿಸಬೇಕು ಅಂತ ನನ್ನ ಹತ್ತಿರ ಹೇಳಿದರೆ ನಾನವನಿಗೆ - ಆ ದೇವರು ಖಂಡಿತವಾಗಿ ಈ ಪ್ರಪಂಚ ಹೇಗಿರಬೇಕೋ ಹಾಗೇಯೇ ವಾಡಿ ಮಂಡಿದ್ದಾನೆ, ಮುನ್ನಡೆಸುತ್ತಿದ್ದಾನೆ. ಆಧ್ಯರಿಂದ

ಅದನ್ನು ನಾನು ಇನ್ನೂ ಒಳ್ಳಿಯದನ್ನಾಗಿ ಮಾಡಲಾರೆನಪ್ಪು ಅನ್ನಬೇಕಾಗುತ್ತದೆ ಅವೈ. ಈ ಆದರ್ಶವಾದಿ ಲೇಖಕರೆಂದು ಕರೆಸಿಕೊಳ್ಳುವವರು ಆಕಾಶನೀಲಿ ಬಣ್ಣದ ಮೂಗುಗಳನ್ನಿಟ್ಟು ಭಾವಪ್ರಪಂಚದ ಸೋಂಕೂ ಇಲ್ಲದ ಬರಿ ಬೊಂಬೇಗಳನ್ನು ಸೃಷ್ಟಿಸಿಟ್ಟಿದ್ದಾರೆ. ನಾನು ರಕ್ತವಾಂಸಗಳುಳ್ಳ ಸರಳಾಟಗಳು ಮತ್ತು ಖಿಷಿಕೆನೆತಗಳ ಮನುಷ್ಯಜೀವಿಗಳನ್ನು ನನ್ನವರನ್ನಾಗಿ ಮಾಡಿ ಕಂಡುಕೊಳ್ಳುತ್ತೇನೆ. ಅವರ ಕಾರ್ಷಗಳು, ಕ್ರಿಯೆಗಳು ತಿರಸ್ಕಾರ ಮತ್ತು ಮೆಂಬ್ರಿಗೆಳನ್ನು ತಂಬಿ ನನ್ನನ್ನು ಅಲಾಷಿಸುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ, ಶೈಕ್ಷಾಸಿಯರೂ ಮತ್ತು ಗರುಣಿಯಂಥವರನ್ನು ನಾನು ತಂಬಾ ಗೌರಿಸಿಸುತ್ತೇನೆ; ಆದರೆ, ಷಿಲ್ಲರ್‌ನಾನಂಭವರ ಹೆಸರೆತ್ತಲೂ ಹೇಸುತ್ತೇನೆ. ಈ ಸರಕಾರಿ ಗುಲಾಮು-ಬರಹಗಾರರ ಪ್ರತಿಪಥದಲ್ಲಿರುವವರು ಮೂಲಿಕರೇನಲ್ಲ, ಸ್ವಾತಂತ್ರ್ಯರು ಅಂತ ಸಾರಿಹೇಳುವುದಕ್ಕೆ ಇನ್ನೂ ನಿಷ್ಪರ ವಿಮರ್ಶಕರು ಕಾಣಿಸಿ ಕೊಳ್ಳಬೇಕಾಗಿದೆ ಎನ್ನವುದನ್ನು ಹೇಳಿದ್ದರೆ ತಪ್ಪಾಗುತ್ತದೆ.

ಏನೇ ಇದ್ದರೂ, ನನ್ನ ಕೃತಿ ಈಗಾಗಲೇ ಸಂಪೂರ್ಣವಾಗಿದೆ ಎಂದು ನಾನಂದುಕೊಳ್ಳುವುದಿಲ್ಲ. ಅಲ್ಲದೆ, ಯಾವುದಾದರೂ ನಿಜವಾದ ಕಲಾತ್ಮಕ ವಿಮರ್ಶೆ ಬಂದರೆ ಅವುಗಳಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ...

ಗಜ್‌ಕೋರ್ವಾಗ್...

ಸ್ತ್ರೀ ಬಗ್ಗೆ, ಇಲ್ಲಿ

(...)ಆಂದರೂ, ಸಂಪೂರ್ಣ ನಿಯತಿನಿಂದ ಹೇಳುವುದಾದರೆ, ಸದ್ಯದ ಆಗುಹೋಗುಗಳ ಬಗ್ಗೆ ನೀನು ಮತ್ತು ನಿನ್ನ ಗೆಳಿಯರು ಬುದ್ಧಿಪಂತಿಕೆಯಿಂದ ಪ್ರತಿಕ್ರಿಯಾಸ್ತಿಲ್ಲ ಎಂದು ಅನ್ನಿಸುತ್ತಿದೆ. ಜಿಂತನೆಗಳಿಂದ ಹಾಗೂ ವಿದ್ಯಾವಂತ ವರ್ಗದಿಂದ ಸಮಾಜವನ್ನು ಬದಲಾಯಿಸಬಯಸುತ್ತಿರು? ಅದು ಆಸಂಭವ. ನಿಷ್ಪೂ ಕಾಲ ಸಂಪೂರ್ಣ ಭಾತಿಕವಾಗಿಟ್ಟಿದೆ. ನೀವು ತಂಬಿ ನೇರವಾದ ರಾಜಕೀಯ ಶೈಕ್ಷಿಕಗಳನ್ನು ಕೈಗೊಂಡರೆ ಸುಧಾರಣೆಯ ಬಾಗಿಲು ತನಿಂತಾನೇ ಮುಂಬಿಕೊಳ್ಳುವುದನ್ನು ಕಾಣುತ್ತೀರಿ. ಪಿದ್ಯಾವಂತ ಮತ್ತು ಅವಿದ್ಯಾವಂತ ವರ್ಗಗಳ ನಡುವಿನ ಕಂದರವನ್ನು ಎಂದೂ ದಾಟಲಾರಿರಿ.

ಈ ಸಣ್ಣ ವಿದ್ಯಾವಂತ ವರ್ಗ ಎಷ್ಟೇ ರಿಯಾಯಿತಿಗಳನ್ನು ಆಳುವವರಿಂದ ಬೇಡಿ ಪಡೆದರೂ ಅವಿದ್ಯಾವಂತ ಜನಸಮುದಾಯದೊಂದಿಗಿನ ತನ್ನ ಅಸಮರ್ಪಕ ಸಂಬಂಧವನ್ನು ಸರಿಮಾಡಿಕೊಳ್ಳುವುದಿಲ್ಲ ಎನ್ನವುದು ನನಗೆ ಗೊತ್ತಿದೆ. ಮತ್ತೆ ಆ ಜನಸಮುದಾಯ? ಅದು ಬದುಕುವುದು ಎರಡೇ ಸ್ತರಗಳಲ್ಲಿ. ಒಂದು ಭಾತಿಕ ಹಿಂಸೆಗಳಲ್ಲಿ, ಇನ್ನೊಂದು ಧಾರ್ಮಿಕ ಭೂಮಿಗಳಲ್ಲಿ. ಈ ಎರಡು ಸ್ತರಗಳಲ್ಲಿ ಹೇಗೆ

ಹಿಡಿತ ಸಾಧಿಸಿಕೊಳ್ಳಬೇಕು ಅನ್ನವುದನ್ನು ಚೆನ್ನಾಗಿ ತಿಳಿದುಕೊಂಡಿರುವ ಯಾವುದೇ ಪಕ್ಷ ಗೆದ್ದು ಮುಂದುವರಿಯುತ್ತದೆ. ನಮ್ಮ ಕಾಲಕ್ಕೀಗೆ ಬೇಕಾಗಿರುವುದು ಶಸ್ತ್ರ, ಅನ್ನ ಮತ್ತು ಶಿಲುಬೆ, ಅಥವಾ ಆ ಧರದ ಇನ್ನೊಂದು.

ಈ ಇಂಥಾ ಕಾಲದಲ್ಲಿ ನಮ್ಮುಂಧ ಪ್ರತ್ಯೇಕಿಗಳ ಬದುಕಿಗೇನು ಅಫ್ರೆ? ತಮ್ಮು ಇಡೀ ಜೀವವೊನದಲ್ಲಿ ಅವರು ಸುತ್ತಲಿನ ಈ ಭಯಂಕರ ಜಡತ್ವದಿಂದ ತಪ್ಪಿಸಿಕೊಳ್ಳಲು ಹೊಗುತ್ತಾರೆ. ಕೊನೆಗೆ ಅವರು ಸಾಯಂಹುದು, ಆದರೆ ಅದು ಅವರು ಅನುಭವಿಸಬಹುದಾದ ಕೊನೆಯ ಏಕಮಾತ್ರ ಒಡವೇ...

೧೫

ವಿಲಾಹೆಲ್ರೂ ಬುಜ್ಜರಾನಿಗೆ...

ಸ್ತ್ರೀಸೌಭಾಗ್ಯ, ರಿಜಿಷ್ಟ್ರಾರ್

(...) ಸದ್ಯ ಒಂದು ರಾಜಕೀಯ ಕ್ರಾಂತಿಯಾಗಲಿದೆ ಅನ್ನವ ಸಂಭಾವ್ಯತೆಯನ್ನು ಒಂದೇ ಒಂದು ಕ್ಷೇತ್ರವಾದರೂ ನಂಬಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎನ್ನವುದನ್ನು ನಿನಗೆ ಸ್ವಷ್ಟವಾಗಿ ಹೇಳಬಯಸುತ್ತೇನೇ.

ಸುವರ್ಣಾರು ಒಂದು-ಒಂದೂವರೆ ವರ್ಷಗಳಿಂದ ‘ಏನೂ ಮಾಡೋಕೆ ಸಾಧ್ಯ ಇಲ್ಲ’ ಅಂತ ನಿನಗೆ ಸಂಪೂರ್ಣವಾಗಿ ಅರಿವಾಗಿದೆ. ಅಲ್ಲದೆ ಸದ್ಯ, ಈ ಕಾಲದಲ್ಲಿ... ಈಗೇನಾದರೂ ತನ್ನನ್ನು ತಾನು ಅರ್ಧಸಿಕೊಳ್ಳುತ್ತೇನೆಂದು ಯಾವನಾದರೂ ಹೊರಟರೆ, ಅವನನ್ನು ಬಲಿಗಂಬದ ಮೇಲೆ ತಲೆ ಇಂತ್ರಿರುವ ಒಬ್ಬ ಮೂರಿಗೆ ಅಂತಲೇ ಕರೆಯಬೇಕಾಗುತ್ತದೆ. ಇನ್ನೂ ಮುಂದಿನ ವಿವರಗಳಿಗೆ ನಾನು ಹೊಗುವುದಲ್ಲ. ಆದರೆ ಪರಿಸ್ಥಿತಿ ಏನು, ಲಿಬರಲ್ ಪಾಟೆ ಎಷ್ಟು ದುರುಪಿತವಾಗಿದೆ, ಎಷ್ಟು ಅಪರೂಪವಾಗಿದೆ ಮತ್ತು ಅದು ಹೇಗೆ ಹರಿದು ಹಂಚಿಹೋಗಿದೆ ಅಂತ ನಿನಗೆ ಸ್ವಷ್ಟವಾಗಿದೆ. ಅಲ್ಲದೆ ಅದರಲ್ಲಿ ಯಾವುದೇ ಉದ್ದೇಶಿತ ಸಾಮೂಹಿಕ ಕ್ರಿಯೆ ಅಸಾಧ್ಯ ಎನ್ನವುದೂ ನಿನಗೆರಿವಾಗಿದೆ. ಅವರ ಯಾವ ಪ್ರಯತ್ನಗಳೂ ಎಲ್ಲಿನಷ್ಟೂ ವ್ಯಾಪ್ತಾಗುವಾದಲಾರವು...

೧೬

ಮನೆಯವರಿಗೆ...

ಸ್ತ್ರೀಸೌಭಾಗ್ಯ, ಸಪ್ಲೇಂಬರ್

(...) ಲೆಂರೂ ಎಂಬ ಗಯಿಟೆಯ ವಿಶ್ವಾಸಿಗಿಂದ್ದು ಅಧ್ಯಷ್ಟೇನ ಬರಹಗಾರ ನೊಬ್ಬನ ಬಗ್ಗೆ ನಂಗಿಲ್ಲಿ ಅನೇಕ ಕುಶಾಹಲಕಾರಿ ವಿವರಗಳು ಸಿಗುತ್ತಿವೆ. ಅವನೂ ಗಯಿಟೆಯ ಕಾಲದಲ್ಲೇ ಇಲ್ಲಿಯೇ ಇದ್ದು ಕೊನೆಗೆ ಅರೆಹುಟ್ಟಿನಾಗಿಬಿಟ್ಟಿವನು. ಜರ್ಮನ್ ರಿಪ್ಪು ಪತ್ರಿಕೆಯಲ್ಲಿ ಅತನ ಬಗ್ಗೆ ಒಂದು ಪ್ರಬಂಧ ಪ್ರಕಟಿಸಬೇಕು ಅಂತ ಯೋಚನೆಯಿದೆ. ಅಲ್ಲದೆ ಸದ್ಯ ತಪ್ಪಿತಾಸ್ತ ಅಥವಾ ಪ್ರಾಕೃತಿಕ ಇತಿಹಾಸದ ಮೇಲೆ

೧೭

ಇನ್ನೊಂದು ದೀಘ್ರೆ ಪ್ರಬಂಧ ಮಂಡಿಸುವ ಬಗ್ಗೆಯೂ ನಾನು ಯೋಚನೆ ಮಾಡುತ್ತಿದ್ದೇನೆ. ಅದಕ್ಕೆ ಸಂಬಂಧಪಟ್ಟ ವಿವರಗಳಾಗಿ ಹುಡುಕಾಡುತ್ತಿದ್ದೇನೆ. ಸದ್ಯ ನನ್ನ ಕಾರ್ಯಕ್ರಮ ಹೀಗೆ – ಸತತ ಅಭ್ಯಾಸ. ಮುಂದಿನ ದಾರಿ ತೆರೆದು ಹಾಸಿಕೊಂಡಿದೆ. ನನಗೆ ನನ್ನ ಅದ್ಭುತ ಭವಿತವುದ ಕಣಿ ಹೇಳುತ್ತಿರುವ ಹಲವು ಮಂದಿ ಇದ್ದಾರೆ ಇಲ್ಲಿ. ನನ್ನದೇನೂ ಅಭ್ಯಂತರ ಇಲ್ಲ...

೧೮

ಮನೆಯವರಿಗೆ...

ಸ್ತ್ರೀಸೌಭಾಗ್ಯ, ಸಪ್ಲೇಂಬರ್

(...) ನನ್ನ ಇನ್ನೇರದು ನಾಟಕಗಳನ್ನು ನಾನಿನ್ನೂ ಪ್ರಕಟಿಸುತ್ತೇನೆ ಬಬ್ಬಿಸಿಲ್ಲ. ಕಾರಣ, ಅದರಲ್ಲಿನ ಕೆಲ್ಬಾಗಳು ನಂಗಿನ್ನೂ ಶ್ವಲ್ಪಿ ನೀಡುತ್ತಿಲ್ಲ. ಅಲ್ಲದೆ, ನನ್ನ ಮೋದಲ ನಾಟಕ ಪ್ರಕಟಿಸುತ್ತೀಲ್ಲ ನಾನು ಅನುಭವಿಸಿದ್ದನ್ನು ಇನ್ನೊಮ್ಮೆ ಮುಖಾಮುಖಿಯಾಗುವ ಮನಸ್ಸು ನಂಗಿಲ್ಲ. ಆ ಕೃತಿಗಳು ನಿಗದಿಪಡಿಸಿದ ನಿದಿಷ್ಟ ದಿನಾಂಕಕ್ಕೆ ಮುಗಿಯುವಂಥವಲ್ಲ; ದರ್ಜಯೋಬ್ಬನು ಹೊಲಿಯುತ್ತಿರುವ ಹೋಸ ಸೂಟಿನ ಹಾಗೆ...

೧೯

ಗಜ್ಜೊಹೋಗೆ...

ಸ್ತ್ರೀಸೌಭಾಗ್ಯ

...ಸದ್ಯ ಕ್ರಾಂತಿ ಎನ್ನವುದು ಸ್ವಾತಂತ್ರ್ಯಪೇಕ್ಷಿಗಳಿಗೆ ಮತ್ತು ಯಥಾಸ್ಥಿತಿ ವಾದಿಗಳಿಗೆ ಹಂಚಿಹೋಗಿದ್ದು ಬಡವರು ಮತ್ತು ಅವಿದ್ಯಾವಂತ ವರ್ಗವೂ ಅದಕ್ಕೆ ಮುಗಿಬೀಳ ಬೇಕಾಗಿದೆ. ಈ ಪ್ರಾಪ್ತಂಚದಲ್ಲಿ ಕ್ರಾಂತಿ ಅನ್ನವುದೇನಾದರೂ ಸಂಭವಿಸಬಹುದಾದರೆ ಅದು ಶ್ರೀಮಂತರು ಮತ್ತು ಬಡವರ ನಡುವಿನ ಸಂಬಂಧ ಮತ್ತು ಅಂತರದಿಂದ ಮಾತ್ರ. ಹಸಿವು ಮಾತ್ರ ಸ್ವಾತಂತ್ರ್ಯದೇವತೆಯಾಗಬಲ್ಲಿಂದು ಇಲ್ಲಿ. ಜನರನ್ನು ಜಿತ್ತಿಹಿಂಸೆಗೆ ಗುರಿಮಾಡುವುದಕ್ಕೆ ಅಂತ ಈಜಿಪ್ಪಿನ ಮೇಲೆ ಮೋಸೆ ಭೂಬಿಟ್ಟಿದ್ದ ಏಳು ಮಹಾಮಾರಿಗಳೇ ಈಗ ನಮ್ಮ ದಾರಿದೇವತೆಗಳಾದಾರು. ಆ ನಿರಾಶ್ರಿತರಿಗೆ ಒಂದು ತಟ್ಟಿ ಅನ್ನ ಕೊಡಿ, ಕ್ರಾಂತಿ ಅನ್ನವುದು ಹೇಳಹೇಸರಿಲ್ಲದಂತೆ ನಾಶವಾಗುತ್ತದೆ. ಪ್ರತಿ ನಿರಾಶ್ರಿತನ ತಟ್ಟೆಯಲ್ಲಿನ ಒಂದು ಕೋಳಿಯ ತುಂಡು ಪಸೆ ಅರಿದ ಗಂಟಲಿನ ಕ್ರಾಂತಿಯ ಕಾಗಿಗೆ ಬೇಗ ಮಂಗಳ ಹಾಡುತ್ತದೆ...

## ಮಾತುಕೆ ೨೧

ನೀನಾಸರ್‌ಹೆಗ್ಗೋಡು (ಸಾಗರ) ಕನಾಟಕ - ೫೬೨೫೭೨  
ದೂರವಾಣಿ: ೦೮೩೮೯೫೪೬೪೭೫೬

**ನಿಜಾರ್ಥಿ ಪ್ರಸಾರದ ಶೈಲಿ ಮಾಸಿಕ ಸಂಪರ್ಕ ಪತ್ರ  
(ಫೆಲ್ಲವರ್‌ಮೇ‌ಅಗಸ್ಟ್-ನವೆಂಬರ್)**

**ಸಂಪಾದಕ: ಜನವರಿ ಜಾಧವ್  
ಸಹ ಸಂಪಾದಕ: ವೆಂಕಟರಮಣ ಬಿಂಠಾಳ ಆರ್. ವಾರ್ರಿಕ್ ವರ್‌ರಾಜ್ ರಾಜಾಯಿ  
ಅಕ್ಷರ ಜೋಡಣೆ: ಅಕ್ಷರ ಗಳಿಕ, ಹೆಗ್ಗೋಡು, ಮುದ್ರಣ: ಅಶ್ವಮೇಚ್ಚ, ಹೆಗ್ಗೋಡು**

ಅಗಸ್ಟ್ ೨೦೦೪	ವರ್ಷ	ಹದಿನೆಂಟು	ಸಂಚಿಕೆ ಮೂರು
೧. ವಿಸ್ತೃಯದಲ್ಲಿ ಬದುಕಿದ ಅಪರೋಪದ ವ್ಯಕ್ತಿ - ಡಾ. ನಿ. ಮುರಾರಿ ಬಲ್ಲಾಳ್ ಪ್ರೇ. ಕೆ.ಎಸ್. ಕೆದ್ದಾಯ	ಪ್ರಾಪ್ತಿ ೧೦		
೨. ಗಾಂಧಿ ಚಿಂತನೆಯಲ್ಲಿ ಶಿಕ್ಷಣ ಸಂಗ್ರಹ, ಅನುವಾದ: ಬಿ.ಆರ್. ಬಿ. ಬಿಂಠಾಳ	ಪ್ರಾಪ್ತಿ ೧೧		
೩. ಇತಿಹಾಸದ ಮುಂದೆ ನಾಡಿ ನಿಂತು ಚಾಚ್ರೋ ಬುತ್ತರ್, ಕನ್ನಡಕ್ಕೆ: ಶ್ರೀದರ ಹೆಗ್ಗೋಡು	ಪ್ರಾಪ್ತಿ ೨೫		

◀ second cover

▶ third cover

**MAATHUKATHE AUG 2004 (YEAR 18 ISSUE 3)  
NINASAM QUARTERLY NEWS LETTER  
PUBLISHED EVERY FEB;MAY;AUG;NOV.  
ANNUAL SUBSCRIPTION: Rs.50 (FIFTY ONLY)  
FOR PRIVATE CIRCULATION  
NINASAM HEGGODU (SAGAR) KARNATAKA 577 417**

## ಅಕ್ಷರ ಪ್ರಕಾಶನ

ಹೆಗ್ಗೋಡು (ಸಾಗರ) ಕನಾಟಕ - ೫೬೨೫೭೨  
ಕಾಂಚನ ಪ್ರಕಟಣೆಗಳು

### ಕಿಟಕಿ ಕನ್ನಡಿಯಾದಾಗ

(ಸಂಸ್ಕೃತಿಗಳ ಪಿಲನ-ಮುಖಾಮುಖಿ -ಟಿಆರೆಸ್ ಶವಾ) ರೂ. ೧೦೦

### ಬೀಳುಕಾಯಿತು ಕನಾಟಕ

(ಕನಾಟಕದಲ್ಲಿ ವಿದ್ಯುತ್ತಿನ ಇತಿಹಾಸ - ಗಳಿನ ಶವಾ) ರೂ. ೨೫೫

### ಇತಿಹಾಸಪ್ರೀಪ

(ಮಹಾಭಾರತದ ಅಧ್ಯಯನ - ಜ.ಎನ್. ಚಕ್ರವರ್ತಿ) ರೂ. ೧೨೦

### ಭರತಮನಿಯ ನಾಟ್ಯಶಾಸ್ತ್ರ

(ಕನ್ನಡ ಅನುವಾದ , ಮರುಮುದ್ರಣ - ಆಧ್ಯ ರಂಗಭಾಯ್) ರೂ. ೪೫

### ಕಾಲ ಮತ್ತು ತ್ರೈಯೀ (ಭರತ್ಯಪರಿಯ ವಾಕ್ಯಪದ್ದೀಯದ ಕಾಲಸಮುದ್ದೀಶ

ಮತ್ತು ತ್ರೈಯಾಸಮುದ್ದೀಶ - ಅನು: ವಿ.ಎನ್. ರಂಗನಾಥ ಶವಾ) ರೂ. ೬೫

### ದಡ ಬಿಟ್ಟ ದೋಣಿ (ಕವನಸಂಕಲನ - ಕೆ.ಪಿ.ಸುರೇಶ)

ರೂ. ೪೫ (ಒಂಟು-ಸಂಪಾದ-ಮುಂಡಿಗೆ ಇತ್ತುದಿ;  
ಅನುವಾದ: ಕೆ.ಎ. ಸುಭೂತಿ) ರೂ. ೪೫

### ಅರ್ಥತಮಾನದ ಅಲೆಬಿರಹಗಳು

(ಕೆ.ವಿ. ಸುಭೂತಿ - ಲೇಖನ ಸಂಕಲನ ೧೮೫-೨೦೦೪) ರೂ. ೨೨೫

### ಒಳದಿನ (ವಿಮರ್ಶೆ: ಎಸ್. ಆರ್. ಬಿಂಥಾಳ ಶಂಕರ)

ರೂ. ೧೨೦

### ಒಳೆಯವನು (ಕಥೆಗಳು: ಅಶೋಕ ಹೆಗ್ಡೆ)

ರೂ. ೬೦

### ಅವಸ್ಥಾ (ಕಾದಂಬರಿ, ಮರುಮುದ್ರಣ: ಯು.ಆರ್. ಅನಂತಮೂರ್ತಿ)

ರೂ. ೫೫

### ಒಪ್ಪು ಪರವಾನೆ (ಕಾದಂಬರಿ, ಮರುಮುದ್ರಣ: ಯು.ಆರ್. ಅನಂತಮೂರ್ತಿ)

ರೂ. ೬೦

### ತೇಜಿಸ್ತಿ ಕಥನೆ (ವಿಮರ್ಶೆ: ಟಿ.ಪಿ. ಅಶೋಕ)

ರೂ. ೫೦

### ಶಿವರಾಮ ಕಾರಣ: ಏರಡು ಅಧ್ಯಯನಗಳು

ರೂ. ೫೫

### ಕುಪೆಂಪು ಕಾದಂಬರಿ: ಏರಡು ಅಧ್ಯಯನಗಳು

ರೂ. ೫೫

### ಒಕ್ಕಲದ ದಾರಿ (ಕವನಗಳು: ಎಲ್. ಸಿ. ಸುಮಿತ್ರಾ)

ರೂ. ೪೫

### ದಾವ್ ದ ಜಿಂಗ್ (ಅನುವಾದ: ಯು.ಆರ್. ಅನಂತಮೂರ್ತಿ)

ರೂ. ೨೦

WITH  
BEST COMPLIMENTS  
FROM

**THE PRINTERS  
(MYSORE)  
PRIVATE LIMITED**

75, MAHATMA GANDHI ROAD  
BANGALORE - 560 001

Fourth cover ↘

PROPRIETORS OF

DECCAN HERALD,  
PRAJAVANI, SUDHA  
& MAYURA